

# ಕರ್ನಾಡ ಭಾಷಾ ಪರ್ಯಾಯ

ಬಿ.ಸಿ.ಎ ನಾಲ್ಕನೇ ಚಾತುಮಾಸ

ಪ್ರಥಾನ ಸಂಪಾದಕರು  
ಡಾ. ಡಿ. ಡೊಮೆನಿಕ್

ಕಾರ್ಯನಿರ್ವಹಕ ಸಂಪಾದಕರು  
ಡಾ. ಕೆ.ಪ್ರೀ. ನಾರಾಯಣಸ್ವಾಮಿ

ಪರಿಶೀಲಕರು  
ಡಾ. ಬೆಳಕೆರೆ ನಿಂಗರಾಜಯ್ಯ

ಸಂಪಾದಕರು  
ಡಾ. ಅಮೃತರಾಜೇಶ್  
ಡಾ. ಡಿ. ಭರತ್  
ಡಾ. ಎಂ. ದಾಕ್ಷಯ್ಯ



ಸೆಂಟ್ರಲ್ ಕಾಲೇಜ್ ಕ್ಯಾಂಪಸ್ - 560001

2021–2022

## ಕನ್ನಡ ಭಾಷಾ ಪರ್ಯಾ. ಬಿ.ಸಿ.ಎ. 4ನೇ ಉತ್ತಮಾಂಸ

### ಫಾಟಕ-1: ನೀರು

ಆಶಯ:

- ಕರೆಗೆಹಾರ – ಜನಪದ ಕಥನಕಾವ್ಯ
- ಮಹಾಡೊಕರೆ ಪ್ರಸಂಗ – ಡಾ. ಬಿ.ಆರ್.ಅಂಬೇಧ್ಕರ್
- ಹನಿ ಹನಿ ನೀರಿನಲ್ಲಿ ಅರಳಿದ ಬೇಸಾಯ – ಆನಂದತೀರ್ಥ ಪ್ರಾಟಿ  
ಓದುಪರ್ಯಾ: ನೀರು( $H_2O$ ) – ಕುಮಾರನಾತಂಬಿ  
ಅನು: ಬಿ.ಆರ್.ಲಕ್ಷ್ಮಿರಾವ್

### ಫಾಟಕ-2: ಮಾರುಕಟ್ಟೆ

ಆಶಯ:

- ಮಾರುಕಟ್ಟೆ – ಎಚ್.ಎಸ್.ಶಿವಪ್ಪಕಾಶ್
- ರೂಪದತ್ತಯಾಗಿ ವಾರಿಸ್‌ಡೆರಿಸ್ – ಜಗದೀಶ್‌ಕೋಪ್ಪ
- ಕ್ರಾಂತಿ ಮತ್ತು ಮನುಷ್ಯನ ಮಾರಾಟ – ಮೋಗ್ಲಿ ಗಣೇಶ್

ಓದುಪರ್ಯಾ: ಮಾರುಕಟ್ಟೆಯಲ್ಲಿ ಜನಪದ ಮತ್ತು ಅಳತೆಮಾನಗಳು – ಡಾ. ಮಂಜು.ಎಚ್.ಪಿ.

### ಫಾಟಕ-3: ಗಳಿತನ

ಆಶಯ:

- ನೆತ್ತುದ ಪ್ರಸಂಗ – ಪಂಪ
  - ಗಳಿಯ ಸುಭಂಗ್ತಿ – ಯು.ಆರ್.ಅನಂತಮೂರ್ತಿ
  - ಸ್ನೇಹ – ಸ್ಯಾಮುಯಲ್‌ಜೋಸೆಫ್
- ಅನು: ಎಸ್.ದಿವಾಕರ

ಓದುಪರ್ಯಾ: ಮಾಂಸದ ವಿಲಾಪ – ಕಾಲಿಂದಿ ಚರಣ್ ಪಾಣಿಗ್ರಹಿ

ಅನು: ಎಸ್.ವಿ.ಶ್ರೀನಿವಾಸರಾವ್

#### ಫೋಟೋ-4: ಸಂತೋಷ

ಆಶಯ:

1. ಉದ್ಘಟಯ್ಯನ ರಗಳೆ - ಹರಿಹರ
2. ತುಂಬಿದ ಕೊಡ - ಶ್ರೀಮೇಣಿ
3. ಗೀತಾಂಜಲಿ - ಜಿ.ಎಸ್.ಶಿವರುದ್ರಪ್ಪ

ಓದುವರ್ತ್ಯಾ: ನಮೂರು ಚಂದವೇ - ಸಬೀಹ ಭೂಮಿಗೌಡ

## ಫೋಟೋ-1: ನೀರು

ಆಶಯ:

ನೀರು

– ಬಸವರಾಜ ಒಕ್ಕಂದ

ನೀರು ಕುಡಿಯವುದೇ ಈಗ ಕಷ್ಟವಾಗಿರುವಾಗ  
ಯಾವುದೂ ನೀರು ಕುಡಿದಷ್ಟು ಸುಲಭವಲ್ಲ  
ಅದಕ್ಕೇ ಹೇಳಿಲ್ಲವೇ ಮುದ್ದಣ:  
ನೀರಿಳಿಯದ ಗಂಟಲೊಳಗೆ ಕಡೆಯು ತುರುಕಬಾರದೆಂದು

ಉಂಗಿ ಬಂದವಳು ನೀರಿಗೆ ಬರಬಹುದು, ಬರಲಿಕ್ಕಲ್ಲ<sup>1</sup>  
ನೀರಂತು ಕುಡಿಯಲೇಬೇಕು ಉಸಿರಿರುವರೆಗೆ  
ನೀರಿಲ್ಲದೆ ಬದುಕೆಲ್ಲಿದೆ? ನೀರಿಗಳಿಯದೆ ಬದುಕೆಲ್ಲಿದೆ?  
ತೇಲುವುದೂ ಮುಖುಗುವುದೂ ಗೊತ್ತಿರದಿದ್ದರೂ  
ನೀರಿದ್ದಷ್ಟು ಈಜುವುದು ತಪ್ಪಿದ್ದಲ್ಲ<sup>2</sup>  
ತೊಯ್ಲಿಕೊಂಡಮೇಲೆ ಮಳೆ ಅಂಚಿಕೆ ಏಕೆ?  
ಅದರೂ ತೊರೆ ಇಲಿಯುವವರೆಗೆ ಇರಬೇಕು ಜೋಕೆ  
ಯಾರ ನೀರು ಎಷ್ಟೆಂದು ಯಾರಿಗೆ ಗೊತ್ತು?  
ನೀರಿನ ಮೂಲ ಅಳೆಯಲಾಗದ್ದೆಂದು ಹೇಳಿಲ್ಲವೇ ಹಿರಿಯರು!

## 1. ಕೆರೆಗೆಹಾರ

– ಜನಪದ ಕಥನಕಾವ್ಯ

ಕಲ್ಲನಕೇರಿ ಮಲ್ಲನಗೌಡ ಕೆರೆಯೊಂದ ಕಟ್ಟಿಸ್ಯಾನು,  
ಕೆರೆಯೊಂದ ಕಟ್ಟಿಸ್ಯಾನು ಸರೆಮುಕ್ಕ ನೀರಿಲ್ಲ,  
ಸರೆಮುಕ್ಕ ನೀರಿಲ್ಲ ಹೊತ್ತಿಗಿ ತೆಗೆಸ್ಯಾರು,  
ಹೊತ್ತಿಗಿ ತೆಗೆಸ್ಯಾರ ಜೋಯಿಸನ ಕೇಳ್ಯಾರು,

‘ದೇವ್ರಲ್ಲ ದಿಂಡಲ್ಲ ದೆವ್ಲಲ್ಲ ಭೂತಲ್ಲ’,  
ಹಿರಿಸೋಸಿ ಮಲ್ಲವ್ವನ ಹಾರವ ಕೊಡಬೇಕು,  
ಹಾರವ ಕೊಟ್ಟರ ನೀರು ಬಿಳೋದಂದ್ರು,

“ಹಿರಿಸೋಸಿನ ಕೊಟ್ಟರೆ ಹಿರಿತನಕೆಯಾರಿಲ್ಲ”,  
ಕಡೆ ಸೋಸಿ ಭಾಗೀರತಿನ್ನ ಹಾರವ ಕೊಡಬೇಕು,  
ಹಾರವ ಕೊಡಬೇಕಂತ ಮಾತಾತು ಮನೆಯಾಗ,

ಸಣ್ಣಸೋಸಿ ಭಾಗೀರತಿ ತವರುಮನಿಗೆ ಹೊಂಟಾಳು,  
“ಅತ್ತೆವ್ವಾ ನಾ ನಮ್ಮ ತವರುಮನಿಗೆ ಹೋಗತೀನು”  
‘ಸರ್ನೆ ಹೋಗವ್ವಾ ಭರ್ನೆ ಬಾರವ್ವಾ

ಸಣ್ಣಸೋಸಿ ಭಾಗೀರತಿ ತವರುಮನಿಗೆ ಹೋದಾಳು,  
ಮನೆ ಮುಂದ ಹೋಗುದಕ ಅವರಪ್ಪ ಬಂದಾನ,  
‘ಎಂದಿಲ್ಲದ ಭಾಗೀರತಿ ಇಂದ್ಯಾಕ ಬಂದೆವ್ವಾ?,  
ಬಾಡಿದ ಮಾಯಾಕ ಕಣ್ಣಾಗ ನೀಯಾಕ?’,

“ನಮ್ಮಾವ ನಮ್ಮತೆ ಬ್ಯಾರೆಇಡ್ತಾರಂತೆ”,  
‘ಇಟ್ಟರೆ ಇಡಲೇಳು ಹೊಲಮನಿ ಕೊಡತೆನು’,  
ಹೊಲಮನಿ ಒಯ್ದ ಹೊಳೆದಂಡ್ಯಾಗ್ಗಾಕಪ್ಪ,

ಅತ್ತತೆ ಹೋಗುತ್ತಲೇ ಅವರಪ್ಪ ಬಂದಳು  
‘ಎಂದಿಲ್ಲದ ಭಾಗೀರತಿ ಇಂದ್ಯಾಕಳುತಾ ಬಂದೇ?’  
“ನಮ್ಮತೆ ನಮ್ಮಾವ ಬ್ಯಾರೆಇಡ್ತಾರಂತೆ”  
ಇಟ್ಟರೆ ಇಡಲೇಳು ವಾಲಿಜೋಡು ಕೊಡತೇನೆ”  
‘ವಾಲಿಯಜೋಡೊಯ್ದ ಒಲೀಯಾಗ ಹಾಕವ್ವ’

ಮುಂದಕ ಹೋಗುತ್ತಲೇ ಅವರಕ್ಕ ಬಂದಳು  
ಅವರಕ್ಕ ಬಂದಾಳು ಭಾಗೀರತಿನ್ನ ಕೇಳ್ಯಾಳು  
“ಎಂದಿಲ್ಲದ ಭಾಗೀರತಿ ಇಂದ್ಯಾಕ ಈ ದುಕ್ಕ”

“ನಮತ್ತೆ ನಮಾವ ಬ್ಯಾರೆಜಡಾರಂತೆ”  
‘ಇಟ್ಟರೆ ಇಡಲೇಳ ಮಕ್ಕಳ ಜೋಡಿಗೆ ಕಳವತೇನೆ’  
“ಮಕ್ಕಳಿದ್ದರೇನಕ್ಕ ದುಕ್ಕ ಕಳದಾವೇನ?”

ಸಣ್ಣಸೊಸಿ ಭಾಗೀರತಿ ತವರುಮನೆಯ ಬಿಟ್ಟು  
ತವರುಮನೆಯ ಬಿಟ್ಟಗೊತ್ತಿ ಮನೆಗೆ ನಡೆದಳು  
ತಲಬಾಗಿಲದಾಗ ಗೆಳತಿನ್ನ ಕಂಡಳು  
“ಎಂದಿಲ್ಲದ ಭಾಗೀರತಿ ಇಂದ್ಯಾಕ ಈ ಅಳುವು?”

ಅಂಚಿ “ಹೇಳಲೆ ಗೆಳತಿ” ಅಳುಕಿ “ಹೇಳಲೆ ಗೆಳತಿ”  
‘ಅಂಚಬ್ಯಾಡ ಗೆಳತಿ ಅಳುಕಬ್ಯಾಡ ಗೆಳತಿ’  
“ನಮತ್ತೆ ನಮಾವ ಕೆರೆಗ್ಗಾರ ಕೊಡತಾರಂತೆ”  
‘ಕೊಟ್ಟರೆ ಕೊಡಲೇಉ ಇಟ್ಟಾಂಗಿರಬೇಕಿ’  
ಸರ್ನೆ ಹೋದಳು ಭರ್ನನೆ ಬಂದಳು.

ಬ್ಯಾಲೊಯ ಹಸಮಾಡ್ತ ಬಿಟ್ಟಳು ಕಣ್ಣೀರ  
“ಎಂದಿಲ್ಲದ ಭಾಗೀರತಿ ಇಂದ್ಯಾಕ ಕಣ್ಣೀರು”  
‘ಬ್ಯಾಖ್ಯಾಗಿನ ಹಳ್ಳಿ ಬಂದು ಕಣ್ಣಾಗೆರಚಿದವು ಮಾವಾ’

ಅಕ್ಕಿಯ ಹಸಮಾಡ್ತ ಉಕ್ಕಾವು ಕಣ್ಣೀರು  
“ಎಂದಿಲ್ಲದ ಭಾಗೀರತಿ ಇಂದ್ಯಾಕ ಕಣ್ಣೀರು”  
‘ಅಕ್ಕಾಗಿನ ಹಳ್ಳೊಂದು ಕಣ್ಣಾಗ ಬಿತ್ತತಿ’

ಉಕ್ಕಾವ ನೀರಾಗ ಅಕ್ಕಿಯ ಸುರಿವ್ಯಾರ  
ಹತ್ತುಕೊಪ್ಪರಿಗೆ ನೀರು ಉಕ್ಕಿ ಮುಳ್ಳತಿತ್ತು  
“ನಿಂಗವ್ವ ಜಳಕ ಮಾಡ ನೀಲವ್ವ ಜಳಕ ಮಾಡ”

ನಿಂಗವ್ವ ‘ನಾವೂಲೆ’ ನೀಲವ್ವ ‘ನಾವೂಲೆ’  
“ಗಂಗವ್ವ ಜಳಕ ಮಾಡ ಗವರವ್ವ ಜಳಕ ಮಾಡ”  
ಗಂಗವ್ವ ‘ನಾವೂಲೆ’ ಗವರವ್ವ ‘ನಾವೂಲೆ’

‘ಸಣ್ಣಸೊಸಿ ಬಾಗವ್ವ ನೀನಾರೆ ಜಳಕ ಮಾಡ’  
ಸಣ್ಣಸೊಸಿ ಭಾಗೀರತಿ ಜಳಕನ ಮಾಡ್ಯಾಳು  
ಜಳಕನ ಮಾಡ್ಯಾಳು, ಬಂಗಾರಬುಟ್ಟಿ ತುಂಬ್ಯಾಳು

ಬಂಗಾರಬುಟ್ಟಿ ತುಂಬ್ಯಾಳು ಸಿಂಗಾರಸಿಂಬಿ ಮಾಡ್ಯಾಳು  
ಸಿಂಗಾರಸಿಂಬಿ ಮಾಡ್ಯಾಳು ಮುಂದ ಮುಂದ ಹೋಂಟಾಳು  
ಮುಂದ ಮುಂದ ಭಾಗೀರತಿ ಹಿಂದಿಂದವಲ್ಲಾರೂ

ಗಂಗಿ ಪೂಜೆ ಮಾಡ್ಯಾರ ಬೆಲಪತ್ರಿ ಏರಿಸ್ಯಾರ  
ಬೆಲಪತ್ರಿ ಏರಿಸ್ಯಾರ ಈಬತ್ತೀ ಧರಿಸ್ಯಾರ  
ಸೀರಿ ಕುಬುಸ ಏರಿಸ್ಯಾರ ಹೊವಿನ ದಂಡಿ ಮುಡಿಸ್ಯಾರ  
ಹೊವಿನ ದಂಡಿ ಮುಡಿಸ್ಯಾರ ನೇವದಿ ಮಾಡ್ಯಾರ

ನೇವದಿ ಮಾಡ್ಯಾರೆಲ್ಲಾರುಳಂಡಾರು  
ಎಲ್ಲಾರುಳಂಡಾರು ಉಳಿದದ್ದು ತುಂಬ್ಯಾರು  
ಉಳಿದದ್ದು ತುಂಬ್ಯಾರು ಬಂಗಾರಬುಟ್ಟಿ ಹೊತ್ತಾರು  
ಬುಟ್ಟಿ ಹೊತ್ತು ನಡೆದಾರು ಬಂಗಾರ ಬಟ್ಟ ಮರತರು

“ಗಂಗವ್ವ ನೀ ಹೋಗಿ! ಗವರವ್ವ ನೀ ಹೋಗ”  
ಗಂಗವ್ವ ‘ನಾವೂಲ್ಲೆ’ ಗವರವ್ವ ‘ನಾವೂಲ್ಲೆ’  
ನಿಂಗವ್ವ ನೀ ಹೋಗ ನೀಲವ್ವ ನೀ ಹೋಗ  
ನಿಂಗವ್ವ ‘ನಾವೂಲ್ಲೆ’ ನೀಲವ್ವ ‘ನಾವೂಲ್ಲೆ’

‘ಸಣ್ಣಸೊಸಿ ಭಾಗೀರತಿ ನೀ ತರ ಹೋಗವ್ವು’  
ಸಣ್ಣ ಸೊಸಿ ಭಾಗೀರತಿ ಬಿರಿ ಬಿರಿ ನಡೆದಾಳು  
ಬಿರಿ ಬಿರಿ ಹೋದಾಳು ಬಂಗಾರ ಬಟ್ಟ ತೊಗೊಂಡಳು

ಒಂದು ಮೆಟ್ಟೇರುದಕ ಪಾದಕೆ ಬಂದಳು ಗಂಗಿ  
ಎರಡು ಮೆಟ್ಟೇರುದಕ ಪಾದ ಮುಣಿಸ್ಯಾಳು ಗಂಗಿ  
ಮೂರು ಮೆಟ್ಟೇರುದಕ ಮೊಣಕಾಲಿಗೆ ಬಂದಾಳು ಗಂಗಿ  
ನಾಕು ಮೆಟ್ಟೇರುದಕ ನಡುಮಟ್ಟಿ ಬಂದಳು ಗಂಗಿ  
ಒಮ್ಮೆ ಮೆಟ್ಟೇರುದಕ ತುಂಬಿ ಹರಿದಾಳು ಗಂಗಿ  
ಸಣ್ಣ ಸೊಸಿ ಭಾಗೀರತಿ ಕೆರೆಗ್ನಾರವಾದಳು.

ಗಂಡ ಮಾಡೇವರಾಯ ದಂಡಿನಾಗ್ನೆದಾನು  
ದಂಡಿನಾಗ್ನೆದಾನು ಕಂಡನು ಕೆಟ್ಟ ಕನಸ  
ಸೆಲ್ಯು ಸುಟ್ಟಾಂಗಾತು ಹೋಲು ಮುರಿದಂಗಾತು  
ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ದಂಗಾತು

ಗಂಡ ಮಾಡೇವರಾಯ ಹತ್ತಿದ ಬತ್ತಲೆಗುದುರಿ  
ಹತ್ತಿದ ಬತ್ತಲೆಗುದುರಿಬತಾರ ಬಂದಾನ ಮನೆಗೆ  
ಬಂದ ಮಾಡೇವನ ತಂಡೆತಾಯಿ ನೋಡಿದರು

“ಗಂಗವ್ವ ನೀರು ಹೊಡ, ಗವರವ್ವ ನೀರುಹೊಡ”  
“ಗಂಗವ್ವ ನೀರುಹೊಡುದ್ಯಾಕ ಗವರವ್ವ ನೀರುಹೊಡುದ್ಯಾಕ”  
‘ನನ ಮಡದಿ ಭಾಗೀರತಿ ಎಲ್ಲಿಗೊಳ್ಳುವ್ವ?’  
“ನನ ಮಡದಿ ಭಾಗೀರತಿ ತವರಿಗೆ ಹೋಗ್ಯಾಳಪ್ಪ”

ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ  
ಹತ್ತಿದ ಬತ್ತಲೆಗುದುರಿ ಹೊಂಟಾನತ್ತೆಮನೆಗೆ  
ಬಂದಿರು ಅಳಿಯನ ನೋಡಿ ಅಂದಳು ಅತ್ತೇವ್ವ

“ನಿಂಬೆವ್ವ ನೀರ್ಾಕೊಡ ನೀಲವ್ವ ನೀರ್ಾಕೊಡ!”  
“ನಿಂಬೆವ್ವ ನೀರ್ಾಕೊಡುದ್ಯಾಕ, ನೀಲವ್ವ ನೀರ್ಾಕೊಡುದ್ಯಾಕ?”  
ನನ ಮಡದಿ ಭಾಗೀರತಿ ಎಲ್ಲಿಗೈಂಗ್ಯಾಳತ್ತಿ?  
“ನಿನ ಮಡದಿ ಭಾಗೀರತಿ ಗೊತಿ ಮನೆಗೆ ಹೋಗ್ಯಾಳಪ್ಪ!”

ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ  
ಹತ್ತಿದ ಬತ್ತಲೆಗುದುರಿ ಗೊತಿ ಮನೆಗೆ ಸ್ವಾರಿ  
ಬಂದಿರು ಮಾದೇವನ ಕಂಡಾಳು ಗೊತೆವ್ವ

“ಬಾಳವ್ವ ನೀರ್ಾಕೊಡ ಬಸವ್ವ ನೀರ್ಾಕೊಡ”  
“ಬಾಳವ್ವ ನೀರ್ಾಕೊಡುದ್ಯಾಕ ಬಸವ್ವ ನೀರ್ಾಕೊಡುದ್ಯಾಕ!  
‘ನನ ಮಡದಿ ಭಾಗೀರತಿ ಎಲ್ಲಿಗೈಂಗ್ಯಾಳಕ್ಕ?’  
“ನಿನ ಮಡದಿ ಭಾಗೀರತಿದು ಏನು ಹೇಳಲಿ ಸೋರ  
ನಿಮ್ಮಪ್ಪ ನಿಮ್ಮವ್ವ ಕರೆಗ್ಗಾರ ಕೊಟ್ಟರಂತ”

ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ  
ಹತ್ತಿದ ಬತ್ತಲೆಗುದುರಿ ಹೊಂಟಾನು ಹೌಹಾರಿ;  
ಕರೆಯದಂಡೆಗೆ ಬಂದು ಕಣ್ಣೀರು ಇಟಪ್ಪಾನು  
ಕಣ್ಣೀರು ಇಟಪ್ಪಾನು ನಿಟ್ಟಿಸಿರು ಬಿಟ್ಟಾನು;

“ಸಾವಿರ ವರಹಕೊಟ್ಟರೂ ಸಿಗಲಾರದ ಸತಿ ನೀನು  
ಸಿಗಲಾರದ ಸತಿ ನೀನು ನನ ಬಿಟ್ಟು ಎಲ್ಲಿ ಹೋದೆ?  
ಮನ್ಮಾರು ವರಹಕೊಟ್ಟು ಮುತ್ತಿನೋಲೆ ಮಾಡಿಸಿದ್ದೆ  
ಮುತ್ತಿನೋಲೆ ಇಟಪ್ಪಗೊಳ್ಳು ಮುತ್ತೆದೆ ಎಲ್ಲಿಗೈಂದೆ”  
ಇಟ್ಟು ಮಾತಾಡಿ ಮಾದೇವ ಬಿಟ್ಟಾನು ಕಣ್ಣೀರು  
ಬಿಟ್ಟಾನು ಕಣ್ಣೀರು ಹಾರಿದ ಕರೆ ನೀರಾಗ.

## 2. ಮಹಾಡ್ ಕೆರೆ ಪ್ರಸಂಗ

— ಡಾ. ಬಿ.ಆರ್.ಅಂಬೇಡ್ಕರ್

ಮುಂಬಯಿ ಶಾಸನ ಸಭೆಯು 1923ರಲ್ಲಿ ಒಮ್ಮೆ 1926ರಲ್ಲಿ ಇನ್ನೊಮ್ಮೆ ಪಾಸು ಮಾಡಿದ ‘ಬೋಲೆ ನಿರ್ಣಯ’ ಕಾಗದದ ಮೇಲೆ ಉಳಿದು, ಅಸ್ತುಶ್ರೀತೆ ಹಾಗೇ ಮುಂದುವರೆದಿತ್ತು. ಈ ಕುರಿತು ಮಹಾಡ್ ಮರಸಭೆ ಹೊರಡಿಸಿದ್ದ ಆದೇಶ ಕೂಡ ಕಾರ್ಯಗತವಾಗಿರಲಿಲ್ಲ. ಚೌಡಾರ್ ಕೆರೆಗೆ ಪ್ರವೇಶ ದೊರಕದಿದ್ದುದಕ್ಕೆ ಕಾರಣ, ಸವಣ, ಹಿಂದೂಗಳ ಪ್ರಬಲ ಪ್ರತಿರೋಧವೇ ಆಗಿತ್ತು.

ಈ ಹಿನ್ನೆಲೆಯಲ್ಲಿ ಕೊಲಾಬಾ ಜಿಲ್ಲಾ ನಿಮ್ಮ ವರ್ಗಗಳ ಸಂಘವು ಮಹಾಡ್‌ನಲ್ಲಿ ಮಾಚ್‌ 19–20–1927ರಂದು ಸಮರೇಶವೋಂದನ್ನು ನಡೆಸಲು ನಿರ್ಧರಿಸಿತು. ಅಂಬೇಡ್ಕರರು ಈ ಸಮಾವೇಶದ ಮುಖ್ಯ ಅತಿಥಿಗಳಾಗಿದ್ದರು. ಸುರೇಂದ್ರನಾಥ್ ಟಿಟ್ಟಿಸ್, ಸುಬೇದಾರ್ ಸಾವಡ್ಕರ್, ಅನಂತರಾವ್ ಜಿತ್ತೆ ಮುಂತಾದವರು ಸಮಾವೇಶದ ಸಕಲ ಸಿದ್ಧತೆಗಳನ್ನು ಅಭ್ಯರ್ಥಿಗಳಾಗಿ ಮಾಡಿದರು. ನಿಮ್ಮ ವರ್ಗಗಳ ನಾಯಕರು ಹಾಗೂ ಸ್ತ್ರೀಯ ಕಾರ್ಯಕರ್ತರು ತಿಂಗಳ ಕಾಲ ಜಿಲ್ಲೆಯಲ್ಲಿ ಮತ್ತು ಸುತ್ತಮುತ್ತ ಪ್ರವಾಸ ಮಾಡಿ, ಸಮಾವೇಶದ ಮಹತ್ವವನ್ನು ನಿಮ್ಮ ವರ್ಗಗಳಿಗೆ ಮನಗಾಣಿಸಿಕೊಟ್ಟಿದ್ದರು. ಪರಿಣಾಮವಾಗಿ ಹದಿನ್ಯೇರ ಹೈದರು, ಎಪ್ಪತ್ತರ ವ್ಯಾಧರು ಮೊದಲುಗೊಂಡು ಸಹಸ್ರಾರು ಜನ ಬುತ್ತಿಗಂಟಗಳೊಂದಿಗೆ ಮಹಾಡ್‌ಗೆ ಬಂದರು ಮಹಾರಾಷ್ಟ್ರ–ಗುಜರಾತ್‌ಗಳಿಂದ ಬಂದ ನಿಮ್ಮ ವರ್ಗಗಳ ಜನರ ಸಂಖ್ಯೆ ಹತ್ತು ಸಾವಿರವನ್ನು ದಾಟಿತ್ತು.

ಸಮಾವೇಶವು ಯಶಸ್ವಿಯಾಗಿ ನಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಯಿತು. ಸಮಾವೇಶದ ಸ್ಥಳದಲ್ಲಿ ನೀರಿನ ಕೊರತೆಯಿದ್ದುದರಿಂದ ಹಿಂದೂ ಸವಣೀಯರಿಂದ ನೀರು ಖರೀದಿಸಿಟ್ಟು, ಸಮಾವೇಶದ ಪ್ರತಿನಿಧಿಗಳಿಗೆ ಒದಗಿಸಲಾಯಿತು. ಸಮಾವೇಶದ ಅಧ್ಯಕ್ಷ ಸಾಫಾದಿಂದ ಅಂಬೇಡ್ಕರ್, ಅರೆಬಟ್ಟೆ ಧರಿಸಿದ, ಹಳ್ಳಿಗಾಡಿನಿಂದ ಬಂದ ನಿಮ್ಮ ವರ್ಗಗಳ ಮರುಷ–ಮಹಿಳೆಯರನ್ನು ಉದ್ದೇಶಿಸಿ, ಅತ್ಯಂತ ಸರಳವಾಗಿ, ಹೃತ್ಯೂವರ್ವಕವಾಗಿ ಮಾತನಾಡಿದರು. ಅವರ ದನಿಯಲ್ಲಿ ಹೋರಾಟದ ಕಾವಿತ್ತು. ಅವರ ಮಾತುಗಳು ಚೆಟ್ಟಿ ಗುಡ್ಡಗಳ ಮಾರ್ಚನಿಗೊಂಡವು.

ಹಳ್ಳಿ–ಪಟ್ಟಣಗಳಿಗೆ ತಲುಪಿದವು. ಸೇನೆ ಸೇರಲು ನಿಬಂಧ ಹಾಕಿದುರುವುದನ್ನು ಪ್ರಸ್ತಾಪಿಸಿದ ಅವರು “ಮಿಲಿಟರಿಯಲ್ಲಿ ಭರ್ತೀಯಾಗುವ ಮೂಲಕ ನಾವು ನಿಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಂಡಿದ್ದೇವು. ನಮ್ಮ ಧೈಯ, ಕೆಚ್ಚಿ, ಪ್ರತಿಭೆಗಳನ್ನು ಸಾಬೀತುಪಡಿಸಿದ್ದೇವು. ಮಿಲಿಟರಿ ಕ್ಯಾಂಪಸ್ ಶಾಲೆಗಳಲ್ಲಿ ಅಸ್ತುಶ್ರೀಯ ಮಿಲಿಟರಿ ಶಾಲೆಗಳ ಮುಖ್ಯಸ್ಥರಾಗಿದ್ದರು. ಮಿಲಿಟರಿ ಕ್ಯಾಂಪಸ್

ಶಾಲೆಗಳಲ್ಲಿ ಅಸ್ಪೃಶೀರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿತ್ತು. ಅಸ್ಪೃಶಿರಿಗೆ ಸೇನೆ ಸೇರುವ ಅವಕಾಶಗಳನ್ನು ನಿರಾಕರಿಸಿರುವುದು ದ್ಯುಹವಾಗಿದೆ. ಬ್ರಿಟಿಷರ ಈ ನೀತಿಯನ್ನು ಪ್ರಶ್ನಿಸಲೇಬೇಕಾಗಿದೆ. ನೆಮೋಲಿಯನ್ ಯಥ್ವದಲ್ಲಿ ಪ್ರಂಚ್ ಸೇನೆಯನ್ನು ಎದುರಿಸುವಲ್ಲಿ ಬ್ರಿಟಿಷ್ ಸೇನೆ ನಿರತವಾಗಿದ್ದಾಗ್, ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಉರುಳಿ ಬೀಳದಂತೆ ಕಾವಲಿದ್ದುದು ಅಸ್ಪೃಶೀ ಸೈನಿಕರೇ ಎಂಬುದನ್ನು ಬ್ರಿಟಿಷ್ ಆಡಳಿತ ಮರೆಯಬಾರದು” ಎಂದು ಗುಡುಗಿದರು. ಅಂಬೇಡ್ಕರ್ ಮುಂದುವರೆದು. “ಚಿರಕಾಲ ಉಳಿಯವಂಥ ಪ್ರಗತಿಯನ್ನು ಸಾಧಿಸಬೇಕಾದರೆ ನಾವು ಮೂರು ವಿಧದ ಶುದ್ಧಿಗೆ ನಮ್ಮನ್ನು ಒಳಪಡಿಸಿಕೊಳ್ಳುವುದು ಅವಶ್ಯಕ. ನಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು; ನಮ್ಮ ಭಾವನೆಗಳಿಗೆ ಹೋಸದನಿ ನೀಡಬೇಕು ಹಾಗೂ ನಮ್ಮ ವಿಚಾರಗಳನ್ನು ನವೀಕರಿಸಿಕೊಳ್ಳಬೇಕು. ಸತ್ತ ದನಗಳ ಮಾಂಸ ಎಂಜಲು ಪದಾರ್ಥ ತಿನ್ನುವುದನ್ನು ಬಿಟ್ಟುಬಿಡುವ ಪ್ರಮಾಣವನ್ನು ಈ ಕ್ಷೇತ್ರದಲ್ಲಿ ಮಾಡಿರಿ. ನಮ್ಮಲ್ಲೇ ಇರುವ ಮೇಲು-ಕೀಳು ಭಾವನೆಯನ್ನು ಕಿತ್ತೂಗೆಯುವ ಪ್ರತಿಜ್ಞೆಯನ್ನು ಈಗಲೇ ಮಾಡಿರಿ. ಸ್ವ-ಸಹಾಯವನ್ನು ರೂಢಿಸಿಕೊಂಡು, ಆತ್ಮಗೌರವವನ್ನು ಮತ್ತೆ ಪಡೆದುಕೊಂಡು, ಸ್ವ-ಅರಿವನ್ನು ಸಾಧಿಸಿದಾಗಲೇ ನಮ್ಮ ಜೀವನ ಮಟ್ಟಿ ಹೆಚ್ಚುತ್ತದೆ” ಎಂದು ಕರೆ ನೀಡಿದರು. ಬ್ರಿಟಿಷ್ ಆಡಳಿತ, ಭೂಸೇನೆ, ವಾಯುಸೇನೆ ಹಾಗೂ ಜಲಸೇನೆಗಳಲ್ಲಿ ಸೇರುವ ಹಕ್ಕಿಗಾಗಿ ಅಸ್ಪೃಶೀರು ಹೋರಾಡಬೇಕು ಎಂದು ತಿಳಿಸಿದ ಅವರು, ತುಂಡು ರೊಟ್ಟಿ ಆಸೆಗೆ ತಮ್ಮ ಹಕ್ಕುಗಳನ್ನು ಮಾರಾಟ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು, ಅವಮಾನಕರ ಪದ್ಧತಿಗಳನ್ನು ಧಿಕ್ಕರಿಸಬೇಕೆಂದು, ವರ್ತನ್ ಪದ್ಧತಿಗೆ ತಿಲಾಂಜಲಿ ನೀಡಬೇಕೆಂದು ಹಾಗೂ ಕೃಷಿಗಾಗಿ ಭೂಮಿಯನ್ನು ಪಡೆಯಬೇಕೆಂದು ಒತ್ತಾಯಪಡಿಸಿದರು. ‘ತಮ್ಮ ಜೀವನ ಮಟ್ಟಕ್ಕಿಂತ ತಮ್ಮ ಮಕ್ಕಳ ಜೀವನಮಟ್ಟ ಉತ್ತಮವಾದುದಾಗಿರಬೇಕೆಂದು ಬಯಸದ ತಂದೆ ತಾಯಿಗಳಿಗೂ ಪ್ರಾಣಿಗಳಿಗೂ ಯಾವ ವೃತ್ತಾಸ್ಪರ್ಶ ಇರುವುದಿಲ್ಲ’ ಎಂಬ ಮಾರ್ಚಿಕ ಮಾತುಗಳ ಮೂಲಕ, ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಸಮಾವೇಶದ ಕೊನೆಯಲ್ಲಿ 1) ಅಸ್ಪೃಶೀರು ತಮ್ಮ ನಾಗರಿಕ ಹಕ್ಕುಗಳನ್ನು ಪಡೆದುಕೊಳ್ಳಲು ನೆರವಾಗಬೇಕು 2) ಅಸ್ಪೃಶೀರನ್ನು ಕೆಲಸಕ್ಕೆ ಇಟ್ಟಿಕೊಳ್ಳಬೇಕು. 3) ಅಸ್ಪೃಶೀ ವಿದ್ಯಾರ್ಥಿರಿಗೆ ಅನ್ವಯಾನ ನೀಡಬೇಕು. 4) ತಮ್ಮ ಸತ್ತ ಪ್ರಾಣಿಗಳನ್ನು ತಾವೇ ಹೂಳಬೇಕು. 5) ಅಂತರಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು. ಎಂದು ಹಿಂದೂ ಸರ್ವಣಿಯರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಹಾಗೆಯೇ, 1) ಸತ್ತ ಪ್ರಾಣಿಯ ಮಾಂಸವನ್ನು ತಿನ್ನುವುದನ್ನು ವಿಶೇಷ ಕಾನೂನಿನ ಮೇರೆಗೆ ನಿಷೇಧಿಸಬೇಕು. 2) ಮಧ್ಯಪಾನ ನಿಷೇಧ ಜಾರಿಗೊಳಿಸಬೇಕು. 3) ಉಚಿತ ಮತ್ತು ಕಡ್ಡಾಯ ಪ್ರಾಫ್ರೆಮಿಕ ಶಿಕ್ಷಣವನ್ನು ಒದಗಿಸಬೇಕು. 4) ನಿಮ್ಮ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಸಹಾಯಧನ ನೀಡಬೇಕು.

5) ಲೋಕಲ್ ಸಂಸ್ಥೆಗಳಿಗೆ ಮತ್ತು ಪುರಸ್ಭೆಗಳಿಗೆ ತಾಕೀತು ಮಾಡಿ ‘ಚೋಲೆ ನಿಣಾಯ’ವನ್ನು ಕಟ್ಟುವಿಟ್ಟಾಗಿ ಜಾರಿಗೆ ತರಲು ಆದೇಶಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.

## ಎರಡು

ಸಮಾವೇಶದ ಮೊದಲ ದಿನ ಮಾತನಾಡಿದ ಕೆಲವು ಹಿಂದೂ ಸರ್ವಣೀಯರು ನಿಮ್ಮ ವರ್ಗಗಳ ಹಕ್ಕುಗಳ ಪರವಾಗಿ ನಿಂತರು. ನಿಮ್ಮ ವರ್ಗಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ದಿಸೆಯಲ್ಲಿ ನಡೆಸುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಕೂಡ ಅವರು ಘೋಷಿಸಿದರು. ಆ ರಾತ್ರಿ ಸಭೆ ಸೇರಿದ ಕಾರ್ಯಕಾರಿ ಸಮಿತಿ, ಸಮಾವೇಶದ ಎಲ್ಲಾ ಜನರು ಒಂದಾಗಿ ಚೌಡಾರ್ ಕೆರೆಗೆ ಹೋಗಿ ನೀರನ್ನು ಮುಟ್ಟುವ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ನಿಣಾಯಿಸಿತು.

ಮರುದಿನ, ಸಮಾವೇಶ ಮೊದಲ ಅಧಿವೇಶನದಲ್ಲಿ ಹಿಂದಿನ ರಾತ್ರಿ ಕೈಗೂಂಡಿದ್ದ ನಿಣಾಯವನ್ನು ಮಂಡಿಸಿ, ಇದನ್ನು ಬೆಂಬಲಿಸಿ ಮಾತನಾಡಲು ಹಿಂದೂ ಸರ್ವಣೀಯರ ಇಬ್ಬರು ಪ್ರತಿನಿಧಿಗಳನ್ನು ಆಹ್ವಾನಿಸಲಾಯಿತು. ಅವರು ವೇದಿಕೆಗೆ ಬಂದು, ಅಂತರಜಾತಿಯ ವಿವಾಹವನ್ನು ಪುರಸ್ಕರಿಸುವ ನಿಣಾಯವೋಂದನ್ನು ಹೊರತುಪಡಿಸಿ, ಉಳಿದೆಲ್ಲ ನಿಣಾಯಗಳಿಗೆ ತಮ್ಮ ಬೆಂಬಲ ಇರುವುದಾಗಿ ಘೋಷಿಸಿದರು.

ಚೌಡಾರ್ ಕೆರೆಯ ನೀರನ್ನು ಮುಟ್ಟುವ ಹಕ್ಕು ಅಸ್ವಾಶೀರಿಗಿದೆಯೆಂದು ಮೂರು ವರ್ಷಗಳ ಹಿಂದೆಯೇ ಮಹಾಡ್ ಪುರಸಭೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸಮಾವೇಶದ ಸರ್ವ ಸದಸ್ಯರು ಚೌಡಾರ್ ಕೆರೆಯತ್ತ ಸಾಗಿದರು.

ಅದೊಂದು ಅಮೂರ್ಖ ಸಂದರ್ಭ, ಆ ಪ್ರಸಂಗವು ಅತ್ಯಂತ ಗಾಢ ಪರಿಣಾಮವನ್ನು ಬೀರುವಂಥದ್ದು. ಗುಲಾಮಿಗಿರಿ, ಜಾತಿಪದ್ಧತಿ ಮತ್ತು ಪುರೋಹಿತಶಾಹಿಗಳ ವಿರೋಧಿ ಅಂಬೇಡ್ಕರ್ ಅಸ್ವಾಶೀರಲ್ಲಿ ಕಾಣಿಸಿಕೊಳ್ಳಲಾರಂಭಿಸಿದ ಅಪ್ರತಿಮು ಜಾಗೃತಿಯ ದಿಟ್ಟ ಸಂಕೀರ್ತವಾಗಿದ್ದರು. ಯಾವ ಕೆರೆಯ ನೀರನ್ನು ಹಿಂದೂ ಸರ್ವಣೀಯರು, ಮುಸ್ಲಿಮರು, ಕ್ರೈಸ್ತರು ಅನ್ವಯವಿರುತ್ತಾರೆಯರು, ಪ್ರಾಣಿ-ಪಕ್ಷಿಗಳು ಮುಟ್ಟಬಹುದಾಗಿಕೊಂಡು ಆ ಕೆರೆಯ ನೀರನ್ನು ಅಸ್ವಾಶೀರು ಮುಟ್ಟುವ ಹಾಗಿರಲಿಲ್ಲ. ತಮ್ಮ ದೇವರುಗಳನ್ನೇ ಮಾಡಿಸುತ್ತಿದ್ದರೂ ಹಿಂದೂ ಸರ್ವಣೀಯರಿಗೆ ಅಸ್ವಾಶ್ಯ ಹಿಂದೂಗಳು ಪರಕೀಯರಾಗಿದ್ದರು. ಶತಮಾನಗಳಿಂದ ಅಸ್ವಾಶ್ಯ ಹಿಂದೂಗಳು ಪರಕೀಯರಾಗಿದ್ದರು. ಶತಮಾನಗಳಿಂದ ಅಸ್ವಾಶ್ಯ ಹಿಂದೂಗಳು ಹಿಂದೂ ಸಮಾಜದ ಭಾಗವಾಗಿದ್ದರೂ ಹಿಂದೂ ಸರ್ವಣೀಯರ ಪಾಲಿಗೆ ಹೊರಗಿನವರಾಗಿದ್ದರು.

ತಲೆಮಾರುಗಳಿಂದ ಅವಮಾನಿಸಲಾಟ ಅಸ್ತ್ರೀರು ತಮ್ಮ ನಾಗರಿಕ ಹಕ್ಕು ಚಲಾಯಿಸಲು ಹೊರಟಿದ್ದ ಆ ಗಳಿಗೆಯಲ್ಲಿ, ಅವರ ಮುಖಿದ ಮೇಲೆ ಅಪೂರ್ವ ಆಶ್ಚರ್ಯಾರವ ರಾರಾಜಿಸುತ್ತಿತ್ತು. ಸನಾತನವಾದಿ ಕಟ್ಟುಕಟ್ಟಿಗಳ ಮೇಲೆ ದಾಳಿಮಾಡಿ ಅವುಗಳನ್ನು ಧ್ವಂಸ ಮಾಡಲು ಸಾಗುತ್ತಿದ್ದ ಪಡೆಯ ದಿಟ್ಟ ನೇತಾರರಾಗಿ ಅಂಬೇಷ್ಟರ್ ಕಂಗೋಳಿಸುತ್ತಿದ್ದರು. ಶತಮಾನಗಳಿಂದ ದಮನಕ್ಕೊಳಗಾದ ಸಮುದಾಯಗಳಿಗೆ ಹೊಸ ಸ್ಥಾನಮಾನ ಒದಗಿಸುವ ಮೂಲಕ, ಭಾರತದಲ್ಲಿ ಸಾಮಾಜಿಕ ಬದಲಾವಣೆಯನ್ನುಂಟು ಮಾಡಿ, ವಿಶ್ವದ ಅತಿ ಕುರೂಪಿ-ಕುಬ್ಜ ರಾಷ್ಟ್ರವೇನಿಸಿದ್ದ ಭಾರತಕ್ಕೊಂದು ಗೌರವದ ಸ್ಥಾನ ಸಲ್ಲವ ಅನುಪಮ ಅವಕಾಶವು ಅಂಬೇಷ್ಟರರಿಂದಾಗಿ ಒದಗಿಬಂದಿತ್ತು. ತಮ್ಮ ಮಹಾನ್ ನೇತಾರರನ್ನು ನಾಲ್ಕು ಸಾಲುಗಳಲ್ಲಿ ಹಿಂಬಾಲಿಸಿದ ಆ ಹತ್ತು ಸಾವಿರ ಅಸ್ತ್ರೀರು, ಅನ್ಯಾಯವನ್ನು ಮೆಟ್ಟಿ ನಿಲ್ಲುವ ಮಾನವಶಕ್ತಿಯ ಅಭೀಪ್ರೇಯ ಪರಮ ಸಂಕೀರ್ತವಾಗಿದ್ದರು. ಇತ್ತೀಚಿನ ಇತಿಹಾಸದಲ್ಲಿ ಸರಿಸಾಟಿಯಿಲ್ಲದ ಸಂದರ್ಭ ಅದಾಗಿತ್ತು.

ಉತ್ಸಾಹಮೂರಿತ, ವರ್ಣರಂಜಿತ ಹಾಗೂ ಗೌರವಾದರಗಳಿಗೆ ಪಾತ್ರವಾಗಿದ್ದ ಆ ಮೆರವಣಿಗೆ ಅಷ್ಟೇ ಪ್ರಯಾಸಕರವೂ, ಅಪಾಯಕರವೂ ಆಗಿತ್ತು. ಏಕೆಂದರೆ ಮೆರವಣಿಗೆಯನ್ನು ಯಶಸ್ವಿಗೊಳಿಸಲು ಆಶ್ಚರ್ಯಾರವರಕ್ಕರು ಪಣ ತೊಟ್ಟಿದ್ದರೆ, ಅದನ್ನು ವಿಫಲಗೊಳಿಸಲು ಇನ್ನೊಬ್ಬರ ಆಶ್ಚರ್ಯಾರವವನ್ನು ಕಾಲಾಂತರದಿಂದ ಹತ್ತಿಕ್ಕಿದವರು ಕಟಿಬದ್ಧರಾಗಿದ್ದರು. ಎರಡೂ ಕಡೆ ಭಾವಾವೇಶ ಮೇರೆಯುತ್ತಿತ್ತು. ಅನ್ಯಾಯದ ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯನ್ನು ಬಲಾತ್ಮಾರದಿಂದ ಹೇರಿ, ಅದಕ್ಕೆ ಧಾರ್ಮಿಕ ಮಾನ್ಯತೆ ನೀಡಿ ಬಹುಜನ ಸಮುದಾಯವನ್ನು ಸಹಸ್ರಾರು ವರ್ಷಗಳಿಂದ ಹತ್ತಿಕ್ಕಿದ್ದ ದಮನಕಾರಿ ವ್ಯವಸ್ಥೆಯ ವಿರುದ್ಧ ಹತ್ತು ಸಹಸ್ರ ಅಸ್ತ್ರೀರು ಕನಲಿ ನಿಂತು. ಬೀದಿಗಳಿಂದಿದ್ದರೆ-ಇತ್ತ ಶತಮಾನಗಳಿಂದ ತಾವು ಕಾಪಾಡಿಕೊಂಡು ಬಂದು ತಮ್ಮ ಹಿತಸಾಧಕ ವ್ಯವಸ್ಥೆಯು ತಮ್ಮ ಕಣ್ಣೆದುರೇ ಕುಸಿದು ಬೀಳಲಿರುವುದನ್ನು ಅಸಹಾಯಕರಾಗಿ ನೋಡುತ್ತ ನಿಲ್ಲಲು ಸಿದ್ಧರಿಲ್ಲದ ಅಸಂಶ್ಯ ಹಿಂದೂ ಸವಣೀಯರು ಆಶ್ಚರ್ಕೆ ಕೈ ಹಿಸುಕಿಕೊಳ್ಳುತ್ತಿದ್ದರು.

ರಾಜಕೀಯ ಉದ್ದೇಶ ಹೊಂದಿದ ಮೆರವಣಿಗೆಯನ್ನು ಸಂಘಟಿಸುವುದು. ಬಹು ಸುಲಭ, ವಿದೇಶಿಯರ ಆಳ್ಳಕೆ ಇರುವ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಆಂದೋಲನ ನಡೆಸುವುದು ಅಷ್ಟೇನೂ ಕಟ್ಟಕರವಲ್ಲ. ಏಕೆಂದರೆ ಬಹುಸಂಖ್ಯಾತ ದೇಶಿಯರು ಬಹಿರಂಗದಲ್ಲೋ ಅಂತರಂಗದಲ್ಲೋ ಆಂದೋಲನದ ಪರವಾಗೇ ಇರುತ್ತಾರೆ; ಅವರ ಸಂಪೂರ್ಣ ಸಹಾನುಭೂತಿ ಆಂದೋಲನಕ್ಕಿರುತ್ತದೆ. ಆದರೆ ಸಾಮಾಜಿಕ ಆಂದೋಲನಗಳ ಪರಿಸ್ಥಿತಿ ಹೀಗಿರುವುದಿಲ್ಲ. ಒಂದು ಸಮಾಜದಲ್ಲಿನ ಕಂದಾಜಾರ, ಅಂಧಶ್ರದ್ಧ, ಅಮಾನವೀಯ ಆಚರಣೆಗಳು ಅಸಂಬಂಧ ಪರ್ವತಿ ಇರುವ ಹಾಗೂ ತಾರತಮ್ಯ ನೀತಿಯ

ಅಧಾರ ಹೊಂದಿದ್ದ ವ್ಯವಸ್ಥೆಯನ್ನು ಬದಲಾಯಿಸಲು ಉದ್ದೇಶಿಸಿದ ಸಾಮಾಜಿಕ ಆಂದೋಲನಕ್ಕೆ, ಅಸಂಖ್ಯ ಸಾಮಾಜಿಕ ಎದುರಾಗುತ್ತದೆ. ಏಕೆಂದರೆ ಇಂಥ ಸಮಾಜದಲ್ಲಿ ಅಮಾನವೀಯ ನಡವಳಿಕೆಯವರಲ್ಲಿ ಅಧಿಕವಾಗಿರುತ್ತದೆ. ಸಂಪತ್ತಿರುತ್ತದೆ; ಜ್ಞಾನವಿರುತ್ತದೆ; ಶಕ್ತಿಯಿರುತ್ತದೆ.

ಹಳ್ಳಿಗಾಡಿನ, ಕಾಡು-ಮೇಡುಗಳಲ್ಲಿ, ಬೆಟ್ಟ-ಗುಡ್ಡಗಳಲ್ಲಿ, ಬಯಲು-ಕಣಿವೆಗಳಲ್ಲಿ ಮಣ್ಣಿನಲ್ಲಿ ಮಣ್ಣಾಗಿ ಹೋಗಿ, ಹುಲ್ಲಿನಲ್ಲಿ ಹುಲ್ಲಾಗಿ ಹೋಗಿ, ಧಮನಿಗಳಲ್ಲಿ ರಕ್ತವನ್ನು ಶತಮಾನಗಳಿಂದ ಸುರಿಸುತ್ತಾದ್ದರಿನ, ಅನ್ಯಾಯ, ಬಡತನ, ಅಸಮಾನತೆಗೆ ಬಲಿಯಾದ ಜನಸಮುದಾಯಗಳ ಪ್ರತಿನಿಧಿಗಳಾಗಿ ಹತ್ತು ಸಹಸ್ರ ಅಸ್ವತ್ಯರು ಬೀದಿಗಳಲ್ಲಿ ಸಾಗುತ್ತಿದ್ದರೆ, ಸ್ವಾತಂತ್ರ್ಯವು ಕೊಡುಗೆಯಾಗಿ ಎಂದೂ ಸಿಗುವುದಿಲ್ಲ. ಅದನ್ನು ಹೋರಾಟದ ಮುಖಾಂತರ ಪಡೆದುಕೊಳ್ಳಬೇಕಾಗುತ್ತದೆ ಎಂಬ ವಿಶ್ವಮಾನ್ಯ ಸತ್ಯ ಸ್ವಯಂಸಿದ್ಧವಾಗುತ್ತಿದ್ದ ಹಾಗೆ ತೋರುತ್ತಿತ್ತು. ಸ್ವವಿಮೋಚನೆ ಯಾರೋಬ್ಬರ ಅಶಿವಾದದಿಂದ ಸಾಧ್ಯವಾಗದೆ, ನಮ್ಮ ದೃಢ ನಿರ್ಧಾರದ ಹೋರಾಟದಿಂದ ಮಾತ್ರ ಸಾಧ್ಯ ಎಂಬುದನ್ನು ಆ ಸಹಸ್ರಾರು ಜನರು ಸಾಬೀತು ಪಡಿಸುವಂತಹ ಹೋರಣವಾಗಿತ್ತು. ಅಂಬೇಷ್ಟ್ರ್‌ ವಿಮೋಚಕನ ಸ್ಥಾನದಲ್ಲಿ ನಿಂತು, ಹಕ್ಕುಗಳಾಗಿ ಹೋರಾಡಿ ಎಂದು ಸೂಕ್ತಿ ತುಂಬತ್ತಿದ್ದಾಗ, ಅನ್ಯಾಯದ ವಿರುದ್ಧ ಸಿದಿದು ನಿಂತ ಶಕ್ತಿಯೇ ಮನುಷ್ಯರೂಪ ತಾಳಿ ಚಲಿಸುತ್ತಿದ್ದಂತಿತ್ತು. ಈ ಹೋರಾಟದಲ್ಲಿ ಅಂಬೇಷ್ಟ್ರರೂ ಒಬ್ಬ ಹೋರಾಟಗಾರರಾಗಿದ್ದರು. ತಾವು ಸಕ್ರಿಯರಾಗಿದ್ದುಕೊಂಡು ಇತರರಿಗೆ ಕಾರ್ಯೋನ್‌ನ್ನುವಿರಾಗಲು ಕರೆ ನೀಡಿದ್ದರು. ಅವರ ಕಾರ್ಯಶಕ್ತಿಯು ಇನ್ನೂ ಹಚ್ಚಿನ ತಮ್ಮ ಗುರಿಯಲ್ಲಿ ಅಪಾರ ನಂಬಿಕೆಯಿಡುವಂತೆ ಅವರು ಪ್ರೇರೇಪಿಸುತ್ತಿದ್ದರು. ತಮ್ಮಾಳಿಗಿಂದಲೇ ಬಂದ ಮಹಾನ್ ನಾಯಕನ ನೇತೃತ್ವದಲ್ಲಿ ಅಸ್ವತ್ಯರು ಹುಮ್ಮಸ್, ಭರವಸೆಯಿಂದ, ಭಲಗಾರಿಗಾಗಿ ಹಕ್ಕು ಕಲಾಯಿಸಲು ಮುನ್ನಡಿದ್ದರು.

ಅತ್ಯಾಂಶದಿಂದ ತೋರುತ್ತಾ, ಹಷ್ಟೋಂದಾಗಾರವನ್ನು ವ್ಯಕ್ತಪಡಿಸುತ್ತಾ ಸಾಗಿದ ಮೆರವಣಿಗೆಯು ಶಿಂಘನಿಂದ ಚೌಡಾರ್ ಕರೆ ತಲುಪಿತು. ನೀರು ಮುಟ್ಟಲು ಪೂಜಾಸ್ಥಾನ ಗ್ರಂಥಾಲಯ ಪ್ರವೇಶಿಸಲು, ಆಸ್ತ್ರೇ ಸೇವೆ ಪಡೆಯಲು ನಿಷೇಧಿಸಲ್ಪಟ್ಟಿದ್ದ ಜನ ಸಮುದಾಯಗಳ ಪ್ರತಿನಿಧಿಗಳಾಗಿ ಹತ್ತು ಸಾವಿರ ಜನ ಕರೆಯ ಸುತ್ತ ನಿಂತಿದ್ದರೆ, ಶೋಷಿತ ವರ್ಗಗಳ ಮೇರು ನೇತಾರನ ರೂಪದಲ್ಲಿ ಅಂಬೇಷ್ಟ್ರ್ ಮಾರ್ಗದರ್ಶನ ನೀಡುತ್ತಿದ್ದರು. ಹಿಂದೂ ಸಮಾಜದ ಅಮಾನವೀಯ ನೀತಿ, ಉದ್ಧಂತನ, ದುರುಳುತನಗಳಿಗೆ ಅವರು ಸಾಳೆಸೆದಿದ್ದರು. ತಮ್ಮದೇ ತಾಯಾಡಿನವರನ್ನು ಹಂಡಿ-ನಾಯಿ-ಬೆಕ್ಕುಗಳಿಗಂತ ಕಡೆಯಾಗಿ ಕಂಡ ಹಿಂದೂ ಸವಣೀಯರ ಕ್ರಿಯೆವನ್ನು ಅಂಬೇಷ್ಟ್ರ್ ಮುಂದಾಳತ್ವದಲ್ಲಿ ಸಹಸ್ರಾರು ಅಸ್ವತ್ಯರು ಸಾರ್ವಜನಿಕವಾಗಿ ಧಿಕ್ಕರಿಸಿದ ಅಪೋವ್ ಪ್ರಕರಣ ಅದಾಗಿತ್ತು.

ಮೊದಲು ಅಂಬೇಡ್ಕರ್ ಕೆರೆಯ ನೀರು ಮುಟ್ಟಿದರು. ಅನಂತರ ಸಾವಿರಾರು ಜನ ಮೆರವಣಿಗೆಕಾರರೂ ನೀರು ಮುಟ್ಟಿದರು. ಹಿಂದೂ ಸರ್ವಣಿಯರ ಹೀನ ನಡವಳಿಕೆಯನ್ನು ಹುಮಸ್ಸಿನಿಂದ ಅಲ್ಲಿ ಹೊಸಕೆ ಹಾಕಲಾಗಿತ್ತು. ತಮ್ಮ ನಾಗರಿಕ ಹಕ್ಕು ಜಲಾಯಿಸಿದ ಬಳಿಕ, ಮೆರವಣಿಗೆಕಾರರು ಸಮಾವೇಶ ಸ್ಥಳಕ್ಕೆ ಹಿಂತಿರುಗಿದರು. ಶಾಸನ ಸಭೆಯ ನಿಣಂಯ, ಕಾಂಗ್ರೆಸ್ ಗೊತ್ತುವಳಿ, ಗಾಂಧಿಯ ಭಾಷಣಗಳೆಲ್ಲ ನಿಜೀರವವಾಗಿ ಬಿಡ್ಡಿದ್ದಾಗ, ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಅಸ್ಪೃಶಿರ ಮೆರವಣಿಗೆಯು ವೌನಕ್ರಾಂತಿಯನ್ನು ನಡೆದಿತ್ತು. ದೇಶದ ಆರುಕೋಟಿ ದಲಿತರ ಬದುಕಿನಲ್ಲಿ ಅನನ್ಯವಾದ ಆಶಾಭಾವನೆಯನ್ನು ಅದು ಬಿತ್ತಿದ್ದರೆ, ಶತಮಾನಗಳಿಂದ ಜಡ್ಟಗಟ್ಟಿ ಹೋಗಿದ್ದ ಹಿಂದೂ ಸಮಾಜದ ಸನಾತನವಾದಿ ಬಿಳಿಲುಗಳಿಗೆ ಅದು ಬೆಂಕಿಯಿಟ್ಟಿತ್ತು.

ಮಹಾಡ್ ನಗರದ ಏರ್ತ್ಯವ ಮಂದಿರವನ್ನು ಅಸ್ಪೃಶಿರು ಪ್ರವೇಶಿಸಲಿದ್ದಾರೆ ಎಂಬ ಗಾಳಿಸುದ್ದಿಯನ್ನು ಹಿಂದೂ ಸರ್ವಣಿಯರು ಹಣ್ಣಿಸಿದರು. ಇದು ನಿರೀಕ್ಷೆಯಂತೆ ಸರ್ವಣಿಯರನ್ನು ಕೆರಳಿಸಿತು. ಅವರು ಸಾರಾಸಾರ ವಿಚಾರ ಮಾಡದೆ ಕೈಗೆ ಸಿಕ್ಕಕೋಲು, ಲಾರಿ, ಚಾಕು, ಚೈನು ಹಿಡಿದು ಬೀದಿಗಳಿದರು. ಅಸ್ಪೃಶಿರು ಮಂದಿರ ಪ್ರವೇಶಿಸಲಿದ್ದಾರೆಂಬ ಮಾತು ಅವರನ್ನು ಉದ್ದೇಕಗೊಳಿಸಿತ್ತು. ಹಿಂದೂ ಧರ್ಮಕ್ಕೆ ಗಂಡಾಂತರ ಇರುವುದಾಗಿ ಬೋಬ್ಬೆ ಹಾಕಿದಾ ದುಷ್ಟರು, ತಮ್ಮ ಆರಾಧ್ಯ ಮೈಲಿಗೆಯಾಗುವುದನ್ನು ತಡೆಗಟ್ಟಲು ಪ್ರತಿಯೊಬ್ಬ ಹಿಂದೂ ಮುಂದಾಗಬೇಕೆಂದು ಕರೆ ನೀಡಿದರು.

ಅಲ್ಲಿ ಸಮೂಹ ನಿರ್ಮಾಣವಾಗಿತ್ತು. ಹಿಂದೂ ಸರ್ವಣಿಯರು ಸಮಜಿತ್ತದಿಂದ ವಿಚಾರ ಮಾಡಲು ಸಿದ್ಧರಿರಲಿಲ್ಲ. ಮಂದಿರಕ್ಕೆ ಮೈಲಿಗೆಯಾಗಲಿದೆಯೆಂಬ ಭಯವನ್ನು ಬಹು ವ್ಯಾಪಕವಾಗಿ ಅವರು ಪ್ರಸಾರ ಮಾಡಿದರು. ಸತ್ಯಾಸ್ತಪ್ಯತೆಯನ್ನು ಒರೆಗೆ ಹಚ್ಚುವ ತಾಳ್ಳೆ ಅವರಲ್ಲಿ ಉಳಿದಿರಲಿಲ್ಲ. ಏಕೆಂದರೆ, ಶಾಶವಾದ ನಡೆಸಿ. ಚೌಡಾರ್ ಕೆರೆಯ ನೀರು ಮುಟ್ಟಿದ್ದನ್ನು ಸಹಿಸಿಕೊಳ್ಳುವುದು ಹಿಂದೂ ಸರ್ವಣಿಯರಿಗೆ ಸಾಧ್ಯವಾಗಲಿಲ್ಲ. ಆಗಲೇ, ಬೆಂಕಿಗೆ ಬಿದ್ದ ಹುಳಿದಂತೆ ಜಡಪಡಿಸುತ್ತಿದ್ದು. ಉದ್ದೇಕಗೊಳ್ಳಲು ನೆಪವೋಂದನ್ನು ಹುಡುಕುತ್ತಿದ್ದರು.

ಅಸ್ಪೃಶಿರ ಸಮಾವೇಶವು, ಕೆರೆಯ ನೀರು ಮುಟ್ಟಿವುದರೊಂದಿಗೆ ಮುಕ್ತಾಯಗೊಂಡಿತ್ತು. ಮೆರವಣಿಗೆಯಲ್ಲಿ ಸಮಾವೇಶ ಸ್ಥಳಕ್ಕೆ ಹಿಂದಿರುಗುವಾಗಲೇ ಹಲವರು ತಮ್ಮ ತಮ್ಮ ಉರ ದಾರಿ ಹಿಡಿದಿದ್ದರು. ಸ್ಥಳಕ್ಕೆ ಹಿಂತಿರುಗುವವರು ಉರಿಗೆ ಹೋಗುವ ಸಿದ್ಧತೆಯಲ್ಲಿದ್ದರು. ವಿಶಾಲವಾದ ಆ ಸ್ಥಳದಲ್ಲಿ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಅಸ್ಪೃಶಿರು ಕುಳಿತ್ತಿದ್ದರು. ಇಂಥ ಹೋತ್ತಿನಲ್ಲಿ ಹಿಂದೂ ಸರ್ವಣಿಯರ ನೂರಾರು ಗುಂಪುಗಳು ಮಾರಕ ಶಸ್ತ್ರಾಸ್ತಗಳನ್ನು ಹಿಡಿದು ಅಸ್ಪೃಶಿರ ಮೇಲೆ ಹಲ್ಲಿ ನಡೆಸಿದವು. ಹಿಂದೂ

ಸವಣೀಯರ ಗುಂಪು ಕಂಡ ಕಂಡವರನ್ನು ತರಿದು ಹಾಕಿತು; ತಲೆಗಳು ಒಡೆದವು; ಮಾಡಿದ್ದ ಅಡುಗೆಯನ್ನು ಮಣ್ಣಿಗೆಸೆಯಲಾಯಿತು. ಮಹಿಳೆಯರ, ಮಕ್ಕಳ, ವೃದ್ಧರು ಎನ್ನದೆ ಎಲ್ಲರನ್ನೂ ಧಳಿಸಲಾಯಿತು.

ಇದೆಲ್ಲ ದಿಧಿರನೇ ನಡೆದು ಹೋಗಿತ್ತು. ಅನಿರೀಕ್ಷಿತ ದಾಳಿಯಿಂದ ಅಸ್ವಾಸ್ಥೆಯ ಶಿಶಿರಿಸಿದರು. ಸಮಾವೇಶದ ಸ್ಥಳದಲ್ಲಿ ಸಂಪೂರ್ಣ ಗೊಂದಲ ಆವರಿಸಿತು. ಹಲ್ಲೆ ಎದುರಿಸಲಾಗದೆ ಹಲವರು ದಿಕ್ಕುಪಾಲಾಗಿ ಓಡಿದರೆ, ಕೆಲವರು ತಿರುಗಿ ಬಿದ್ದು ಹಿಂದೂ ಸವಣೀಯರನ್ನೇ ಧಳಿಸಿದರು.

ಇತ್ತು, ತಮ್ಮ ತಮ್ಮ ಉರುಗಳತ್ತ ಸಾಲು ಸಾಲಾಗಿ ಹೊರಟಿದ್ದ ಅಸ್ವಾಸ್ಥೆಯ ಹಿಂದೂ ಸವಣೀಯರ ಹಲ್ಲೆಗೆ ತುತ್ತಾದರು. ಬೀದಿಗಳಲ್ಲಿ, ಉರ ಹೊರಭಾಗಗಳಲ್ಲಿ ಹೊಲಗಳಲ್ಲಿ ಹೊಡೆದಾಟ ನಡೆಯಿತು.

ಸಮಾವೇಶ ಮುಗಿದ ಬಳಿಕ ತಮ್ಮ ಬೆಂಬಲಿಗರೊಂದಿಗೆ ಅತಿಧಿ ಗೃಹಕ್ಕೆ ಬಂದ ಅಂಬೇಡ್ಕರ್‌ಗೆ ಈ ಸುದ್ದಿ ತಲುಪಿದಾಗ, ಅವರು ಕೂಡಲೇ ಮಹಾಡ್ ಮಾಮಾಲೆದಾರ ಮತ್ತು ಮೊಲೀಸ್ ಇನ್‌ಪೆಕ್ಷರನ್ನು ಭೇಟಿ ಮಾಡಲು ಮುಂದಾದರು. ರಸ್ತೆ ರಸ್ತೆಯಲ್ಲಿ ನಡೆದಿದ್ದ ಹಲ್ಲೆಗಳ ಮದ್ದೆಯೂ ಅವರು ತಮ್ಮ ಹತ್ತಾರು ಜನ ಅನುಯಾಯಿಗಳೊಂದಿಗೆ ಬೀದಿಯಲ್ಲಿ ಹೋಗುತ್ತಿದ್ದಾಗ, ಈ ಇಬ್ಬರೂ ಅಧಿಕಾರಿಗಳು ಎದುರಿಗೆ ಬಂದು ನಿಮ್ಮ ಜನರನ್ನು ನೀವು ಹತೋಟಿಗೆ ತೆಗೆದುಕೊಳ್ಳಿ ಇಲ್ಲದೇ ಹೋದರೆ ಇಲ್ಲಿ ಹೆಣಗಳ ರಾಶಿಯೇ ಬೀಳುತ್ತದೆ' ಎಂದು ಗೋಗರೆದರು.

ಮಹಾಡ್ ನಗರದ ರಸ್ತೆ-ರಸ್ತೆಗಳನ್ನು ಸುತ್ತಿದ ಅಂಬೇಡ್ಕರ್, ಅಸ್ವಾಸ್ಥೆಗೆ ಸಾಂತ್ವನ ಹೇಳಿದರು. ವೀರಶ್ವೇವ ಮಂದಿ ಪ್ರವೇಶಿಸುವ ವಿಚಾರವೇ ತಮಗಿಲ್ಲ ಎಂದು ಹಿಂದೂ ಸವಣೀಯರಿಗೆ ಸ್ವಷ್ಟಪಡಿಸಿದರು. ಎಲ್ಲಾ ಕಡೆ ಗಲಭೆ ಕೊಂಚ ಇಳಿಮುವಿವಾಯಿತೆನಿಸಿದ ಬಳಿಕ ಅತಿಧಿ ಗೃಹಕ್ಕೆ ಅವರು ಹಿಂದಿರುಗಿದರು. ಆ ಹೊತ್ತಿಗಾಗಲೇ 20–25 ಜನ ಅಸ್ವಾಸ್ಥೆಯ ಹಲ್ಲಗೆ ಗುರಿಯಾಗಿದ್ದರು.

ಆ ರಾತ್ರಿ ಗಲಭೆ ಮರುಕಳಿಸಿತು. ಹಿಂದೂ ಸವಣೀಯರು ಪಡೆಕಟ್ಟಿಕೊಂಡು ಗೂಂಡಾಳುಗಳಮತೆ ತಿರುಗಲಾರಂಭಿಸಿದ್ದರು. ಮಹಾಡ್ ನಗರದ ಅಸ್ವಾಸ್ಥೆ ಕಾಲೋನಿಗಳ ಮೇಲೆ ಹಲ್ಲೆ ನಡೆಯಿತು. ಸಮಾವೇಶ ಸ್ಥಳದಲ್ಲಿ ಇನ್ನೂ ಉಳಿದಿದ್ದ ಗುಂಪುಗಳನ್ನು ಧಳಿಸಲಾಯಿತು. ಮೊಲೀಸರು ಮೂಕ ಪ್ರೇಕ್ಷಕರಾದರು.

ಇಷ್ಟೇ ಅಲ್ಲ, ಹಿಂದೂ ಸವಣೀಯರು ಮಹಾಡ್ ಸುತ್ತಮುತ್ತಲ ಹಳ್ಳಿಗಳಿಗೆ ಸಂದೇಶ ಕಳಿಸಿ, ಸಮಾವೇಶಕ್ಕೆ ಬಂದಿದ್ದ ಅಸ್ವಾಸ್ಥೆಗೆ ಬಹಿಷ್ಕಾರ ಹಾಕಲು ಅವರಿಗೆ ಯಾವ ಕೆಲಸವನ್ನೂ ನೀಡಿರಲು

ಆದೇಶ ಕಳಿಸಿದರು. ಇದರ ಪರಿಣಾಮವಾಗಿ ಹಳ್ಳಿಗಾಡಿನಲ್ಲಿ ಅಸ್ಪೃಶೀರ್, ಮೇಲೆ ಹಲ್ಲೆಗಳು ನಡೆದವು. ಹಳ್ಳಿಯಿಂದ ನಗರದತ್ತ ಬರಬಯಸಿದ ಅಸ್ಪೃಶೀರ್, ನಗರದಲ್ಲಿ ದಾಳಿ ನಡೆಯುತ್ತಿದೆಯಂಬುದನ್ನು ತಿಳಿದು ಗೊಂದಲಕ್ಕೂಳಿಗಾದರು. ಇತ್ತು ದರಿ ಅತ್ತ ಪುಲೀ ಎಂಬಂತಾಗಿತ್ತು ಅವರ ಪರಿಸ್ಥಿತಿ.

ಅತಿಧಿ ಗೃಹಕ್ಕೆ ಹಿಂದಿರುಗಿದ ಅಂಬೇಷ್ಟ್ರೋಗೆ ಕಂಡಿದ್ದ ಸುಮಾರು ನೂರು ಜನ ಅಸ್ಪೃಶೀರ್. ಅವರ ಕಣ್ಣಗಳು ಕೆಂಪಗಾಗಿದ್ದವು; ದನಿ ನಡುಗುತ್ತಿತ್ತು; ಕೆಲವರ ಕೈಯಲ್ಲಿ ಲಾಂಗಳಿದ್ದವು. ಕಾಲುಗಳನ್ನು ಅಪ್ಪಳಿಸುತ್ತಿದ್ದ ಅವರು, ತಮ್ಮ ಜನರ ಮೇಲೆ ಹಲ್ಲೆ ನಡೆಸಿದ ಹಿಂದೂ ಸರ್ವಣೀಯರನ್ನು ಸದೆಬಡೆಯಲು ಸಜ್ಜಾಗಿದ್ದರು. ಅವರಿಗೆ ಅಂಬೇಷ್ಟ್ರೋರ ಅನುಮತಿ ಬೇಕಾಗಿತ್ತು. ಆತ್ಮರಕ್ಷಣೆ ಮಾಡಿಕೊಳ್ಳಿದ್ದರೆ ತಾವು ಸರ್ವನಾಶವಾಗುತ್ತೇವೆ ಎಂಬ ಆತಂಕ ಅವರಲ್ಲಿ ಮೂಡಿತ್ತು.

ಆದರೆ ಅಂಬೇಷ್ಟ್ರರಿಂದ ಅವರಿಗೆ ಸಹನೆಯಿಂದಿರುವ ಸಲಹೆ ಸಿಕ್ಕಿತ್ತು. ಶಿಸ್ತು ಮತ್ತು ಶಾಂತಿಯಿಂದ ವರ್ತಿಸುವ ಮೂಲಕವೇ ಅನ್ಯಾಯವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂಬುದನ್ನು ಅವರು ಮನಗಣಿಸಿ ಕೊಡಬಯಸಿದರು. ಅನುಯಾಯಿಗಳ ಆಕ್ರೋಶವನ್ನು ತಣ್ಣಾಗಿಸಿ ವಿಚಾರಶಕ್ತಿಯನ್ನು ಉದ್ದೀಪಿಸಿ ದೀರ್ಘ ಹೋರಾಟವನ್ನು ರೂಪಿಸುವತ್ತೆ ಅಂಬೇಷ್ಟ್ರೋ ಗಮನ ಸೆಳೆದರು. ಶಾಳ್ಯೀಯನ್ನು ಹೇಡಿತನವೆಂದು ಪರಿಗಣಿಸಬಾರದೆಂದು ತಿಳಿ ಹೇಳಿದರು.

ಅಲ್ಲಿ ಅಂದು ನೆರೆದಿದ್ದ ನೂರು ಜನ ಅಸ್ಪೃಶೀರ್ ಆದೇಶದಂತೆ ಜೀವ ಪೆಣಕ್ಕಿಟ್ಟು ಹೋರಾಡಲು ಸಾವಿರಾರು ಅಸ್ಪೃಶೀ ಯುವಜನರು ಕಾಲೋನಿಯಲ್ಲಿ ಸುತ್ತಲ ಹಳ್ಳಿಗಳಲ್ಲಿ ಸಿದ್ಧರಿದ್ದರು. ಆದರೆ ಅಂಬೇಷ್ಟ್ರೋ ಲೇಶಮಾತ್ರ ಆವೇಶವನ್ನೂ ತೋರಲಿಲ್ಲ. ದೀರ್ಘವಾದ ಹಾಗೂ ಮೇರುಮುಟ್ಟದ ಸಾಮಾಜಿಕ ಆಂದೋಲನವೊಂದರ ಪೀಠಿಕೆ ಬರೆಯುತ್ತಿದ್ದ ಮಹಾನಾಯಕ ಅಂಬೇಷ್ಟ್ರೋ, ಅಪೂರ್ವ ಸಹನೆಯನ್ನು ಮೇರೆದರು. ಅವರು ಎಳ್ಳಿಟ್ಟು ವಿಚಲಿತರಾಗಿ ಮಾತನಾಡಿದ್ದರೂ ಅಸ್ಪೃಶೀ ಯುವಜನರು ಬೆಂಕಿಯಂಡೆಗಳಾಗಿ ಕೆಲಸ ಮಾಡುತ್ತಿದ್ದರು. ಮಹಾಡ್ ರಸ್ತೆಯಲ್ಲಿ ರಕ್ತದ ಕಾಲುವೆ ಹರಿಯುತ್ತಿತ್ತು. ಪೋಲೀಸ್ ವ್ಯವಸ್ಥೆ ತತ್ತ್ವರಿಸಿ ಹೋಗಿ, ಹಿಂದೂ ಸರ್ವಣೀಯರ ಹೊಗಳು ಉರುಳಿರುತ್ತಿದ್ದವು. ಸಮಾವೇಶಕ್ಕಿಂದು ಬಂದವರಲ್ಲಿ ಇನ್ನೂ ಸಾವಿರಾರು ಅಸ್ಪೃಶೀರ್ ಮಹಾಡ್ಲ್ಲೇ ಉಳಿದಿದ್ದರು. ಅಂಬೇಷ್ಟ್ರೋ ಒಂದು ಸೂಚನೆ ನೀಡಿದ್ದರೆ ಇವರೆಲ್ಲಾ ಮಹಾಡ್ ನಗರದ ಹಿಂದೂ ಸರ್ವಣೀಯರ ಮೇಲೆ ಬಾರಿ ಆಕ್ರಮಣ ನಡೆಸುತ್ತಿದ್ದರು.

ಆದರೆ ಅಂಬೇಷ್ಟ್ರೋ ಆಣತಿ ಬೇರೆಯಾಗಿತ್ತು. ಅಸ್ಪೃಶೀರ್ ಸಂಪೂರ್ಣ ಶಾಂತಿಯಿಂದಿರಬೇಕೆಂಬುದು ಅವರ ಆಶಯವಾಗಿತ್ತು. ಮುಂಜಾಗರೂಕತೆ ವಹಿಸಲು, ಒಗ್ಗಟನಿಂದಿರಲು,

ಎಚ್‌ರಿಕೆಯಿಂದ ಕಾಣಲು ಪಹರೆ ನಡೆಸಲು ಅಂಬೇಢ್‌ರ್ ಸೂಚಿಸಿದರು. ಹಿಂದೂ ಸರ್ವಣಿಯರ ಆಕ್ರಮಣವನ್ನು ದಿಟ್ಟತನದಿಂದ ಎದುರಿಸಲು ಸಲಹೆ ನೀಡಿದರು. ಕಾನೂನುಬಧ್ ಹಕ್ಕುಗಳನ್ನು ಪಡೆದುಕೊಳ್ಳಲು ಅನ್ವಯಶ್ರಯ ನಾಗರಿಕ ರೀತಿಯಲ್ಲಿ ಹಾಗೂ ಶಾಂತಿಯುತವಾಗಿ ಹೋರಾಡಬೇಕೆದೆ ಎಂಬುದನ್ನು ಅವರು ತಿಳಿಸಿಕೊಟ್ಟರು. ಇದರಿಂದಾಗಿ ಬಹು ಭೀಕರ ಜಾತಿಗಲಭೆಯನ್ನು ನಿವಾರಿಸಿದಂತಾಯಿತು.

ಆ ರಾತ್ರಿ ಅತಿಧಿಗೃಹವನ್ನು ಬೇರೊಬ್ಬ ಸರ್ಕಾರಿ ಅಧಿಕಾರಿಗಳಿಗೆ ಕಾಯ್ದಿರಿಸಿತ್ತಾದ್ದರಿಂದ ಅಂಬೇಢ್‌ರ್ ತಮ್ಮ ವಾಸ್ತವ್ಯವನ್ನು ಮೊಲೀಸ್ ಅತಿಧಿ ಗೃಹಕ್ಕೆ ಬದಲಾಯಿಸಿದರು. ಸಹಚರ ಅನಂತರಾವ್ ಚಿತ್ರೆ ಅವರೊಂದಿಗಿದ್ದರು. ಮುಂದಿನ ಎರಡು ದಿನಗಳವರೆಗೆ ಮಹಾಡ್ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಸಮಾವೇಶಕ್ಕೆ ಬಂದಿದ್ದ ಎಲ್ಲರೂ ಉರುಗಳಿಗೆ ತೆರಳಿದ್ದನ್ನು ಖಾತ್ರಿ ಪಡಿಸಿಕೊಂಡು, ಮಹಾಡ್‌ನ ಅನ್ವಯಶ್ರಿಗೆ ಧೈಯರ್ ದಿಂದಿರಲು ತಿಳಿಸಿ, ಅಲ್ಲಿನ ಅನ್ವಯ ನಾಗರಿಕರಿಗೆ ಸಹನೆ – ಶಾಂತಿಯಿಂದ ಇರಲು ತಿಳಿವಳಿಕೆ ನೀಡಿ ಅಂಬೇಢ್‌ರ್ ಮುಂಬಯಿಗೆ ಮರಳಿದರು.

ಮಹಾಡ್ ಪ್ರಕರಣದಲ್ಲಿ ನಡೆದ ಹಲ್ಲೆಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಒಂಬತ್ತು ಜನ ಹಿಂದೂ ಸರ್ವಣಿಯರ ಮೇಲಿನ ವಿಚಾರಣೆ ಮುಗಿದಾಗ, ನಾಲ್ಕುರಿಗೆ ಸದಾ ಶಿಕ್ಕೆ ಮತ್ತು ದಂಡ ವಿಧಿಸಲಾಗಿತ್ತು. ಉಳಿದ ಐವರು ಗೂಂಡಾಗಿರಿಯಲ್ಲೇ ಕುಖ್ಯಾತಿಗಳಿಸಿದ್ದರೆಂಬುದು ಬಯಲಾಗಿ, ಅವರನ್ನು ಜೂನ್ 1927ರಿಂದ ನಾಲ್ಕು ತಿಂಗಳ ಕರಿಣ ಶಿಕ್ಕೆಗೆ ಗುರಿಪಡಿಸಲಾಗಿತ್ತು. ಸ್ಥಳೀಯ ಮೊಲೀಸರು ಈ ಪ್ರಕರಣದ ಕಾಲದಲ್ಲಿ ಹಿಂದೂ ಸರ್ವಣಿಯರ ಪರ ವಹಿಸಿದ್ದ ವಿಚಾರಣೆಯ ಹಂತದಲ್ಲಿ ಸಾಬೀತಾಗಿತ್ತು. ಮಾರ್ಚ್ 21, 22ರಂದು ಮಹಾಡ್‌ನಲ್ಲಿ ಉಳಿದಿದ್ದಾಗಲೇ ಅಂಬೇಢ್‌ರ್ ಬ್ರಿಟಿಷ್ ಮೊಲೀಸ್ ಅಧಿಕಾರಿಯೊಂದಿಗೆ ಮಾತನಾಡುತ್ತಾ, ಈ ಅಂಶವನ್ನು ಪ್ರಸ್ತಾಪಿಸಿ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಜೀಲ್ಲಾ ಆಡಳಿತದಲ್ಲಿ, ಮೊಲೀಸ್ ಇಲಾಖೆಯಲ್ಲಿ ಹಿಂದೂಯೇತರರಿಗೂ ಪ್ರಾತಿನಿಧ್ಯ ದೊರಕಿದ್ದರೆ, ಇಂಥ ಪ್ರಕರಣಗಳಲ್ಲಿ ಅನ್ವಯಶ್ರಯ ಮೇಲಾಗುವ ದೌಜನ್ಯದ ಪ್ರಮಾಣವನ್ನು ತಗ್ಗಿಸಬಹುದಾಗಿತ್ತು ಎಂದೂ ಅವರು ಸಲಹೆ ಮಾಡಿದರು.

ಮಹಾಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ತೀಮ್ ಅಂಬೇಢ್‌ರರ ಆತಂಕ ಮತ್ತು ಸಲಹೆಯನ್ನು ಬಹುತೇಕವಾಗಿ ಮರಸ್ತರಿಸಿತ್ತು.

## ಮೂರು

ಅಸ್ಪೃಶ್ಯರು ಮಹಾಡ್ ನಲ್ಲಿ ನಡೆಸಿದ ಸಮಾವೇಶಕ್ಕೆ ಭಾರತದ ಆಧುನಿಕ ಚರಿತ್ರೆಯಲ್ಲಿ ವಿಶೇಷ ಮಹತ್ವವಿದೆ. ಈ ಸಮಾವೇಶವು ಅಸ್ಪೃಶ್ಯ ಸಮುದಾಯಗಳ ಮೇಲೆ, ಹಿಂದೂ ಸರ್ವಣಿಯರ ಮೇಲೆ, ಬ್ರಿಟಿಷ್ ಆಡಳಿತದ ಮೇಲಲ ಹಾಗೂ ಕಾಂಗ್ರೆಸ್ ಮೇಲೆ ಅಧ್ಯಭಿ ಪರಿಣಾಮ ಬೀರಿತು. 20ನೇ ಶತಮಾನದಲ್ಲಿ ಅಸ್ಪೃಶ್ಯರು ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ತಮ್ಮ ನಾಗರಿಕ ಹಕ್ಕುಗಳನ್ನು ಪ್ರತಿಪಾದಿಸಿದ ಪ್ರಥಮ ಪ್ರಸಂಗ ಅಧಾಗಿತ್ತು. ಬ್ರಿಟಿಷ್ ಆಳ್ವಿಕೆಯದ್ದರೂ, ಹಿಂದೂ ಸರ್ವಣಿಯರೇ ಅಧಿಕ ಸಂಖ್ಯೆಯಲ್ಲಿರುವ ಶಾಸನ ಸಭೆ ತಾನೇ ಕೈಗೊಂಡ ನಿಜಾಯವನ್ನು ಕಾರ್ಯಗತಗೊಳಿಸದೇ, ಸ್ವಾಹಿತಾಸಕ್ತಿ ನೀತಿ ಅನುಸರಿಸಬಲ್ಲದೆಂಬುದನ್ನು ಮಹಾಡ್ ಸಮಾವೇಶ ಜಗಜ್ಞಾಹೀರುಗೊಳಿಸಿತ್ತು. ಅಸ್ಪೃಶ್ಯರ ಹಿತವನ್ನು ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದ ಕಾಂಗ್ರೆಸ್ ಬಣ್ಣ ಬಯಲಾಗಿತ್ತು; ಅಸ್ಪೃಶ್ಯರ ನೇತಾರರಾಗಿ ಅಂಬೇಢ್‌ರ್ ಅಮಾವಾ ಪ್ರಭಾವಶಾಲಿ ಎಂಬುದು ಬ್ರಿಟಿಷರಿಗೆ ಮನವರಿಕೆಯಾಗಿತ್ತು.

ಆಧುನಿಕ ಭಾರತದ ಚರಿತ್ರೆಯ ಫಟ್ಟಗಳನ್ನು ಸಮಚಿತ್ತದಿಂದ ದಾಖಲಿಸಬಯಸುವವರು ಹಾಗೂ ಅಧ್ಯಯನ ಮಾಡಬಯಸುವವರು ಮಹಾಡ್ ಸಮಾವೇಶವನ್ನು ಬಂಗಾಲ ವಿಭಜನೆಯೊಂದಿಗೆ ಸೂರತ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ತಿಲಕರು ವಹಿಸಿದ ಪಾತ್ರದೊಂದಿಗೆ ಮುಜವ್‌ರ್ ಮರದಲ್ಲಿ ಬಾಂಬ್ ಸ್ಮೋಟಿಸಿದ ಶುದ್ಧಿರಾಂ ಬೋಸ್ ಬಂಡಾಯದೊಂದಿಗೆ, ಗಾಂಧಿ ನಡೆಸಿದ ದಂಡ ಮಾರ್ಚ್‌ನೊಂದಿಗೆ ಹಾಗೂ ಸುಭಾಷ್ ಚಂದ್ರಬೋಸ್ ನಡೆಸಿದ ವಿಮೋಚನಾ ಹೋರಾಟದೊಂದಿಗೆ ಸಮೀಕರಿಸಬೇಕಾಗುತ್ತದೆ.

ಮಹಾಡ್ ಸತ್ಯಾಗ್ರಹವು ದೇಶದ ದಲಿತರಲ್ಲಿ ನವ ಚೈತನ್ಯವನ್ನು ಮೂಡಿಸಿತು. ಮಹಾಡ್ ಮಾದರಿಯಾಗಿ ಹಲವೆಡೆ ಮಂದಿರ ಪ್ರವೇಶ, ಕರೆ-ಬಾವಿ ಪ್ರವೇಶ, ಶಾಲೆ-ಆಸ್ಪತ್ರೆ ಪ್ರವೇಶ ಕಾರ್ಯಕ್ರಮಗಳು ನಡೆದವು. ದಲಿತರು ತಮ್ಮ ಕುಂದುಕೊರತೆಗಳನ್ನು ನಿರ್ವಹಿಸಿಕೊಳ್ಳಲು ಪ್ರಾರಂಭಿಸಿದ್ದಲ್ಲದೆ, ತಮ್ಮ ಸ್ಥಿತಿಗೆ ಹಿಂದೂ ಸಮಾಜ ವ್ಯವಸ್ಥೆ ಮತ್ತು ಹಿಂದೂ ಸರ್ವಣಿಯರ ಪಕ್ಷಪಾತ್ರ ನೀತಿ ಕಾರಣವಾಗಿದೆ ಎಂದು ಹೇಳಲಾರಂಭಿಸಿದರು; ತಲೆಯೆತ್ತಿ ನಿಂತು, ಸಂಘಟಿತರಾಗಿ, ಹೆಚ್ಚೆಗಳನ್ನು ದೃಢವಾಗಿ ಉರಿ, ಅವರು ಗಟ್ಟಿಯಾಗಿ ದನಿ ಎತ್ತಿದರು. ಆತ್ಮ ಗೌರವದ ಜ್ಯೋತಿ ಅವರ ಎದೆಗಳಲ್ಲಿ ಹೊತ್ತಿತ್ತು; ಸ್ವ-ಅರಿವು ಅಲ್ಲಿ ಮೋಳಕೆಯೊಡೆದಿತ್ತು. ವಿಮೋಚನೆಯ ಮಹತ್ವವನ್ನು ಅವರು ಮನಗಾಣಿಸಿಕೊಂಡಿದ್ದರು. ಮಹಾಡ್ ಸಮಾವೇಶದಲ್ಲಿ ಅಂಬೇಢ್‌ರ್ ಆಡಿದ್ದ ಮಾತುಗಳೂ ಹಳ್ಳಿ-ನಗರಗಳ ಅಸ್ಪೃಶ್ಯರನ್ನು ತಲುಪಿದವು. ಸಮಾಜದಲ್ಲಿ ಕೀಳು ಎಂದು ಪರಿಗಣಿತವಾದ ಕೆಲಸಗಳನ್ನು ತಾವು

ತ್ಯಾಗಿಸಿರುವುದಾಗಿ ಫೋಷಿಸಿದ ಅಸ್ಟ್ರೇರು ಸ್ಪ್ರೆಸಹಾಯ ದಾರಿ ಹಿಡಿದ ಪ್ರಕರಣಗಳು ಪ್ರಚಾರವಾಗುತ್ತಿದ್ದವು. ಸಂಘಟನೆಯ ಅವಶ್ಯಕತೆ ಮತ್ತು ಸಕ್ರಿಯ ಹೋರಾಟದ ಅಗತ್ಯ ಅಸ್ಟ್ರೇರಿಗಾಗಿತ್ತು.

ಮಹಾಡ್ ಸತ್ಯಾಗ್ರಹವು ಹಿಂದೂ ಸಮಾಜದ ಮುಂದೆ ಸ್ವಾಗತಾರ್ಥ ಬದಲಾವಣೆಗಳನ್ನೇ ಮಂಡಿಸಿವೆ ಎಂಬ ಹೇಳಿಕೆಗಳನ್ನು ಉದಾರವಾದಿ ಹಿಂದೂ ಸವಣೀಯರು ಹೇಳಲಾರಂಭಿಸಿದರು. ಈ ಗುಂಪು, ಸಾರ್ವಜನಿಕ ಸ್ಥಳಗಳಲ್ಲಿ ಅಸ್ಟ್ರೇತೆ ಆಚರಣೆಯನ್ನು ಶಾಸನಸಭೆ ನಿರ್ವೇಧಿಸಿರುವುದು ಸ್ವಾಗತಾರ್ಥವೆಂದೂ, ಹಿಂದೂ ಸಮಾಜದಲ್ಲಿನ ಕೊಳಕನ್ನು ತೊಡೆದು ಹಾಕಲು ಹಿಂದೂ ಸವಣೀಯರು ಮುಂದಾಗಬೇಕೆಂದೂ ಹೇಳಿತು. ಈ ಮಹಾಡ್ ಸತ್ಯಾಗ್ರಹವು ಸಂಪೂರ್ಣವಾಗಿ ಸಮರ್ಥನೀಯವಾಗಿದೆ ಎಂದೂ ತಿಳಿಸಿದ ಉದಾರವಾದಿ ಹಿಂದೂ ಸವಣೀಯರ ಈ ಗುಂಪು, ಅಸ್ಟ್ರೇರು ತಮಗೆ ನಾಗರಿಕ ಹಕ್ಕುಗಳನ್ನು ಪಡೆದುಕೊಳ್ಳುವ ದಿಕ್ಕಿನಲ್ಲಿ ಕೈಗೊಳ್ಳುವ ಯಾವುದೇ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತು ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಫೋಷಿಸಿತು.

ಹಿಂದೂ ಸವಣೀಯರು ಮಹಾಡ್ನಲ್ಲಿ ನಡೆಸಿದ ಹೇಯ ಹಲ್ಲೆಯ ಹಿನ್ನೆಲೆಯಲ್ಲಿ ಅಸ್ಟ್ರೇರಿಗೆ ಉದಾರವಾದಿ ಹಿಂದೂ ಸವಣೀಯರಲ್ಲಿ ಈ ಬಗೆಯ ಪರಿವರ್ತನೆಯಾಗುತ್ತಿದ್ದರೆ, ಅತ್ಯ ಜಾತಿವಾದಿ ಹಿಂದೂ ಸಮಾಜ ಕೆರಳಿ ಕೆಂಡ ಕಾರಲಾರಂಭಿಸಿತ್ತು. ಸನಾತನವಾದಿ ಹಿಂದೂಗಳು ಸೆಡ್ಡು ಹೊಡೆದು ನಿಂತರು. ಅಸ್ಟ್ರೇರನ್ನು ಇನ್ನೂ ಅಂಚಿಗೆ ತಳ್ಳಿದರು. ಹಳ್ಳಿಗಾಡಿನಲ್ಲಿ ಅಸ್ಟ್ರೇತೆ ಮುಂದುವರೆಯಿತು. ವಿರೋಧಿ ದನಿ ಎತ್ತಿದ ಅಸ್ಟ್ರೇರಿಗೆ ಕೆಲಸ ನಿರಾಕರಿಸಲಾಯಿತು. ಉರುಗಳಲ್ಲಿ ತಿರುಗಾಡುವುದನ್ನು ನಿರ್ವೇಧಿಸಲಾಯಿತು. ಕೃಷಿ ಕೊಲಿಯಿಂದ ಅಸ್ಟ್ರೇರನ್ನು ಕಿತ್ತು ಹಾಕಲಾಯಿತು. ಹಳ್ಳಿಗಳಲ್ಲಿದ್ದ ಅಂಗಡಿಗಳಲ್ಲಿ ಅಸ್ಟ್ರೇರಿಗೇ ಯಾವ ಪದಾರ್ಥಗಳನ್ನೂ ಮಾರದಿರುವ ನಿಷಾಯ ಜಾರಿಗೊಂಡಿತು. ಗಿರಣೆಗಳಲ್ಲಿ ಹಿಟ್ಟು ಬೀಸಿಕೊಡಲು ನಿರಾಕರಿಸಲಾಯಿತು. ಗ್ರಾಮಗಳಲ್ಲಿ ಅಸ್ಟ್ರೇರ ಕಾಲೋನಿಗಳು ಅವರಿಗೆ ಅಕ್ಷರಶಃ ಜ್ಯೇಲುಗಳಾಗಿದ್ದವು.

ಮಹಾಡ್ ಪ್ರಕರಣ ದೇಶದಾದ್ಯಂತ ಪರಿಣಾಮ ಬೀರಿತು. ಜರ್ಜ್, ವಾದ-ವಿವಾದ ಆರಂಭವಾದವು. ಈ ಪ್ರಶ್ನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪತ್ರಿಕೆಗಳು ಎರಡು ಬಣಗಳಲ್ಲಿ ವಿಭಜನೆಯಾದವು. ಕಾನೂನಿನ ನೇರವಿನಿಂದ ಸಮಾಜದಲ್ಲಿ ದಿಡೀರ್ ಬದಲಾವಣೆ ತರಲು ಹೊರಡುವುದು ಅಸಂಬಧಿ ಎಂದು ಸನಾತನವಾದಿ ಹಿಂದೂ ಸವಣೀಯರು ವಾದ ಮಾಡಿದರೆ, ಅವರಲ್ಲೇ ಒಂದು ಗುಂಪು ಕಾನೂನು ಇರುವಾಗ ಅದರ ಉಲ್ಲಂಘನೆ ಸರಿಯಲ್ಲ ಎಂಬ ಮೆದುನೀತಿಯನ್ನು ತಾಳಿತು. ಅಸ್ಟ್ರೇರು ತಮ್ಮ ನಾಗರಿಕ ಹಕ್ಕು ಪಡೆದುಕೊಳ್ಳಲು ಮುಂದಾದದ್ದನ್ನು ಪತ್ರಿಕೆಗಳು ಎತ್ತಿಹಿಡಿದು, ಬಾಹ್ಯಾರ ಪ್ರಾಬಲ್ಯವನ್ನು ಮೊಟಕುಗೊಳಿಸುವುದು ದೇಶದ ಹಿತದ್ವಿಷಯಿಂದ

ಅವಶ್ಯಕವಾಗಿದೆ ಎಂದು ಬರೆದವು. ಉದಾರವಾದಿ ಹಿಂದೂ ಸರ್ವಣಿಯರು ದಲಿತರ ಪರವಾಗಿ ನಿಂತರೆ, ದಿಟ್ಟ ಉದಾರವಾದಿ ಹಿಂದೂ ಸರ್ವಣಿಯರು “ಸನಾತನವಾದಿ ಹಿಂದೂಗಳೆಲ್ಲರನ್ನು ಹಿಮ್ಮೆಟ್ಟಿಸಬೇಕು. ಇಲ್ಲದೇ ಹೋದರೆ ನಮ್ಮ ಸಮಾಜದಲ್ಲಿ ಶತಮಾನಗಳಿಂದ ಆಗಿರುವಂತೆ ಸಮಾನತೆ – ಸ್ವಾತಂತ್ರ್ಯಗಳೇ ಹೊಸಕಿ ಹಾಕಲ್ಪಡುತ್ತವೆ” ಎಂದು ಕರೋರ ನಿಲುವು ತಾಳಿದರು.

ಆದರೆ, ಇತ್ತು ಮಹಾಡ್ ನಲ್ಲಿ ಮಾನವೀಯತೆಯ ಮುಖಕ್ಕೆ ಮಸಿ ಬಳಿಯುವ ಕೆಲಸ ನಡೆಯಿತು. ಸನಾತನವಾದಿ ಹಿಂದೂಗಳ ಒಂದು ಸಭೆ ವೀರಶೈವ ಮಂದಿರಲ್ಲಿ ನಡೆಯಿತು. ಅಸ್ವಾರ್ಥರು ಮುಟ್ಟಿದ್ದರಿಮದ ಚೌಡಾರ್ ಕೆರೆಗೆ ಆಗಿರುವ ಮೃಲಿಗೆಯನ್ನು ತೊಡೆದು ಹಾಕಲು ಕೆರೆಯ ನೀರಿಗೆ ಗೋಮುತ್ರ, ಗೋಮಯ (ಸಗಣೆ) ಹೊಸರು, ಹಾಲು, ತುಪ್ಪ ಮತ್ತು ಪವಿತ್ರ ನೀರನ್ನು ಹಾಕುವ ಯೋಜನೆ ರೂಪಗೊಂಡಿತು; ಮನುಷ್ಯರು ಬಳಸುವ ನೀರನ್ನು ಗೋಮುತ್ರ ಬೆರೆಸಿ ಶುದ್ಧಿಗೊಳಿಸುವ ಪ್ರಯತ್ನ ಎಷ್ಟೂಂದು ಅಸಹಕರ ಎಂಬುದು ಅವರಾರಿಗೂ ಅರಿವಾದಂತಿರಲ್ಲ. ಪುರೋಹಿತರ ಮಂತ್ರಘೋಷಗಳ ನಡುವೆ ಚೌಡಾರ್ ಕೆರೆ ಶುದ್ಧಿಗೊಂಡಿತು.

ಕೆರೆ ಶುದ್ಧಿಗಾಗಿ ಸನಾತನವಾದಿ ಸರ್ವಣಿ ಹಿಂದೂಗಳು ಕೈಗೊಂಡ ಈ ಅವೃಜ್ಞಾನಿಕ, ಅವಿವೇಕ ಹಾಗೂ ಅಮಾನವೀಯ ಕ್ರಮದ ಬಗ್ಗೆ ಅಸ್ವಾರ್ಥರು ತಕ್ಷಣದ ಪ್ರತಿಕ್ರಿಯೆಯನ್ನೇನೂ ತೋರಲಿಲ್ಲ. ಈ ಕುರಿತು ಸರ್ವಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಅವರು ಕಾದು ನೋಡುತ್ತಿದ್ದಂತಿತ್ತು.

ಮಹಾಡ್ ಮುಸ್ಲಿಮರು ಮತ್ತು ಕ್ರಿಸ್ತರು ಈ ಬಗ್ಗೆ ವಿಶೇಷ ಗಮನ ನೀಡಿರಲಿಲ್ಲ. ಮಹಾಡ್ ಸತ್ಯಾಗ್ರಹಕ್ಕಿಂತ ಮೊದಲು, ಅವರು ಹೇಗೆ ಕೆರೆ ನೀರನ್ನು ಬಳಸುತ್ತಿದ್ದರೋ ಮಹಾಡ್ ಸತ್ಯಾಗ್ರಹದ ಬಳಿಕ ಕೂಡ ಅವರು ಕೆರೆ ನೀರನ್ನು ಹಾಗೆಯೇ ಬಳಸುತ್ತಿದ್ದರು. ಏಕೆಂದರೆ ಯಾವುದೇ ಜಾತಿ/ಧರ್ಮದ ಮನುಷ್ಯರು ಮುಟ್ಟಿದ ಮಾತ್ರಕ್ಕೆ ನೀರು ಅಪವಿಶ್ವಾಗಿಬಿಡುತ್ತದೆಂಬ ಹಿಂದೂ ಜಿಂತನೆ ಅವರಿಗೆ ಧಾರ್ಮಿಕವಾಗಿಯೇ ಅಮಾನ್ಯವಾಗಿತ್ತು.

ಈ ಹಿನ್ನಲೆಯಲ್ಲಿ ಮಹಾಡ್ ನಲ್ಲಿ ಆಗ ಸಕ್ರಿಯತೆ ತೋರಿದವರೆಂದರೆ ಉದಾರವಾದಿ ಹಿಂದೂ ಸರ್ವಣಿಯರು ಇವರ ನೇತ್ಯತ್ವ ವಹಿಸಿದವರು ದಿಟ್ಟ ಉದಾರವಾದಿ ಹಿಂದೂಗಳು ಧರ್ಮದ ಹೆಸರಿನಲ್ಲಿ ಸನಾತನವಾದಿ ಹಿಂದೂ ಸರ್ವಣಿಯರು ಅಸ್ವಾರ್ಥರನ್ನು ಮನುಷ್ಯರಂದು ಮಾನ್ಯ ಮಾಡಲು ಒಪ್ಪದ ನೀಚತನವನ್ನು ಈ ಗುಂಪು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿತ್ತು. ಅಸ್ವಾರ್ಥರ ನಾಗರಿಕ ಹಕ್ಕಿಗಳ ರಕ್ಷಣೆಗೆ ಶಾಸನ ಸಭೇ ನಿರ್ಣಯ ಪಾಸು ಮಾಡಿದ ಬಳಿಕವಂತೂ ಈ ಗುಂಪು ಅತ್ಯಂತ ಸಕ್ರಿಯವಾಗಿತ್ತು. ಅಸ್ವಾರ್ಥರು ತಮ್ಮ ಹಕ್ಕಿಗಳನ್ನು ಪ್ರತಿಪಾದನೆಗೆ ನಿಂತಾಗಲೆಲ್ಲ ಅವರನ್ನು ಸಂಪೂರ್ಣವಾಗಿ

ಬೆಂಬಲಿಸುತ್ತಿದ್ದ ಈ ಗುಂಪು ಸನಾತನವಾದಿ, ಹಿಂದೂ ಸರ್ವಣಿಯರ ಕುಟಿಲ ನೀತಿಯನ್ನು ಬಯಲಿಗಳೆಯಲು ಸದಾ ಮುಂದಿರುತ್ತಿತ್ತು.

ಮಹಾದೊನಲ್ಲಿ ಕೆರೆನೀರಿನ ಶುದ್ಧಿಕರಣವೆಂಬ ಅಪಹಾಸ್ಯಕರ ಪ್ರಸಂಗ ನಡೆದಾಗ, ಇದನ್ನು ಸಾರಾಸಗಣವಾಗಿ ತಿರಸ್ಕರಿಸಿದ ಉದಾರವಾದಿ ಹಿಂದೂ ಸರ್ವಣಿಯ ಗುಂಪಿನ ನಾಯಕನಾಗಿ ಭಾಪುರಾವ್ ಜೋಶಿ ಕಾಣಿಸಿಕೊಂಡರು. ಸನಾತನವಾದಿ ಹಿಂದೂ ಸರ್ವಣಿಯರನ್ನು ಸಂಪೂರ್ಣವಾಗಿ ಖಂಡಿಸಿದ ಅವರು ದಾರ್ಮಿಕ ಆಚರಣೆಗಳಿಗೆ ಅಪಾರ ಮಹತ್ವ ನೀಡಿ, ಮಾನವೀಯ ನಡವಳಿಕೆಗಳನ್ನು ತಿರಸ್ಕರಿಸುವ ಸನಾತನವಾದಿ ಹಿಂದುಗಳ ಚಿಂತನೆಯನ್ನೇ ಪ್ರತೀಸಿದರು. ಶಾಸ್ತ್ರಗಳ ಆಧಾರ ಹಿಂದೂ ಧರ್ಮಕ್ಕೆ ಹೀಗೆ ಇರುವುದಾದರೆ ಅಂಥ ಶಾಸ್ತ್ರಗಳನ್ನು ಮತ್ತು ಆ ಆಧಾರ ಹೊಂದಿರುವ ಹಿಂದೂ ಧರ್ಮವನ್ನು ಧಿಕ್ಕರಿಸಲೇಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

### 3. ಹನಿ ಹನಿ ನೀರಿನಲ್ಲಿ ಅರಳಿದ ಬೇಸಾಯ

– ಆನಂದ ತೀರ್ಥ ಪ್ರಾಟಿ

ನೀರ ಹನಿಯೊಂದು; ಬಳಕೆ ಎರಡು...

ಇದು ಇಸ್ತೇಲೋನಲ್ಲಿ ಅನುಸರಿಸುತ್ತಿರುವ ವಿಧಾನ. ಒಂದು ಸಲ ಬಳಸಿದ ನೀರು ಎಲ್ಲೆಲ್ಲೋ ಹರಿದು ಹೋಗಿ ವ್ಯಧಿವಾಗಬಾರದು. ಅದನ್ನೇ ಮತ್ತೊಂದು ಉದ್ದೇಶಕ್ಕೆ ಉಪಯೋಗಿಸಬೇಕು.

ಇಂಥದೊಂದು ಶಿಸ್ತುಬಿಧಿ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಕಾರಣ-ಜಲ ಸಂಪನ್ಮೂಲದ ಕೋರತೆ. ಹೀಗಾಗಿ ಮಳೆ ನೀರೇ ಇರಲಿ, ಚರಂಡಿ ನೀರೇ ಇರಲಿ; ಎಲ್ಲವನ್ನೂ ಎರಡನೇ ಸಲ ಅದೂ ಕೃಷಿ ಉದ್ದೇಶಕ್ಕೆ ಬಳಸಲಾಗುತ್ತದೆ. ಕೃಗಾರಿಕೆಗಳಿಂದ ಹೊರಬರುವ ರಾಸಾಯನಿಕಯುಕ್ತ ನೀರಿನ ಒಂದು ಹನಿಯನ್ನೂ ನದಿ-ಸಮುದ್ರಕ್ಕೆ ಸೇರಿಸಿದೇ, ಸಂಸ್ಕರಿಸಿ ಕೃಷಿಗೆ ಉಪಯೋಗಿಸುತ್ತಾರೆ.

ದೇಹದಲ್ಲಿ ರಕ್ತ ಸಾಗಿಸುವ ನರನಾಡಿನಗಳಿಧ್ವಂತೆ ಇಸ್ತೇಲೋ ದೇಶದುದ್ದಕ್ಕೂ ಭೂಗತ ಕೊಳವೆಜಾಲ ಸಾಫ್ಟ್‌ಪಲಾಗಿದೆ. ಒಂದು ಕಡೆಯಿಂದ ಇನ್ನೊಂದೆಡೆ ನೀರು ಸರಬರಾಜು ಮಾಡುವ ಈ ಅತ್ಯಾಧುನಿಕ ವ್ಯವಸ್ಥೆ ಸಂಪೂರ್ಣವಾಗಿ ಕಂಪೂಟರ್ ನಿಯಂತ್ರಿತವಾಗಿದೆ. ಯಾವ ಹಳ್ಳಿ ಅಥವಾ ಪಟ್ಟಣಕ್ಕೆ ಎಷ್ಟು ಹೊತ್ತಿಗೆ ನೀರು ಮೂರ್ಕೆಸಬೇಕು ಎಂಬುದನ್ನು ಮೊದಲೇ ನಿಗದಿ ಮಾಡಿ, ಅದೇ ಸಮಯಕ್ಕೆ ಕರಾರುವಕ್ಕಾಗಿ ಹರಿಸಲಾಗುತ್ತದೆ. ಕೃಷಿ ಗಮನದಲ್ಲಿಟ್ಟುಕೊಂಡು, ಅಗತ್ಯ ಸಮಯಕ್ಕೆ, ಅಗತ್ಯದಷ್ಟು ನೀರನ್ನು ಮಾತ್ರ ಕೊಡುವ ರಾಷ್ಟ್ರೀಯ ಜಲ ಪ್ರಾಧಿಕಾರದ ಕೆಲಸ ಪಕ್ಕಾಚಾರವೇ ಸ್ವೇ!

ಇಸ್ತೇಲೋನ ಉತ್ತರ ಭಾಗದಲ್ಲಿರುವ ಗೆಲಿಲೀ ಸರೋವರ, ಕುಡಿಯುವ ನೀರೊದಗಿಸುವ ಪ್ರಮುಖ ಜಲಮೂಲ. ಅರ್ಥ ದೇಶಕ್ಕೆ ಇಲ್ಲಿಂದಲೇ ಕುಡಿಯುವ ನೀರು ಮೂರ್ಕೆಸಲಾಗುತ್ತದೆ. ಮೆಡಿಟರೇನಿಯನ್ ಸಮುದ್ರದ ದಡದಲ್ಲಿ ‘ಪಲ್ಮೈನ್’ ಎಂಬ ಪಟ್ಟಣದ ಬಳಿ ಉಪ್ಪು ನೀರು ಸಂಸ್ಕರಣಾ ಘಟಕ ಸಾಫ್ಟ್‌ಪಿಸಿದ್ದು. ಜಗತ್ತಿನ ಅತಿ ದೊಡ್ಡ ಘಟಕ ಎಂಬ ಹೆಗ್ಗಳಿಕೆ ಇದಕ್ಕಿದೆ. ಇದು ಇತರ ಉದ್ದೇಶಕ್ಕೆ ಬಳಕೆಯಾಗುವ ನೀರನ್ನು ಮೂರ್ಕೆಸುತ್ತದೆ. ಬಳಸಿದ ನೀರು ಚರಂಡಿ ಮೂಲಕ ಎಲ್ಲೋ ಹೋಗಿ ಸಂಗ್ರಹವಾಗುವುದಿಲ್ಲ. ಬದಲಾಗಿ ಒಂದೆಡೆ ಸೇರಿ ಸಂಸ್ಕರಣೆಗೊಂಡು, ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಕೃಗಾರಿಕೆಗಳು ಹೊರಸೂಸುವ ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುತ್ತವೆ. ಅವುಗಳನ್ನು ತೆಗೆದುಹಾಕಿ ಬೆಳಿಗೆ ಕೊಡುವುದೂ ನಡೆಯುತ್ತಿದೆ.

ಕೊಳಚೆ ನೀರನ್ನ ಕೃಷಿಗೆ ಬಳಸುವ ಮುನ್ನ ಅದನ್ನು ಅಪಾಯರಹಿತವನ್ನಾಗಿ ಪರಿವರ್ತಿಸುವ ಹೊಣೆಯನ್ನು ಎಸ್‌ಡೆ ಚೋಕೆರ್‌ನಲ್ಲಿರುವ ‘ಜಂಕರ್‌ಬಗ್‌ ಜಲ ಸಂಶೋಧನಾ ಸಂಸ್ಥೆ’ಗೆ ವಹಿಸಲಾಗಿದೆ. ಇಲ್ಲಿ ವರ್ಷದ ಎಲ್ಲ ದಿನಗಳಲ್ಲಿ ಸಂಶೋಧನೆ ನಡೆಯುತ್ತಲೇ ಇರುತ್ತದೆ.

‘ತಳಮಟ್ಟದ ಜನರಿಗೆ ಪ್ರಯೋಜನ ನೀಡಿದೇ ಹೋದರೆ, ಅದೆಂಥ ಸಂಶೋಧನೆ’ ಎಂದು ಪ್ರಶ್ನಿಸುತ್ತಾರೆ, ಜಲತಂತ್ರಜಾಣ ವಿಭಾಗದ ಸಹ ಪ್ರಾಧ್ಯಾಪಕ ಅಮಿತ್ ಗ್ರಾಸ್. 20 ಪ್ರಮುಖ ವಿಜ್ಞಾನಿಗಳ ನೇತ್ಯತ್ವದಲ್ಲಿ ನಡೆಯುತ್ತಿರುವ ಸಂಶೋಧನೆಗಳು, ರೈತರು ಅನುಭವಿಸಬೇಕಿದ್ದ ನೀರ ಕೊರತೆಯನ್ನು ನಿವಾರಿಸಿವೆ.

ನಮ್ಮಲ್ಲಿ ನಗರ-ಪಟ್ಟಣಗಳಿರಲಿ; ಹಳ್ಳಗಳಲ್ಲಿ ಕೂಡ ಈಗ ಕೊಳಚೆನೀರಿನ ನಿರ್ವಹಣೆ ದೊಡ್ಡ ತಲೆನೋವು. ಆದರೆ ಇಸ್ಕೇಲ್‌ನಲ್ಲಿ ಇದು ಸಮಸ್ಯೆಯೇ ಅಲ್ಲ ಎಂಬಂತಾಗಿದೆ. ಹತ್ತಾರು ಮನೆಗಳ ಸ್ವಾನಗ್ರಹ ಹಾಗೂ ಶೌಚಾಲಯದಿಂದ ಹೊರಬರುವ ಕೊಳಚೆ ನೀರನ್ನ ಸಂಸ್ಕರಿಸಿದರೆ, ಅರ್ಥ ಅಥವಾ ಒಂದು ಎಕರೆಗೆ ವರ್ಷ ವಿಡೀ ನೀರಾವರಿ ಸೌಲಭ್ಯ ಕಲ್ಪಿಸಬಹುದು! ಅಂತಹ ಹಲವು ವಿನ್ಯಾಸದ ಯಂತ್ರಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಚರಂಡಿಗಳನ್ನು ಒಟ್ಟಾಗಿ ಜೋಡಿಸಿ, ದೊಡ್ಡ ಪ್ರಮಾಣದಲ್ಲಿ ಲಕ್ಷ್ಯಂತರ ಲೀಟರ್ ನೀರು ಸಂಗ್ರಹಿಸಿ ಅದನ್ನು ಸಂಸ್ಕರಿಸುವ ಯೋಜನೆಗಳೂ ನಡೆದಿವೆ. ದೇಶದ ಮಧ್ಯಭಾಗದಲ್ಲಿ ಸ್ಥಾಪಿಸಿರುವ ‘ಎಫಿಕೆ ಎಮಿಕ್ ಹೆಫರ್’ ಜಲ ಸಂಸ್ಕರಣಾ ಘಟಕವು ಹತ್ತಾರು ಹಳ್ಳಿ-ಪಟ್ಟಣಗಳಿಂದ ಹರಿದು ಬರುವ ಚರಂಡಿ ನೀರನ್ನ ಸಂಸ್ಕರಿಸಿ, ಕೃಷಿಗೆ ನೀಡುತ್ತದೆ. ಇದರ ಜಡಿಗೆ ಅಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ತಂದು, ಅದರಿಂದ ವಿದ್ಯುತ್ ಉತ್ಪಾದನೆಯನ್ನೂ ಕೈಗೊಂಡಿರುವುದು ಈ ಘಟಕದ ಇನ್ನೊಂದು ವೈಶಿಷ್ಟ್ಯ.

ಇದೆಲ್ಲ ಉತ್ತರ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆಯಾದರೆ, ಬಹುತೇಕ ಮರುಭೂಮಿಯೇ ಇರುವ ದ್ವಾರಾ ಭಾಗಕ್ಕೆ ಏನು ಪರಿಹಾರ? ವಿದೇಶಕ್ಕೆ ಸಾವಿರಾರು ಟನ್ ಕೃಷಿ ಉತ್ಪನ್ನ ರಘು ಮಾಡುವ ಆ ಭಾಗದಲ್ಲಿನ ವ್ಯವಸಾಯಕ್ಕೆ ನೀರು ಎಲ್ಲಿದೆ? ನೀರು ಪಡೆಯಲು ಮಾಡಿಕೊಂಡ ಅಲ್ಲಿನ ವ್ಯವಸ್ಥೆ ಇನ್ನೊಂದು ಸಾಹಸದ ಕಢೆ.

## ನೆಲದಡಿಯ ಅಣಿಕಟ್ಟು

ದ್ವಾರಾ ಇಸ್ಕೇಲಿನ ‘ಅರವಾ ಮರುಭೂಮಿ’ಯಲ್ಲಿ ಕರೆದೊಯ್ದಿದ್ದ ಸಹಕಾರ ಕೃಷಿ ಸಮಿತಿ ಮುಖ್ಯಸ್ಥ ಶಮಿ ಬಕಾನ್ ‘ಪಕ್ಷದಲ್ಲಿ ಕಾಣಿಸುತ್ತಿರುವುದು ಶೈಜಾಫ್ ಡ್ಯಾಂ’ ಎಂದು ತೋರಿಸಿದರು. ಅತ್ತ ಕಡೆ ನೋಡಿದಾಗ ಎಕರೆಗಟ್ಟಲೇ ವಿಸ್ತೀರ್ಣದಲ್ಲಿ ಟಾಪಾರ್‌ಲಿನ್ (ತಾಡಪತ್ರೆ) ಹಾಕಿದ್ದ ಬಿಟ್ಟರೆ ಬೇರಾವ

ಅಣೆಕಟ್ಟು ಕಾಣಿಸಲಿಲ್ಲ ಸ್ವಲ್ಪ ಸಮಯದಲ್ಲಿ ವಾಹನ ಮಣಿನ ದಿಬ್ಬಪೊಂದನ್ನು ಏರಿ, ಬೆಟ್ಟದ ತುದಿಯಲ್ಲಿ ನಿಂತಿತು. ಇಳಿದು ಕೆಳಗೆ ನೋಡಿದಾಗಲೂ ಓಪಾರ್ ಲೀನ್ ಹಾಸಿದ ಪ್ರದೇಶ ಹೊರತುಪಡಿಸಿದರೆ ಬೇರಾವ ಜಲಾಶಯವೂ ಗೋಚರಿಸಲಿಲ್ಲ. ‘ಶೈಜಾಫ್ ಡ್ಯಾಂ’ ಎಂದು ಶಮಿ ಬಕಾನ್ ಅದರತ್ತಲೇ ಬೊಟ್ಟು ಮಾಡಿ ತೋರಿಸಿದರು. ಇದು ನೀರನ್ನು ಸಂಗೃಹಿಸಿಟ್ಟುಕೊಂಡ ಜಲಾಶಯ ಎಂದಾಗಲಷ್ಟೇ ಅದರ ಸ್ವರೂಪ ಗೊತ್ತಾಯಿತು. ಅಣೆಕಟ್ಟು ಎಂದರೆ ನದಿಗೆ ಅಡ್ಡಲಾಗಿ ಕಟ್ಟಿದ ಎತ್ತರದ ಗೋಡೆ ಎಂಬ ಭಾವನೆ ಮುಡುತ್ತದೆ. ಅದರೆ ಇದು ನದಿಪಾತ್ರದೊಳಗಿನ ಅಣೆಕಟ್ಟು ಎತ್ತರವಲ್ಲ; ಆಳ ಇರುವಂಥದು!

ನೆಲದಲ್ಲೇ ಆಳವಾಗಿ ಈ ಅಣೆಕಟ್ಟು ನಿರ್ಮಿಸಿದ ಕಾರಣ? ಮತ್ತುದೇ ನೀರಿನ ಹೊರತೆ. ಇಸ್ತೇಲಿನ ಉತ್ತರ ಭಾಗದ ಜನವಸತಿ ಪ್ರದೇಶಗಳು ಸಮುದ್ರದಿಂದ ತೆಗೆದು ಸಂಸ್ಕರಿಸಿದ ಅಥವಾ ‘ಗೆಲಿಲೀ’ ಸರೋವರದ ನೀರನ್ನು ಪಡೆಯುತ್ತವೆ. ಇದನ್ನು ಬಳಸಿದ ಬಳಿಕ ಸಂಸ್ಕರಿಸಿ, ಆ ಭಾಗದ ಕೃಷಿಗೆ ಬಳಸುತ್ತಾರೆ. ಅದರ ದಕ್ಷಿಣದ (ನೆಗೆವ್ ಮರುಭೂಮಿ) ಭಾಗಕ್ಕೆ ಆ ಭಾಗ್ಯ ಇಲ್ಲ. ಕೃಷಿಗೆ ಬೇಕಾದ ನೀರನ್ನು ಇಲ್ಲೇ ಹಿಡಿದಿಟ್ಟುಕೊಳ್ಳಬೇಕು. ಇದನ್ನೇ ಸವಾಲಾಗಿ ಸ್ವೀಕರಿಸಿ, ಇಲ್ಲಿನ ಎಂಜಿನಿಯರ್‌ಗಳು ವಿಶಿಷ್ಟ ಡ್ಯಾಂ ನಿರ್ಮಿಸಿದ್ದಾರೆ.

### ಶೈಜಾಫ್ ಅಣೆಕಟ್ಟೆಯ ವೈಮಾನಿಕ ನೋಟ

ಈ ಪ್ರದೇಶದಲ್ಲಿ ಸುರಿಯುವ ಮಳೆ ವಾರ್ಷಿಕ 25 ಮಿ.ಮೀ. ಮಾತ್ರ. ಇದರ ಮೂರ್ಚಕ್ಕೆ ಇಡ್ಮ್ ಪರವತ; ವಾಯುವ್ಯಕ್ತಿ ನೆಗೆವ್ ಪರವತ ಶ್ರೇಣಿ ವ್ಯಾಪಿಸಿದೆ. ಮಳೆ ಬಂದಾಗ ಆಚೀಚಿನ ಪರವತಗಳಿಂದ ಕೆಳಕ್ಕೆ ಹರಿದು ಸುಮಾರು 50 ಕಿ.ಮೀ. ಕ್ರಮಿಸಿ ಬರುವ ‘ನೆಕರಾಟ್’ ನದಿಯ ನೀರು, ಮುಂದೆ ಸಮುದ್ರ ಸೇರದಂತೆ ‘ದಿಗ್ಘಂಧನ’ ಹಾಕಿ ಇಂಗುವಂತೆ ಮಾಡಲಾಗುತ್ತದೆ. ಅಲ್ಲಿಂದ ಸುಮಾರು 50 ಕೊಳವೆ ಬಾವಿಗಳ ಮೂಲಕ ಹೊರತೆಗೆದು ಈ ಭಾಗದ ಹಳ್ಳಿ-ಪಟ್ಟಣಗಳಿಗೆ ಹಾಗೂ ಉದ್ಯಮಗಳಿಗೆ ಮೂರ್ಯೆಸಲಾಗುತ್ತದೆ.

ಹಗಲು ಹೊತ್ತಿನಲ್ಲಿ ಕೊಳವೆ ಬಾವಿಗಳು ಜನತೆ, ಉದ್ಯಮಗಳಿಗೆ ನೀರು ಮೂರ್ಯೆಸಿದರೆ ರಾತ್ರಿ ಸಮಯದಲ್ಲಿ ಜಲಾಶಯಕ್ಕೆ ಪಂಪ್ ಮಾಡುತ್ತವೆ. ಇಲ್ಲಿಂದ ಅಗತ್ಯವಿದ್ದಾಗಲೆಲ್ಲ ಕೃಷಿಗೆ ನೀಡಲಾಗುತ್ತದೆ. ‘ಭಾರತದಂತೆ ನಮ್ಮಲ್ಲಿ ನದಿ ದೊಡ್ಡ ಪ್ರಮಾಣದಲ್ಲಿ ಹರಿಯುವುದಿಲ್ಲ. ಹೀಗಾಗಿ ಅದರ ಹರಿವಿನ ಹಾದಿಯಲ್ಲೇ ಹಿಡಿದಿಟ್ಟುಕೊಳ್ಳಬೇಕು. ಅದಕ್ಕಾಗಿ ಇಂಥ ಐದು ವಿಭಿನ್ನ ಅಣೆಕಟ್ಟು ಕಟ್ಟಿಕೊಂಡಿದ್ದೇವೆ’ ಎಂದು ಶಮಿ ಬಕಾನ್ ವಿವರಿಸುತ್ತಾನೆ.

ಮೊದಲು ಈ ತಾಣದಲ್ಲಿ ಸಣ್ಣ ಕೆರೆಯೊಂದಿತ್ತು. ಇಲ್ಲೇ ‘ಶೈಜಾಫ್’ ಅಣೆಕಟ್ಟು ನಿರ್ಮಿಸಲು ನಿರ್ಧರಿಸಲಾಯಿತು. ನಿರ್ಮಾಣ ಕಾಮಗಾರಿಯನ್ನು ಇಸ್ತೇಲಿನ ಮೇಕೋರ್ ವಾಟರ್ ಕಂಪನಿ ಪಹಿಸಿಕೊಂಡು, ಬರಿ ೧೦೯ ವರ್ಷದಲ್ಲಿ (2005) ಮುಗಿಸಿದ್ದೊಂದು ವಿಶೇಷ. ಸುಮಾರು 11.5 ಮೀಟರ್ ಆಳದವರೆಗೆ ಅಗೆದ ಮಣ್ಣಿನ ಪ್ರಮಾಣ 3.2ಲಕ್ಷ ಘನ ಮೀಟರ್‌ನಷ್ಟಿದೆ. ಇದನ್ನು ಪಕ್ಕದಲ್ಲೇ ಪೇರಿಸಲಾಗಿದೆ.

ಒಟ್ಟು ನಾಲ್ಕು ಎಕರೆ ವಿಸ್ತಾರವಾದ ಈ ಅಣೆಕಟ್ಟೆ ಸಂಗ್ರಹ ಸಾಮರ್ಥ್ಯ 15 ಕೋಟಿ ಲೀಟರ್. ತಲಾ ಮೂರುವರೆ ಮೀಟರ್ ಎತ್ತರದ ಮೂರು ಟ್ಯಾಂಕುಗಳನ್ನು ಒಂದರ ಮೇಲೊಂದು ಜೋಡಿಸಿ ಇಟ್ಟಂತೆ ಈ ಅಣೆಕಟ್ಟು ರೂಪಗೊಂಡಿದೆ. ತೀರಾ ಕೆಳಗಿನ ಟ್ಯಾಂಕ್‌ನ ತಳಭಾಗ ಯಾವುದೇ ಕಾರಣಕ್ಕೂ ಸೋರದಂತೆ ನಿರ್ಮಿಸಲಾಗಿದೆ. ಆದರೆ ಹೇಗೋ ಏನೋ ಕಣಕಣಗಳಾಗಿ ಜಿನುಗುವ ನೀರು, ಟ್ಯಾಂಕಿನ ತಳದಿಂದ ನೆಲದತ್ತ ಸೋರಿಕೆಯಾಗಿ ಬಿಡುತ್ತದೆ. ‘ಅದನ್ನು ಬಿಡುಪುಡಿಲ್ಲ ನಾವು. ಹಿಗೆ ಜಿನುಗಿ ಮುಟ್ಟು ತೋಟಿಯಲ್ಲಿ ಸಂಗ್ರಹವಾಗುವ ನೀರು ಮತ್ತೆ ಮೇಲಕ್ಕೆ ಟ್ಯಾಂಕಿಗೆ ಬಂದು ಸೇರುವಂತೆ ಮಾಡಿದ್ದೇವೆ’ ಎಂದು ‘ಒಳಚರಂಡಿ ವಿಭಾಗ’ದ ನಿರ್ದೇಶಕಿ ಅಮಿ ಶಸೆಮ್ ಹೇಳುತ್ತಾರೆ.

ಬಿಸಿಲಿಗೆ ನೀರು ಆವಿಯಾಗದಂತೆ ಇಡೀ ಅಣೆಕಟ್ಟೆಗೆ ಹೊದಿಕೆ ಹಾಕುವುದು ಇನ್ನೊಂದು ಕುಶೂಹಲದ ಅಂಶ. ಒಂದೂವರೆ ಮಿಲಿಮೀಟರ್ ದಪ್ಪದ ನೀರು ರಾಷ್ಟ್ರದ ಆಸ್ತಿ. ಅದರ ಮೇಲೆ ವೈಯಕ್ತಿಕ ಹಕ್ಕು ಸಾಧಿಸುವಂತಿಲ್ಲ. ಸರ್ಕಾರವೇ ಖಿದ್ದಗಿ ತನ್ನ ‘ಸಂಪತ್ತು’ ಹೊರತೆಗೆದು ವಿಶರಿಸುತ್ತದೆ. ಕೈಗಳಿಂದ ಗ್ರಹಿತ ಹಾಗೂ ಗ್ರಹಿತ ಸಚಿವಾಲಯವು ನೀರು ಹಂಚಿಕೆಯ ಹೊಣೆಯನ್ನು ನಿಭಾಯಿಸುತ್ತದೆ. ಬೇಸಾಯಕ್ಕೊಂದು ನೀರು ಪಡೆಯಲು ಇದರಿಂದ ಹತ್ತು ವರ್ಷಗಳ ಅವಧಿಯ ಒಪ್ಪಂದವನ್ನು ಸರ್ಕಾರದ ಜತೆ ರೈತ ಮಾಡಿಕೊಳ್ಳಬೇಕು. ಆತನಿಗೆ ನೀರಿನ ಪ್ರಮಾಣ ನಿಗದಿ ಮಾಡಲಾಗುತ್ತದೆ. ನಿಗದಿಗಿಂತ ಹೆಚ್ಚು ಪ್ರಮಾಣದ ನೀರು ಬಳಸಿದರೆ ದಂಡ ವಿಧಿಸಲಾಗುತ್ತದೆ!

ರೈತ ಬೆಳೆಯುವ ಬೆಳೆಯನ್ನು ಆಧರಿಸಿ, ಪ್ರಮಾಣ ನಿಗದಿಯಾಗುತ್ತದೆ. ನೀರು ಹಂಚಿಕೆ ಕೆಲಸ ನಿರ್ವಹಿಸುವುದು ‘ರಾಷ್ಟ್ರೀಯ ಜಲ ಪ್ರಾಧಿಕಾರ’. ಬೆಳೆಗೆ ಅನುಗುಣವಾಗಿ ವಿಶರಿಸುವ ನೀರಿನ ಗುಣಮಟ್ಟವೂ ಬದಲಾಗುತ್ತ ಹೋಗುತ್ತದೆ. ಅಲ್ಲ ಪ್ರಮಾಣದ ಶುದ್ಧ ಕುಡಿಯುವ ನೀರನ್ನು ಮಾರ್ಪಿಸಲಾಗುತ್ತಿದ್ದು, ಇದನ್ನು ಬಳಸದೇ ವಾಪಸು ನೀಡಿದರೆ ಅದರ ಇದರಷ್ಟು ಪ್ರಮಾಣದ ಸಂಸ್ಕರಿತ ನೀರನ್ನು ಆ ರೈತ ಪಡೆಯುತ್ತಾನೆ. ಸಂಸ್ಕರಿಸಿತ ನೀರನ ಬಳಕೆಯನ್ನು ಉತ್ತೇಜಿಸುವ ಪರಿ ಹಿಗಿದೆ!

ಹತ್ತಿ ಬೆಳೆಗೆ ಸಮುದ್ರದ ನೀರನ್ನು ತುಸು ಮಾತ್ರ ಸಂಸ್ಕರಿಸಿ ನೀಡಿದರೆ, ದಪ್ಪ ಮೇಣಿನಕಾಯಿ (ಕ್ಯಾಪ್ಸಿಕಂ), ಕ್ಯಾರೆಟ್, ಟೊಮೆಟೊ, ಭಾಳೆಗೆ ಹೆಚ್ಚು ಸಂಸ್ಕರಿಸಿದ ನೀರು ಕೊಡಲಾಗುತ್ತದೆ. ಕಲ್ಲಂಗಡಿ, ಸೌತೆಕಾಯಿಗೆ ಕೊಳಚೆಯಿಂದ ಸಂಸ್ಕರಿಸಿದ ನೀರನ್ನು ಪೂರ್ವೆಸಲಾಗುತ್ತದೆ. ಕೃಷಿ ಸಂಶೋಧನಾ ಸಂಸ್ಥೆಗಳು ನಡೆಸಿದ ಅಧ್ಯಯನದ ಆಧಾರದ ಮೇಲೆಯೇ ನಿರ್ದಿಷ್ಟ ಬೆಳೆಗೆ ನಿಗದಿ ಮಾಡಿದಷ್ಟೇ ನೀರನ್ನು ನೀಡಲಾಗುತ್ತದೆ. ಎಲ್ಲವೂ ಕಂಪ್ಯೂಟರ್ ನಿಯಂತ್ರಿತ. ಹೀಗಾಗಿ ಯಾವುದೇ ರ್ಯಾತ್, ತನಗೆ ನಿಗದಿ ಮಾಡಿದ್ದಕ್ಕಿಂತ ಅಧ್ಯ ಲೀಟರ್ ಸಹ ಹೆಚ್ಚು ನೀರನ್ನು ಪಡೆಯುವುದೇ ಇಲ್ಲ!

## ‘ಡ್ರಿಪ್’ ಜನಕ

ನೀರಾವರಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಎನಿಸಿದ ‘ಡ್ರಿಪ್’ ಅನ್ನೇಷಣೆ ಮಾಡಿದ್ದು, ಇಸ್ತೇಲಿನ ಎಂಜಿನಿಯರ್ ಸಿಮ್ರಾಚಾ ಬ್ಲಾಸ್.

ಮೇಲಂಡಿನ ವಾಸಾದಲ್ಲಿ 1897ರಲ್ಲಿ ಜನಿಸಿದ ಬ್ಲಾಸ್, ಸಕಾರಿ ಉದ್ಯೋಗಕ್ಕೆ ಸೇರಿ ಚೋಡಾನ್ನ ಕಣಿವೆಯಲ್ಲಿ ನೀರಿನ ಪೂರ್ಕೆ ಯೋಜನೆ ರೂಪಿಸುತ್ತಿದ್ದರು. ಆ ಸಮಯದಲ್ಲಿ ರೈತನೊಬ್ಬ ತನ್ನ ಮನೆ ಹಿತ್ತಲಿನಲ್ಲಿ ನೀರು ಹಾಕದಿದ್ದರೂ ಒಂದು ಮರ ಬೆಳೆದಿದೆ ಎಂದು ಬ್ಲಾಸ್ ಎದುರು ಹೇಳಿದ. ಕುತೂಹಲದಿಂದ ಅಲ್ಲಿಗೆ ಹೋದ ಬ್ಲಾಸ್, ಮರದ ಸ್ತು ಅಗ್ಸಿದರು. ಆಗ ಅಲ್ಲಿ ಕಂಡಿದ್ದ-ಮರದ ಬೇರಿನ ಪಕ್ಕವೇ ನೀರಿನ ಕೊಳವೆ ಸೀಳಿ, ಹನಿಹನಿಯಾಗಿ ಜಿನುಗುತ್ತಿದ್ದ ನೀರು.

ಬ್ಲಾಸ್‌ಗೆ ಹನಿ ನೀರಾವರಿ ಕಲ್ಪನೆ ಮೊಳಕೆಯೊಡೆದ ಕ್ಷಣ ಅದಾಗಿತ್ತು. ಹನಿ ಹನಿ ನೀರಿನ ಬಗ್ಗೆಯೇ ಧ್ಯಾನಿಸುತ್ತೆ, ಅನೇಕ ಪ್ರಯೋಗ ಮಾಡುತ್ತಿದ್ದ ಬ್ಲಾಸ್‌ಗೆ ವರದಾನವಾಗಿ ಸಿಕ್ಕಿದ್ದ ಪ್ಲಾಸ್ಟಿಕ್ ಎಂಬ ಪದಾರ್ಥ. ಅದನ್ನು ಬಳಸಿ ಹನಿ ನೀರಾವರಿ ಉಪಕರಣ ರೂಪಿಸಿದರು. 1956ರಲ್ಲಿ ಕೆಲಸದಿಂದ ನಿವೃತ್ತನಾದಾಗ. ಮಗನ ಜತೆ ಸೇರಿ ‘ನೆಟಾಫ್‌ಮ್ಯಾ’ ಎಂಬ ಕಂಪನಿ ಸಾಫ್ಟಿಸಿದರು. ಹತ್ತು ವರ್ಷಗಳಲ್ಲೇ ಅದರ ಉಪಕರಣಗಳು ವ್ಯಾಪಕ ಜನಪ್ರಿಯತೆ ಗಳಿಸಿದವು. ಇಸ್ತೇಲ್ಲ ಮಾತ್ರವಲ್ಲ, ನೂರಾರು ದೇಶಗಳೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾದವು.

ನೀರಿನ ಮಿತಬಳಕೆ ಎಂದ ತತ್ಕಣ ಹನಿ ನೀರಾವರಿಯನ್ನೂ, ಅದರ ಜನಕ ಸಿಮ್ರಾಚಾ ಬ್ಲಾಸ್‌ನನ್ನೂ ನೆನಪು ಮಾಡಿಕೊಳ್ಳಲೇಬೇಕು.

ಹನಿ ನೀರಾವರಿ, ಶುಂಠರು ನೀರಾವರಿ ಎಂದೆಲ್ಲ ಜಾರಿಗೆ ಬಂದ ಮಿತಬಳಕೆ ವಿಧಾನ ಜಗತ್ತಿನಾದ್ಯಂತ ಜನಪ್ರಿಯವಾಗುತ್ತಿದೆ. ಆದರೆ ನೆಲದ ಮೇಲೆ ಬೀಳುವ ಹನಿ ನೀರಿನ ಪ್ರೇಕ್ಷಣೆ ಒಂದಪ್ಪು

ಬೇಸಾಯ ಮಾಡುವ ರೈತರಿಗೆ ಹನಿ ಹನಿ ನೀರು ಕೊಡುವ ಉಪಕರಣಗಳು ಮಿಶ್ರನಿದ್ದಂತೆ. ಇಂಥ ಯಂತ್ರೋಪಕರಣ ತಯಾರಿಕೆಯ ಮೂರು ಪ್ರಮುಖ ಕಂಪನಿಗಳು ಅಲ್ಲಿವೆ. ಅವುಗಳಲ್ಲಿ ಭಾರತದ ‘ಜ್ಯೋಂತಿ’ ಇರಿಗೇಶನ್ ಕೂಡ ಒಂದು ಎಂಬುದು ಹೆಚ್ಚು ಸಂಗತಿ. ಸಮುದಾಯದ ಒಡತನದ ವ್ಯವಸ್ಥೆಯ ‘ಕಬೂಲ್‌ಗಳು ಕೈಗೊಳ್ಳುವ ಕೃಷಿಗೆ ಜ್ಯೋಂತಿ ಇರಿಗೇಶನ್ ನೀರಾವರಿ ವ್ಯವಸ್ಥೆ ಅಳವಡಿಸಿಕೊಡುತ್ತಿದೆ.

ಉತ್ಸತ್ತಿರುವ ಕೊಳವೆಬಾವಿಯಿಂದ ನೀರು ಬಳಸಿ (ಸಾಕಷ್ಟು ಮೋಲು ಮಾಡಿ), ಅದು ಖಾಲಿಯಾದಾಗ ನಿರಾಶೆಯಿಂದ ನಗರಗಳಿಗೆ ವಲಸೆ ಹೋಗುವ ರೂಢಿ ನಮ್ಮಲ್ಲಿದೆ. ಇರುವ ನೀರನ್ನೇ ವಿವೇಚನೆಯಿಂದ ಬಳಸಿದರೆ ಏನೆಲ್ಲ ಸಾಧಿಸಬಹುದು ಎಂಬ ಪಾಠವನ್ನು ಇಸ್ತೇರ್ ಕಲಿಸುತ್ತದೆ. ಬರಗಾಲ ಬಂದಾಗ ಉರು ಬಿಡುವುದು ಪರಿಹಾರ ಅಲ್ಲ. ನೀರ ಕೊರತೆಗೆ ಹಳ್ಳಿಯಿಂದ ಗುಳೀ ಹೋಗುವುದೇ ಪರಿಹಾರ ಎಂಬುದಾಗಿದ್ದರೆ, ಇಸ್ತೇರ್ ಎಂದೋ ಖಾಲಿಯಾಗಬೇಕಿತ್ತು!

ಆಳದ ಅಂತರ್ಜಾಲಕ್ಕೆ ಕೊಳವೆಬಾವಿ ಗಾಳಿ!

ಬೆಟ್ಟದ ಮೇಲಿನಿಂದ ವಾಹನ ನಿರ್ಧಾನವಾಗಿ ಕೆಳಗಿಳಿಯುತ್ತಿತ್ತು. ಬೆಟ್ಟದ ತಪ್ಪಲಿನಲ್ಲಿ ವೃತ್ತಾಕಾರದ ಹಸಿರು ತುಂಡುಗಳೂ ಅದರ ಮುಢ್ಯೆ ಬಿಳಿ ಗರೆಗಳೂ ಕಾಣಿಸಿದವು. ಹತ್ತಿರ ಹೋದಾಗ ಗೊತ್ತಾಗಿದ್ದು? ಅವು ಗೋಧಿ ಹೊಲಗಳೆಂದು! ಹೊಲ-ಗದ್ದೆಗಳೆಂದರೆ ಬಗೆಬಗೆಯ ಆಕಾರ ಇರಬಹುದೆಂದು ಭಾವಿಸಿದ್ದ ನಮಗೆ ಅಪ್ಪು ಕರಾರುವಕ್ಕಾಗಿ ದುಂಡಗೆ ಬೆಳೆ ಬೆಳೆಯುವುದೇಕೆ ಎಂಬುದು ತುಸು ಗೊಂದಲ ಮೂಡಿಸಿತು. ಹತ್ತಿರ ಸಾಗಿದಂತೆ ರೈತ ಐಸಾಕ್ ‘ಬೇಡ... ಹತ್ತಿರ ಹೋಗಬೇಡಿ!’ ಎಂದು ಕೂಗಿ ಎಚ್ಚರಿಸಿದ. ಒಂದರೆಕ್ಕಣ ತಡವಾಗಿದ್ದರೆ ಇಸ್ತೇಲ್ಲ ಕರೆಂಟಿನ ರುಚಿ ನೋಡಬೇಕಾಗಿತ್ತು! ನಮ್ಮಂತೆ ಇಲ್ಲೂ ಜಮೀನಿಗೆ ವಿದ್ಯುತ್ ಬೇಲೆ ಹಾಕಿದರು.

ಅಷ್ಟರಲ್ಲಿ ಮೊಬ್ಯೂಲ್ ಕೈಗೆತ್ತಿಕೊಂಡ ಐಸಾಕ್ ಯಾವುದೋ ನಂಬರ್ ಅದುಮಿದ. ಹಲವು ಗಾಲಿಗಳ ಆಸರೆಯಿಂದ ನಿಂತಿದ್ದ ‘ಕೈ’ಯೊಂದು ನಿಥಾನವಾಗಿ ಚಲಿಸಲು ಶುರು ಮಾಡಿತು. ಜತೆಜತೆಗೇ ಬೆಳೆ ಮೇಲೆ ತುಂತುರು ನೀರು ಸಿಂಪಡಣಿ! ಆ ‘ಕೈ’ ಎಷ್ಟು ಉದ್ದ ಅಂತೀರಾ? ಬರೋಬ್ಬರಿ ಒಂದು ಕಿಲೋ ಮೀಟರ್! ಒಂದು ಸುತ್ತು ಹಾಕಿದಾಗ ಎರಡು ಕಿಲೋ ಮೀಟರ್ ವ್ಯಾಸದ ವೃತ್ತದಲ್ಲಿ ತುಂತುರು ಮಳೆ. ನೂರಾರು ಎಕರೆಗೆ ಬೇಕೆಂದಾಗ, ಬೇಕೆನಿಸಿದಷ್ಟು ಪ್ರಮಾಣದ ನೀರನ್ನು ಹಾಯಿಸುವ ಈ ವ್ಯವಸ್ಥೆ ನೋಡಿ ದಂಗುಬಡಿದು ನಿಂತೆವು.

ಇಸ್ತೇಲಿನಲ್ಲಿ ಭೂಮಿಯಲ್ಲ ಸರ್ಕಾರಕ್ಕೆ ಸೇರಿದ್ದು. ಯಾರೊಬ್ಬನಿಗೂ ಅದನ್ನು ಖರೀದಿಸುವ ಅವಕಾಶ ಇಲ್ಲ. ವ್ಯವಸಾಯ ಮಾಡಬಯಸುವವನಿಗೆ ಇದು ಹೆಚ್ಚೇರ್ ಜಮೀನನ್ನು ಸರ್ಕಾರವೇ ಮಂಜೂರು ಮಾಡುತ್ತದೆ. ಹೀಗೆ ತೆಗೆದುಕೊಂಡ ಜಮೀನಿನಲ್ಲಿ ಒಂದು ವೇಳೆ ರೈತನಿಗೆ ಕೃಷಿ ಮಾಡಲು ಆಗಿದ್ದರೆ ಅದನ್ನು ಆ ವರ್ಷವೇ ವಾಪಸ್ ಕೊಡಬೇಕು ಅನ್ನವ ಕಾನೂನು ಇಲ್ಲಿದೆ.

ವೈಯಕ್ತಿಕವಾಗಿ ರೈತರು ಹಲವು ಬೆಳೆ ಬೆಳೆದುಕೊಳ್ಳುತ್ತಾರೆ. ಆದರೆ ಅದಕ್ಕಿಂತ ಒಂದು ಹೆಚ್ಚು ಮುಂದೆ ಹೋಗಿ, ಸಹಕಾರ ಸಂಘ (ಮಾರ್ಕೆಟ್)ಗಳನ್ನು ಮಾಡಿಕೊಳ್ಳುತ್ತಾರೆ. ಹತ್ತಾರು ಕೃಷಿಕರು ಒಂದೇ ಕಡೆ ಜಮೀನು ಪಡೆದುಕೊಂಡು, ಒಂದೇ ಬೆಳೆ ಬೆಳೆಯುವುದೂ ಉಂಟು.

ಸಮಾನ ಒಡತನ ಹಾಗೂ ಪಾಲುದಾರಿಕೆಯ ಉದಾತ್ತ ಉದ್ದೇಶದೊಂದಿಗೆ ಉದ್ಯಮ ನಿರ್ವಹಿಸುವ ಸಮುದಾಯಗಳು ಇಸ್ತೇಲಿನಲ್ಲಿವೆ. ಇವುಗಳಿಗೆ ‘ಕಿಬೂತ್’ ಎನ್ನುತ್ತಾರೆ. ಕಿಬೂತಿಯನ್ನರು ಕೃಷಿಯನ್ನೂ ಮಾಡುತ್ತಾರೆ. ಸಹಜವಾಗಿಯೇ ಅವರಿಗೆ ಹೆಚ್ಚು ಜಮೀನು ಸಿಗುತ್ತದೆ. ‘ನಾನೋದನ್’ ಎಂಬುದು ಇಸ್ತೇಲಿನ ಅತಿ ದೊಡ್ಡ ಕಿಬೂತ್ ಆಗಿದ್ದು, ಸಾವಿರ ಜನರು ಇದರಲ್ಲಿದ್ದಾರೆ. ಇದಕ್ಕೆ ಸೇರಿದ ಸಾವಿರ ಹೆಚ್ಚೇರ್ ಜಮೀನಿನಲ್ಲಿ ಮೂರು ಕಡೆ ವೃತ್ತಕಾರದ ನೀರಾವರಿ ವ್ಯವಸ್ಥೆಯಿದೆ. 800 ಎಕರೆಯ ಜಮೀನಿನಿಗೆ ಭೇಟಿ ನೀಡಿದಾಗ, ಒಂದೂವರೆ ಅಡಿ ಎತ್ತರ ಬೆಳೆದುನಿಂತಿದ್ದ ಗೋಡಿ ಬೆಳೆ ಕಣ್ಣು ಕುಕ್ಕುವಂತಿತ್ತು. ‘ಇದಕ್ಕೆ ನೀರು ಇಲ್ಲಿಂದ ತರುತ್ತೀರಿ?’ ಎಂಬ ಪ್ರಶ್ನೆಗೆ ‘ಜಮೀನಿನ ಮಧ್ಯಭಾಗದ ಕೊರೆದ ಒಂದೂವರೆ ಕಿಲೋಮೀಟರ್ ಆಳದ ಕೊಳೆಬಾವಿಯಿಂದ’ ಎಂದು ಕಿಬೂತ್‌ನ ಕೃಷಿ ಸಮಿತಿ ಮುಖ್ಯಸ್ಥ ಇಲಿಯಾಹು ಹೇಳಿದಾಗ ಮತ್ತೊಮ್ಮೆ ಅಜ್ಞರಿಪಡುವಂತಾಯಿತು.

ನಮ್ಮಲ್ಲಿ ಸಾವಿರ ಅಡಿ ಆಳದ ಕೊಳವೆಬಾವಿ ಕೊರೆದು ತೆಗೆಯುವ ನೀರನ್ನು ಕೊಡ ವಿವೇಚನೆಯಿಂದ ಬಳಸುವುದಿಲ್ಲ. ಆದರೆ ಇಸ್ತೇಲಿನಲ್ಲಿ ಒಂದೂವರೆ ಕಿಲೋಮೀಟರ್ ಆಳದಿಂದ ತೆಗೆಯುವ ನೀರನ್ನು ಜತನದಿಂದ ಬಳಸುತ್ತಾರೆ. ಅದರ ದುರ್ಬಳಕೆ ಮಾಡದೇ ಹೋದುದರಿಂದಲೇ

ಅಂತರ್ಜಾಲ ಅದೇ ಪ್ರಮಾಣದಲ್ಲಿ ನೆಲೆ ಕಂಡುಕೊಂಡಿದೆ. ನೀರಿನ ಮಿಶ್ರವಯದಲ್ಲಿ ಇಸ್ತೇಲಿಗರು ಪರಿಣಿತರು ತಾನೇ?

ಮರುಭೂಮಿಯಲ್ಲಿ ಒಂದೂವರೆ ಕೆಲೋ ಮೀಟರ್ ಆಳದ ನೀರೆಂದರೆ, ಅದು ಮುಟ್ಟಿಲೂ ಆಗದಪ್ಪು ಬಿಸಿ. ಹೀಗೆ ಸಿಗುವ ನೀರು ಶುದ್ಧವೇನಲ್ಲ. ಅದನ್ನು ಕೃಷಿಗೆ ಬಳಕೆಯಾಗುವಂತೆ ಪರಿವರ್ತಿಸಿಕೊಳ್ಳುವುದೂ ಅಗತ್ಯ. ಅದನ್ನು 500 ಮೀಟರ್ ಮೇಲಕ್ಕೆ, ಅಲ್ಲಿರುವ ಸಣ್ಣ ಘಟಕದಲ್ಲಿ ತಂಪು ಮಾಡಲಾಗುತ್ತದೆ. ಬಳಿಕ ಇನ್ನೊಂದು ಕೆಲೋಮೀಟರ್ ಮೇಲಕ್ಕೆ ತಂದು, ನೆಲದ ಮೇಲೆ ಸ್ಥಾಪಿಸಿದ ಶುದ್ಧಿಕರಣ ಘಟಕದಲ್ಲಿ ರಾಸಾಯನಿಕ ಅಂಶ ಹೊರತೆಗೆಯಲಾಗುತ್ತದೆ. ಹೀಗೆ ಅಂತಿಮವಾಗಿ ಸಿಗುವ ನೀರು ಬೆಳಿಗೆ ಹೊಡಲು ಸಿದ್ಧ.

ಇದಕ್ಕಾಗಿ ಜಮೀನಿನ ಮುಧ್ಯಭಾಗದಲ್ಲಿನ ಕೊಳವೆಬಾವಿಯನ್ನು ಕೇಂದ್ರವಾಗಿ ಇಟ್ಟಿಕೊಂಡು, ಸ್ವೀಲೋನಿಂದ ತಯಾರಿಸಿದ ಉದ್ದನೆಯ ‘ಕೈ’ಯನ್ನು ಜೋಡಿಸುತ್ತಾರೆ. ಗಾಲಿಗಳಿರುವ ಈ ‘ಕೈ’, ವೃತ್ತಾಕಾರದಲ್ಲಿ ಚಲಿಸಿದಂತೆ ಇದರ ಕೆಳಭಾಗದಲ್ಲಿನ ಉಪಕರಣ ಬೇಕೆನಿಸಿದಪ್ಪು ಒತ್ತಡದಲ್ಲಿ ನೀರು ಸಿಂಪಡಣೆ ಮಾಡುತ್ತದೆ. ಇದೊಂಥರ ಕೃತಕ ಮಳೆ!

ಇಷ್ಟೊಂದು ಕಷ್ಟಪಟ್ಟು ನೀರು ಪಡೆದು, ಬೆಳೆಯುವ ಗೋಧಿಯ ಇಳುವರಿಯಾದರೂ ಎಪ್ಪು?

‘ನಾವು ಗೋಧಿಗಾಗಿ ಇದನ್ನು ಬೆಳೆಯುತ್ತಿಲ್ಲ. ಇದೆಲ್ಲ ಮೇವಿಗಾಗಿ’ ಎಂದು ಉತ್ತರಿಸಿದ್ದ ಇನ್ನೊಂದು ಕಿಂಬಾತ್ಮನ ರ್ಯಾತ ಯೋಹಾವ್.

ಇದರ ಹಿಂದೆ ಮತ್ತುದೇ ನೀರಿನ ಲೆಕ್ಕಾಚಾರ ಇದೆ. ಗೋಧಿ ಅಥವಾ ಮೆಕ್ಕೆಜೋಳ ಪಡೆಯಲು ಬೇಕಾದ ನೀರಿಗಾಗಿ ಎಷ್ಟು ಹಣ ವೆಚ್ಚ ಮಾಡಬೇಕು ಎಂಬುದನ್ನು ಲೆಕ್ಕ ಮಾಡಿದಾಗ, ಅದಕ್ಕಿಂತಲೂ ರಷ್ಯಾದಿಂದ ಆಮದು ಮಾಡಿಕೊಳ್ಳುವ ಗೋಧಿ-ಮೆಕ್ಕೆಜೋಳಕ್ಕೆ ತಗಲುವ ಚಚೇರ್ ಕಡಿಮೆಯಂತೆ! ಹಾಗಾಗಿ ಗೋಧಿ, ಮೆಕ್ಕೆಜೋಳಕ್ಕೆ ತಗಲುವ ಖಚೇರ್ ಕಡಿಮೆಯಂತೆ! ಹಾಗಾಗಿ ಗೋಧಿ, ಮೆಕ್ಕೆಜೋಳಕ್ಕೆ ತನೆ ಮೂಡವ ಮೊದಲೇ ಪೈರು ಕತ್ತರಿಸಿ, ಜಾನುವಾರುಗಳಿಗೆ ಮೇವಾಗಿಸುತ್ತಾರೆ.

ನೀರಿನ ಹೊರತೆ ಇಸ್ತೇಲ್ ಮಾತ್ರವಲ್ಲ; ಇದರ ಸುತ್ತಲಿನ ದೇಶಗಳನ್ನೂ ಕಾಡುತ್ತಿದೆ. ಮೊದೀನ್ ಎಂಬ ಪಟ್ಟಣದ ಬಳಿ ಇದ್ದ ಬೆಟ್ಟದ ಮೇಲಿನಿಂದ ನಿಂತು ನೋಡಿದಾಗ, ಪಕ್ಕದ ಪ್ರ್ಯಾಲೆಸ್ಟ್‌ನ್ ಗಡಿಯೋಳಗೂ ಇಂಥದೇ ಹಸಿರು ವೃತ್ತಗಳೂ, ಅದರೊಳಗೆ ಚಲಿಸುತ್ತಿದ್ದ ‘ಕೈ’ಗಳೂ ಕಾಣಿಸಿದವು. ಸಾವಿರಾರು ಜಾನುವಾರುಗಳನ್ನು ಸಾಕಣೆ ಮೂಡುವ ಕಿಂಬಾತ್ಮಗಳಿಗೆ ಇಂಥ ನೀರ ವೃತ್ತಗಳೇ ವರ್ಷವಿಡೀ ಬೃಹತ್ ಪ್ರಮಾಣದಲ್ಲಿ ಮೇವು ಒದಗಿಸುತ್ತಿರುವುದು.

## ಓದುಪತ್ರಃ

### ನೀರು ( $H_2O$ )

- ಕುಮಾರನ್ ತಂಬಿ
- ಅನು: ಬಿ.ಆರ್.ಲಕ್ಷ್ಮಿರಾವ್

ಮಗಳು ಕೇಳಿದಳೊಂದು ಚಿಕ್ಕ ಪ್ರಶ್ನೆ,  
ತುಟಿಯಲ್ಲಿ ಮೋಗ್ಗರಳಿಸಿ  
ತಾನು ಕೇಳಿದ ಆ ಪ್ರಶ್ನೆಯಲ್ಲೇ  
ನೂರು ಅಥವಾ ನಡಗಿಸಿ.

“ಆಕ್ಷಿಜನ್ನಿನ ಒಂದೇಲು, ಹಾಗೂ  
ಹೈದ್ರೋಜನ್ನಿನ ಅಣುಗಳೇರಡು,  
ಕೊಡಿದಾಗ ಮೂಡಿಬರುವುದಂತಲ್ಲ  
ನೀರಿನೊಂದು ಮಾಲೆಕ್ಕೂಲು

ಹೈದ್ರೋಜನ್ನೇ ಒಂದು ಉರಿವ ಅನಿಲ,  
ಆಕ್ಷಿಜನ್ ನೇರವು ಉರಿಗೆ,  
ಇವುಗಳ ಸಂಯೋಗದಿಂದ ಹುಟ್ಟಿಬಂದ ನೀರು  
ಚೆಂಕಿಯ ನಂದಿಸುವುದಲ್ಲ, ಹೇಗೆ?”

ಮಗಳ ಪ್ರಶ್ನೆಯ ಕೇಳಿ ನಾನು ದಂಗಾದೆ,  
ಅಣುವಾದೆ ಅವಳಿದುರಿಗೆ,  
ಮಗಳೇ ಗುರುವಾದಳು, ನಾ ಶಿಷ್ಟನಾದೆ,  
ಮುಗ್ಧನಾದ ಈ ಪರಿಗೆ,

ಶಬ್ದ ಚೈತನ್ಯವೇ ಮೂಲ ಈ ವಿಶ್ವಕ್ಕೆ  
ಸತ್ಯ ಶೋಧನೆ ಬಾಳ ಹುರುಳು,  
ಓಂಕಾರದಧ್ವನಿ ತಂದೆಗೇ ಕಲಿಸಿಕೊಟ್ಟ  
ಮಗನ ನಾಡಿದು ನಮ್ಮದು

ಪ್ರಶ್ನೆಯಲ್ಲಿಡಗಿರುವ ಅರ್ಥದರ್ಶವ ಹುಡುಕಿ  
ಬುವಿಯಲ್ಲಿ ಬಾಳಯಾತ್ರೆ.

ಪ್ರಶ್ನೆಗಳೇ ದಾರಿದ್ರ್ಯ ನೀಗಲು, ಮಗಳೇ,  
ಬಾಳಾಗ ಸಂಭ್ರಮದ ಜಾತ್ರೆ.

ನೀರಲ್ಲಿ ಸುಪ್ತವಾಗಿ, ಗುಪ್ತವಾಗಿರುವಗ್ನಿ  
ಎಚರಾದರೆ ಮಿಂಚುಬೆಳಕು.  
ಯಂತ್ರಗಳಿಗಂಧನ, ನಮ್ಮ ತನುಮನದಲ್ಲಿ  
ಕಾಮಕೋಧಾಗ್ನಿ ಶಿಂಚ್ಯಾ.

ಈ ಅಗ್ನಿ ಮೃತ್ಯುವಿನ ಆಶ್ಚೀರ್ಯ ಮಿತ್ರ,  
ಇವರಿಂದ ಸಕಲವೂ ಭಸ್ಯ.  
ಸೃಷ್ಟಿಯಲ್ಲೇ ಸ್ಥಿತಿ, ಸ್ಥಿತಿಯಲ್ಲೇ ಸಂಹಾರ,  
ಸಂಹಾರದಲ್ಲೇ ಮರುಸೃಷ್ಟಿ.

ಒಂದನ್ನೇ ಮೂರಾಗಿ ಕಾಣುತ್ತೇವೆ ನಾವು  
ಪ್ರಾಜ್ಞರಲ್ಲದ ಮುಗ್ಧ ಮಂದಿ  
ಅಸ್ತಕ್ಕೆ ದುಃಖವನ್ನು ಆರೋಚಿಸುತ್ತೇವೆ  
ಉದಯದಲ್ಲಿ ಸುಖವನ್ನು ಹೊಂದಿ

ಅರಿವಿನ ಗಗನದಲ್ಲಿ ಎರಡಲ್ಲ, ಒಂದೇ ಮುಖ,  
ಇದೇ ಈ ಬ್ರಹ್ಮಾಂಡದ ಗುಟ್ಟು  
ಯಾವುದೂ ಶುರುವಲ್ಲ, ಯಾವುದೂ ಕೊನೆಯಲ್ಲ,  
ಸಾವಿನ ಇನ್ನೊಂದು ರೂಪ ಹುಟ್ಟು,

\* \* \* \* \*

## ಫ್ರಾಟ್‌ಕ-2: ಮಾರುಕಟ್ಟೆ

ಅಶಯ:

ಎಲ್ಲಾ ಮಾಯ

— ಗೋಲ್ಲಹಳ್ಳಿ ಶಿವಪ್ರಸಾದ್

ರುಣ ರುಣ ರುಣ ಕಾಂಚನದಲ್ಲಿ  
ಅಮೇರಿಕಾದ ಲಾಂಭನದಲ್ಲಿ  
ದೇವರು ದಿಂಡಿರ ಭಜನೆಯಲ್ಲಿ  
ಮಂದಿರ ಮಸೀದಿ ಗಲಾಟೆಯಲ್ಲಿ

ಎಲ್ಲಾ ಮಾಯ ನಾಳೆ ನಾವೂ ಮಾಯ  
ಎಲ್ಲಾ ಮಾಯ ನಾಳೆ ನೀವೂ ಮಾಯ ||

ಅರಿಸಿನವ ನುಂಗಿ ಘೇರ್ ಅಂಡ್ ಲಪ್ಪಿ  
ಕುಂಕುಮವ ನುಂಗಿ ಸ್ವಿಕ್ಕರ್ ಚೆಕ್ಕಿ  
ಎಳೆನೀರನ್ನು ಇರಿದು ಹೊಂದು  
ಪೆಟ್ಟಿಕೊಳಗಳು ಕೇಕೆ ಹಾಕುತ್ತಿದೆ  
ಅಮೇರಿಕದವನು ಮತ್ತೆ ಬಂದರೆ  
ನಾಳೆ ನಾವು ನನೀವು ಯಾರು ಇಲ್ಲ

ಎಲ್ಲಾ ಮಾಯ ನಾಳೆ ನಾವೂ ಮಾಯ  
ಎಲ್ಲಾ ಮಾಯ ನಾಳೆ ನೀವೂ ಮಾಯ ||

# 1. ಮಾರುಕಟ್ಟೆ

— ಎಚ್.ಎಸ್.ಶಿವಪ್ಪಾರ್

ಮಾರುಕಟ್ಟೆ ಕಂಡರೇ

ವಾಕರಿಕೆ ನನಗೆ

ನೆನಪಾಗುತ್ತವೆ:

ಮೊದಲ ಕರೀ ಗುಲಾಮನನ್ನು

ಬಿಳಿಯ ಮಾರಾಟಗಾರ ಸಾಗಿಸುತ್ತಿದ್ದಾನೆ

ನೀಲಿ ಹೆಗ್ಡಾಲ ಅಲೆ ಮೇಲೆ

ಹಾದಿಯುದ್ಧಗಲ ವಾಂತಿಮಾಡಿಕೊಂಡ

ಪಾಪ ಆ ಕರಿಯ

ನೆನಪಾಗುತ್ತಾರೆ

ಹರಾಜಿಗೆ ಬಂದ

ಹಂಗಸರು, ಮಕ್ಕಳು

ನೆನಪಾಗುತ್ತವೆ

ಆ ಬ್ಯಾಂಕುಗಳು:

ಅಲ್ಲಿ ಆ ದಸ್ವತ್ತು

ಆ ಚೆಕ್ಕಿನ ಮೇಲೆ

ಒಂದು ಸಾರಿ ಹಾಕಿದರೆ ಸಾಕು

ಬರೆಸಿಕೊಂಡ ಹಾಗೆ

ಜೀವರಾಶಿಗಳನ್ನು

ಮಹಾನ್ ಭೂಪಿಂಡಗಳನ್ನು

ಬರೆಸಿಕೊಂಡವನ ಹೆಸರಿಗೆ3ಪ096.

ಆದರೂ

ಶ್ರೀಯಾಗುತ್ತಿದೆ ಇವತ್ತು

ಈ ಮಾರುಕಟ್ಟೆ

ಇಲ್ಲಿ ಇಟ್ಟಾಡುತ್ತಿವೆ  
ನಾವು ಪರಸ್ಪರ ಕೊಡಬೇಕಿರುವ  
ನೂರಾರು ಕೊಡುಗೆ ಉಡುಗೊರೆಗಳು  
ನೀಟಾಗಿ ತಂದು ಜೋಡಿಸಿದ್ದಾರೆ  
ಹೆಚ್ಚಿ ತಂದು ಅವನ್ನು  
ನ್ಯಕ್ಕತ್ತ ಮಂಡಲಗಳ ಮೂಲೆ ಮೊಡಕುಗಳಿಂದ

ಇಲ್ಲಿ ನಾವು ಆಯ್ದುಕೊಳ್ಳೋಣ  
ಪರಸ್ಪರ ನಮಗೆ ಬೇಕಾದನ್ನು  
ಲೋಕಕ್ಕೂ ಬೇಕಾದನ್ನು  
ಗುಲಾಮಿಕೆಯ ಕರಾಳ ಯುಗಗಳು  
ಮರುಕಳಿಸುವ ಮೊದಲು

## 2. ರೂಪದಶ್ವಯಾಗಿ ವಾರಿಸ್ ಡೆರಿಸ್

– ಜಗದೀಶ್ ಶೋಪ್

ನನಗೆ ಬ್ರಿಟೀಷ್ ಸರ್ಕಾರದಿಂದ ಅಧಿಕೃತ ಪಾಸ್‌ಪೋರ್ಟ್ ಸಿಕ್ಕೆ ಕೂಡಲೇ, ಏಜೆನ್ಸಿ ಮುಖಾಂತರ ಅಮೇರಿಕಾಕ್ಕೆ ತೆರಳಲು ವೀಸಾ ದೊರೆಯಿತು. ಬ್ರಿಟಿಷ್ ಎಂಬ ಮಾಡಲಿಂಗ್ ಏಜೆನ್ಸಿಯೊಂದು ನ್ಯೂಯಾರ್ಕ್ ನಗರದಲ್ಲಿ ವಸತಿ ಹಾಗೂ ಜಾಹಿರಾತಿನಲ್ಲಿ ಪಾಲ್ಮ್‌ಇಂಫ್ರಾಸ್ಟ್ರಾಕ್ಚರ್ ಕಂಪನಿಗಳ ಪಟ್ಟಿಯೊಂದಿಗೆ ಒಂದು ವರ್ಷದ ಕಾರ್ಯಕ್ರಮವನ್ನು ಆಯೋಜಿಸಿ ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿತು. ನಾನು ಅಮೇರಿಕಾಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ನಾನು ಕೂಡ ನಿನ್ನ ಜೊತೆ ಅಮೇರಿಕಾಕ್ಕೆ ಬರುತ್ತೀನಿ ಎಂದು ನಿಗೆಲ್ ಅಂಗಲಾಚತೊಡಿಗಿದ್ದೆ. ಪಾಸ್‌ಪೋರ್ಟ್‌ಗಾಗಿ ಅವನ ಮನೆಯಲ್ಲಿ ಪತ್ತಿಯಂತೆ ವಾಸ ಮಾಡಿ ಹೈರಾಣಾಗಿದ್ದ ನನ್ನ ಪಾಲಿಗೆ ನನಿಗೆಲ್ ಬೆನ್ನಿಗೆ ಬಿದ್ದ ಬೇತಾಳನಂತಾಗಿದ್ದು. ನಿನಗೆ ಇಂಗ್ಲೀಷ್ ಭಾಷೆ ಸರಿಗ್ಗಾಗಿ ಬರುವುದಿಲ್ಲ, ಅಮೇರಿಕಾದಲ್ಲಿ ವಂಚಕರಿದ್ದಾರೆ, ರಕ್ಷಕನಾಗಿ ನಿನ್ನ ಜೊತೆ ನಾನಿರುತ್ತೀನಿ ಎಂದು ಹಗಲು, ರಾತ್ರಿ ಪೀಡಿಸತೊಡಿಗಿದ್ದೆ. ಸಧ್ಯ ಈ ಪಿಶಾಚಿಯಿಂದ ಕಳಬಿಕೊಂಡರೆ ಸಾಕು ಎಂಬ ಸ್ಥಿತಿಯಲ್ಲಿದ್ದ ನಾನು ಅವನ ಮಾತುಗನ್ನು ಪರಿಗಣಿಸದೆ, ಏಕಾಂಗಿಯಾಗಿ ನ್ಯೂಯಾರ್ಕ್ ನಗರದತ್ತ ಪ್ರಯಾಣ ಬೆಳೆಸಿದೆ.

ನನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಬ್ರಿಟಿಷ್ ಏಜೆನ್ಸಿಯ ಸಿಬ್ಬಂದಿ, ನನಗಾಗಿ ನಗರದ ಮ್ಯಾನ್‌ಹಂಟ್‌ನ್ ಪ್ರದೇಶದಲ್ಲಿ ಕಾಯ್ದಿರಿಸಿದ ಅಪಾರ್ಟ್‌ಮೆಂಟ್ ಒಂದಕ್ಕೆ ಕರೆದೊಯ್ದರು. ಅದರ ವಿಶಾಲತೆ, ಎರಡು ಕೊತಡಿ, ಅಡುಗೆ ಮನೆ ಎಲ್ಲವೂ ನನ್ನ ಅಭಿರುಚಿಗೆ ತಕ್ಕಂತೆ ಇದ್ದುದರಿಂದ ನನಗೆ ಖುಷಿಯಾಯಿತು.

1991ರಲ್ಲಿ ನಾನು ಅಮೇರಿಕಾಕ್ಕೆ ಕಾಲೀಟ್ ಮರುದಿನದಿಂದ ನನ್ನ ರೂಪದಶ್ವಯ ವೃತ್ತಿ ಆರಂಭಗೊಂಡಿತು. ವಾರಮೂತ್ರೀ ವಿಶ್ವಾಸಿ ಇಲ್ಲದಂತೆ ದುಡಿಯತೊಡಿಗಿದೆ. ನನ್ನ ಬದುಕಿನಲ್ಲಿ ನಾನು ಎಂದೂ ನೋಡಿರದಷ್ಟು ಹಣ ಪ್ರತಿವಾರ ನನ್ನ ಕ್ಯೆ ಸೇರುತ್ತಿತ್ತು. ನಾನು ಬಹುಕಾಲ ಕನಸಿದ್ದ ಅವಕಾಶದ ಬಾಗಿಲು ಅಮೇರಿಕಾದಲ್ಲಿ ಅನಿರೀಕ್ಷಿತವಾಗಿ ತೆರೆದುಕೊಂಡಿತ್ತು. ಈ ನಡುವೇ, ಇಂಗ್ಲೀಷಿನಿಂದ ನಿಗೆಲ್, ಏಜೆನ್ಸಿ ಮೂಲಕ ನನ್ನ ವಿಳಾಸ ಪಡೆದು ನ್ಯೂಯಾರ್ಕ್ ನಗರಕ್ಕೆ ಬರುತ್ತಿರುವುದಾಗಿ ಮಾಹಿತಿ ರವಾನಿಸಿದ್ದು. ಏಜೆನ್ಸಿಯವರು ಆತ ನನ್ನ ಪತಿ ಎಂದು ಭಾವಿಸಿ, ದೂರವಾಣಿಯಲ್ಲಿ ನನ್ನ ಅಪಾರ್ಟ್‌ಮೆಂಟ್ ವಿಳಾಸ ನೀಡಿದ್ದರು.

ಮಾರನೆಯ ದಿನ ಸಂಚೆ ನಾನು ರೂಪದಶ್ಯಿಯ ಕೆಲಸಗಳನ್ನು ಮುಗಿಸಿ ವಾಪಸ್ ಮನೆಗೆ ಬರುವುದರೊಳಗೆ ನಿಗೆಲ್ಲ ಬಂದು ಕಾಯುತ್ತಿದ್ದು. ಆತನನ್ನು ನೋಡುತ್ತಿದ್ದಂತೆ ಮೈ ಉರಿದುಹೋಯಿತು. ಭಾಗಿಲು ತೆಗೆದು ಒಳಕ್ಕೆ ಆಹ್ವಾನಿಸಿದೆ. ಆತ ನ್ಯಾಯಾರ್ಥನಲ್ಲಿ ಆರು ತಿಂಗಳು, ಇಲ್ಲವೆ, ವಷಟ್-ಮೂರ್ತಿ ರಿಖಾನೀ ಹೊಡುವ ಉದ್ದೇಶದಿಂದ ಬಟ್ಟೆ ಇನ್ನಿತರೆ ವಸ್ತುಗಳನ್ನು ಸೂಟ್-ಕೇಸ್-ನಲ್ಲಿ ತುಂಬಿಕೊಂಡು ಬಂದಿದ್ದು. ರಾತ್ರಿ ಅಪಾಟ್-ಮೆಂಟ್ ಕೆಳಗಿದ್ದ ರೆಸ್ಟ್ರೋರೆಂಟ್‌ಗೆ ಕರೆದೊಯ್ದು ಉಂಟ ಕೊಡಿಸಿ, ನೇರವಾಗಿ ಅವನಿಗೆ ಹೇಳಿದೆ. “ನಿಗೆಲ್ಲ ನೀನು ನನಗೆ ಪಾಸ್ ಮೋಟ್- ಕೊಡಿಸುವ ಕರಾರಿನ ಮೇಲೆ ಪತಿ ಅಷ್ಟೇ. ಅದರಾಚೆ ನನಗೂ ನಿನಗೂ ಯಾವ ಸಂಬಂಧ ಇಲ್ಲ. ನಾನು ಮುಕ್ತವಾಗಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ನೀನು ನನ್ನ ಪತಿಯಂತೆ ತಿರುಗುವುದು ನನಗಿಷ್ಟಿವಿಲ್ಲ.” ನನ್ನ ಮಾತು ಮತ್ತು ಕರೋರ ನಿಲುವು ಆತನಿಗೆ ಬೇಸರ ತರಿಸಿತು. ಬೆಳಿಗ್ಗೆ ವಾಪಸ್ ಲಂಡನ್‌ಗೆ ಹೋಗುವುದಾಗಿ ತಿಳಿಸಿದೆ. ರಾತ್ರಿ ಮನೆಯಲ್ಲಿ ಮಲಗಿದಾಗಲೂ ಕೂಡ ಆತನೊಂದಿಗೆ ಮಾತನಾಡಲಿಲ್ಲ. ಆತನನ್ನು ಕಂಡಾಗಲೆಲ್ಲಾ ಮೊದಲೆನಿಂದಲೂ ನನಗೆ ಜಿಗುಪ್ಪೆಯಾಗುತ್ತಿತ್ತು. ಸಹೋದರಿಯ ಸಂಪಾದನೆಯಲ್ಲಿ ಬದುಕುತ್ತಿದ್ದ ಆತ, ಈಗ ನನ್ನ ಸಂಪಾದನೆಯಲ್ಲಿ ಬದುಕಲು ಹುನ್ನಾರ ನಡೆಸಿದ್ದು. ಬಂದು ಬಿಡಿಗಾಸು ಸಂಪಾದಿಸಲಾರದ ಇಂತಹ ನಾಲಾಯಕ್ ಪುರುಷರ ಬಗ್ಗೆ ನನಗೆ ಕರುಣೆಯೆಂಬುದು ಇರಲಿಲ್ಲ. ಮರುದಿನ ನಾನು ಕೆಲಸ ಮುಗಿಸಿ ವಾಪಸ್ ಬಂದಾಗ ಕತ್ತಲೆಯಲ್ಲಿ ಅವನು ಮನೆಯೊಳಗೆ ಕುಳಿತಿರುವುದನ್ನು ಕಂಡು ನಾನು ಚೇರಾಡತೊಡಗಿದೆ. ಈ ಕೂಡಲೇ ಮನೆ ಬಿಟ್ಟು ತೊಲಗುವಂತೆ ಅವನಿಗೆ ಆಜ್ಞಾಪ್ರಸಿದೆ. ಬೆಳಿಗ್ಗೆ ಎದ್ದವನು ನನಗೆ ಬಂದು ಮಾತು ಕೂಡ ಹೇಳಿದೆ ಲಂಡನ್-ನತ್ತ ಪ್ರಯಾಣ ಬೆಳಸಿದೆ. ನಿಗೆಲ್ಲನ ಮಾನಸಿಕ ಕಿರುಕುಳ ಬಂದನ್ನು ಹೊರತು ಪಡಿಸಿ, ಅಮೇರಿಕಾದಲ್ಲಿ ನನ್ನ ರೂಪದಶ್ಯಿಯ ಬದುಕು ಬಂಗಾರವಾಗತೊಡಗಿತು. ನಾನು ಕನಸು ಮನಸ್ಸಿನಲ್ಲಿ ಉಹಿಸಿದ ಹಣದ ಹೋಳಿ ನನ್ನತ್ತ ಹರಿದು ಬರದೊಡಗಿತು. ಅಲ್ಲಿಯವರೆಗೆ ಬಿಳಿತೊಗಲಿನ ಮತ್ತು ಕೆಂಚು ಕೂಡಲಿನ, ರೂಪದಶ್ಯಿಯರನ್ನು ನೋಡಿ ಬಳಲಿದ್ದ ಜಾಹಿರಾತು ಪ್ರಪಂಚ ಕರಿ ಇದ್ದಲಿನಂತಹ, ಗುಂಗುರು ಕೂಡಲಿನ, ಕಡೆದ ಮೂರ್ತಿಯಂತಿದ್ದ ನನ್ನ ಮುಖಭಾವವನ್ನು ಬಳಸಿ ಗ್ರಾಹಕರಿಗೆ ಹೊಸ ಗುಂಗನ್ನು ಹಿಡಿಸಿತ್ತು. ಜಗತ್ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಗಳಿಂದ ಗ್ರಾಹಕರ ಉತ್ತನ್ನಗಳಿಗೆ ರೂಪದಶ್ಯಿಯಾಗುವ ಬೇಡಿಕೆಗಳು ಬರತೊಡಗಿದವು.

ಪ್ರಸಿದ್ಧ ಜೀನ್ಸ್ ಉಡುಪುಗಳಾದ ಬೆನ್‌ಟ್ರಾನ್ ಹಾಗೂ ಲೆವಿಸ್ ಬ್ರಾಂಡ್‌ಗಳಿಗೆ ರೂಪದಶ್ಯಿಯಾಗುತ್ತಿದ್ದಂತೆ, ಜಗತ್ತಿನಾಢ್ಯಂತ ಮಹಿಳೆಯರ ಸೌಂದರ್ಯ ಸಾಧನಗಳನ್ನು ತಯಾರಿಸುವ ರೆವಲಾನ್ ಕಂಪನಿಯಿಂದ ಕರೆಬಂತು. ರೆವಲಾನ್ ಉತ್ತಾದನೆಗಳಿಗೆ ನಾನು

ರೂಪದಶ್ರೀಯಾಗಿರುವ ಜಿತ್ತುಗಳು ಜಗತ್ತಿನಲ್ಲಿ ಭಾನಲ್ಗಳಲ್ಲಿ, ರಸ್ತೆ ಬದಿಯ, ಜಾಹಿರಾತು ಫಲಕಗಳಲ್ಲಿ ರಾರಾಜಿಸುತ್ತಿದ್ದಂತೆ, ಅಲ್ಲಿಯವರೆಗೆ ಜಾಹಿರಾತು ಲೋಕದಲ್ಲಿ ಕಾಣಿದ್ದ ಕಮ್ಮಮುಖವೊಂದು ಕ್ರಾಂತಿಯನ್ನಂಟು ಮಾಡಿತು. ರೆವಲಾನ್ ಕಂಪನಿ ನಿರ್ಮಿಸಿದ ಜಾಹಿರಾತಿನ ಕಿರುಚಿತ್ತವೊಂದು ಅಮೇರಿಕಾದ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಯಿತು. ಸುಗಂಧ ದೃವ್ಯಗಳು, ಆಭರಣಗಳು ಮತ್ತು ಪ್ರಸಿದ್ಧ ಮದ್ಯ ತಯಾರಿಕಾ ಕಂಪನಿಗಳು ನನ್ನ ಹಿಂದೆ ಬಿಡ್ಡವು. ನ್ಯಾಯಾಕ್ಷಣಿ ನಗರಕ್ಕೆ ಬಂದ ಮೂರು ತಿಂಗಳ ಅವಧಿಯಲ್ಲಿ ಜಗತ್ ಪ್ರಸಿದ್ಧ ರೂಪದಶ್ರೀಯಾಗಿ ಹೊರಹೊಮ್ಮಿದ್ದೆ. ಅಮೇರಿಕಾ ಜಾಹಿರಾತು, ಮಾರುಕಟ್ಟೆ ಹಾಗೂ ಸಂಗೀತದ ವಿಡಿಯೋ ಆಲ್ಟಿಂ ತಯಾರಕರ ಅಚ್ಚಮೆಚ್ಚಿನ ರೂಪದಶ್ರೀಯಾದ ನಾನು, ಅವರ ಒಡನಾಟದಲ್ಲಿ ಆಧುನಿಕ ಜಗತ್ತಿನ ನಾಡಿ ಮಿಡಿಟಗಳನ್ನು ಅರ್ಥಮಾಡಿಕೊಳ್ಳುವಲ್ಲಿಇ ಯಶಸ್ವಿಯಾಗಿದ್ದೆ. ಘ್ಯಾಷನ್ ಹಾಗೂ ಜಾಹಿರಾತು ಲೋಕಕ್ಕೆ ಮೀಸಲಾದ ಎಲ್ಲೆ, ಗ್ಲಾಮರ್ ಮತ್ತು ವೋಗ್ ಪ್ರತಿಕೆಗಳ ಮುಖಮಟ ಅಲಂಕರಿಸಿದ್ದೆ. ವೋಗ್ ಪ್ರತಿಕೆ ಇಟಲಿ, ಪ್ರೆಂಚ್ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಕಾರಣ, ಹಲವಾರು ಕಂಪನಿಗಳಿಗೆ ರೂಪದಶ್ರೀಯಾಗಿ ಪಾಲ್ಗೊಂಡಿದ್ದ ಜಿತ್ತುಗಳು ಪ್ರಕಟವಾಗುತ್ತಿದ್ದಂತೆ ಯುರೋಪಿನಾದ್ಯಂತ ಬಹು ಬೇಡಿಕೆಯ ಆಫ್ರಿಕನ್ ಮಹಿಳೆಯಾಗಿಬಿಟ್ಟೆ ಜಗತ್ತಿನ ಜಾಹಿರಾತು ರಂಗದಲ್ಲಿ ಅತಿ ಶ್ರೇಷ್ಠ ಮೋಟೋಗ್ರಾಫರ್ ಎನಿಸಿಕೊಂಡ ವೈಕಿಂಗ್ ಜೊತೆ ಕೆಲಸ ಮಾಡುವ ಸದಾವಕಾಶ ದೊರೆಯಿತು.

ಇಂತಹ ಅನಿರೀಕ್ಷಿತ ಪ್ರಚಾರ ಮತ್ತು ಶ್ರೀಮಂತಿಕೆಯ ನಡುವೆಯೂ ನನ್ನೊಳಗೆ ಸೋಮಾಲಿಯಾದ ಮರುಭೂಮಿಯಲ್ಲಿ ಒಂಟೆ, ಕುರಿ, ಮೆಕೆ ಮೇಯಿಸುತ್ತಿದ್ದೆ. ಅನ್ನಕರಸ್ಥ ಬುಡಕಟ್ಟು ಜನಾಂಗದ ಹೆಣ್ಣು ಮಗಳು ವಾರಿಸ್ ಸದಾ ಜೀವಂತವಾಗಿದ್ದಳು. ಈ ಕಮ್ಮಮುಖವನ್ನು ತಮಗೆ ಬೇಕಾದಂತೆ ಮೇಕಪ್ ಮೂಲಕ ದಿಧೀರನೆ ಬದಲಾಯಿಸಿ, ಕೇಶ ವಿನ್ಯಾಸ ಮಾಡಿ, ಜಗತ್ತಿಗೆ ವಾರಿಸ್ ಡೆರಿಸೋಳ ಇನ್ನೊಂದು ಮುಖವನ್ನು ಅನಾವರಣ ಮಾಡುವ ಮೇಕಪ್ ಕಲಾವಿದರು, ಕೇಶ ವಿನ್ಯಾಸಗಾರರು, ವಸ್ತ್ರ ವಿನ್ಯಾಸಗಾರರ ಮಾಂತ್ರಿಕ ಕೈ ಜಳಕಕ್ಕೆ ಒಮ್ಮೊಮ್ಮೆ ನಾನೇ ಬೆರಗಾಗುತ್ತಿದ್ದೆ. ನಾನು ಜಾಹಿರಾತು ಲೋಕದಲ್ಲಿ ಇದ್ದಷ್ಟು ದಿನವೂ ಇವರೆಲ್ಲರಿಗೂ ವಿಧೇಯಳಾಗಿ ನಡೆದುಕೊಳ್ಳುತ್ತಾ ಗೌರವ ನೀಡುತ್ತಿದ್ದೆ. ಒಂದು ಹಿಡಿ ಅನ್ನ, ಒಂದಿಷ್ಟು ಅಕ್ಷರ ಜ್ಞಾನ ಮತ್ತು ನೆಮ್ಮೆದಿಯ ನೆರಳು ಇವುಗಳಾಗಿ ಲಂಡನ್ ನಗರದಲ್ಲಿ ಪರದಾಡಿದ್ದ ಈ ಜೀವಕ್ಕೆ ಮಾಡೆಲಿಂಗ್ ಜಗತ್ತಿನ ಪುಣ್ಯಾಶ್ರಯ ಮರು ಜೀವ ಕೊಟ್ಟಿದ್ದರು. ನಾನು ತಿನ್ನುವ ಅನ್ನ, ಕುಡಿಯುವ ನೀರು, ಮಾಡುತ್ತಿದ್ದ ಸುಖದ ನೆಮ್ಮೆದಿಯ ನೀಡುತ್ತಿದ್ದೆ ನಡುವೆಯೂ ಎಲ್ಲರನ್ನೂ ಎದೆತುಂಬಿ ನೆನೆಯತ್ತಿದ್ದೆ.

ಘ್ಯಾಷನ್ ಲೋಕದ ಜಗದ್ವಿಖ್ಯಾತ ಘೋಟೋಗಾಫರ್‌ಗಳಾದ ರಿಚರ್ಡ್ ಅವೆದನ್ ಮತ್ತು ಚರ್ನೆಸ್ ಡೊನವನ್ ಜೊತೆ ಕೆಲಸ ಮಾಡುವ ಭಾಗ್ಯ ನನ್ನದಾಯಿತು. ರಿಚರ್ಡ್‌ರವರು ಪ್ರತಿ ಹಂತದಲ್ಲಿ ನನಗೆ ಭಾಯಾಚಿತ್ರದ ಮಹತ್ವ ಇವುಗಳ ಗುಣಮಟ್ಟ ಮತ್ತು ರೂಪದಶೀಯಾಗಿ ನಾನು ಕ್ಯಾಪುರಾಕ್ಷೇ ನೀಡಬೇಕಾದ ನೋಟ, ಭಾವ ಇವುಗಳ ಕುರಿತು, ಗುರುವಿನಂತೆ, ಹಿರಿಯಣ್ಣನಂತೆ ವಿವರಿಸಿದರು. ನ್ಯಾಯಾಕ್ಷ್ಯಾತ್ ನಗರಕ್ಕೆ ಬಂದ ಮೊದಲ ಎರಡು ವರ್ಷಗಳಲ್ಲಿ ಒಂದೇ ಸಮನೆ ಬಿಡುವಿಲ್ಲದಂತೆ ದುಡಿದೆ. ರೂಪದಶೀಯಾಗಿ ಹಲವಾರು ಕಂಪನಿಗಳ ಜೊತೆ ಕೆಲಸ ಮಾಡುವುದರ ಜೊತೆ ಜೊತೆಗೆ ಪ್ರತಿವಾರ ವಾರಾಂತ್ಯಗಳಲ್ಲಿ ನಡೆಯುತ್ತಿದ್ದ ಪ್ರಾಷ್ನೆ ಉತ್ಸವಗಳಲ್ಲಿ ಹೂಡ ಪಾಲ್ಮೋಳ್ಟಿದ್ದೆ. ಉಳಿದ ರೂಪದಶೀಯರು ತೆಳ್ಳನೆಯ ಶರೀರದಲ್ಲಿ ಆರು ಅಡಿ ಎತ್ತರವಿದ್ದು, ತಮ್ಮ ಉದ್ದ ಹಾಗೂ ಕೆಂಚನೆಯ ಬಣ್ಣದ ಕೇಶರಾಶಿಯ ನಡುವೆ ತಮ್ಮ ನೀಳ ಕಾಲುಗಳನ್ನು ಪ್ರದರ್ಶಿಸುತ್ತಿದ್ದರೆ, ಸಾಧಾರಣ ಎತ್ತರ ಮತ್ತು ಕಪ್ಪು ಬಣ್ಣದ ಮೈಕಟ್ಟಿನ ನಾನು, ನನ್ನ ಗುಂಗುರು ಕೂಡಲನ್ನು ಪ್ರದರ್ಶಿಸುತ್ತಾ ಅದೇ ಉತ್ಸವದಲ್ಲಿ ಪಾಲ್ಮೋಳ್ಟಿದ್ದೆ. ಒಬ್ಬ ಸಾಧಾರಣಾ ಕಪ್ಪುಜನಾಂಗದ ಹೆಣ್ಣುಮಗಳಾದ ನನ್ನನ್ನು ಮೇಕಪ್ ಮೂಲಕ ಕಪ್ಪು ದೇವತೆಯಂತೆ ಬದಲಾಯಿಸಿ ಬಿಡುತ್ತಿದ್ದ ಕಲಾವಿದರ ಕೈ ಚಳಕ ಇವೋತ್ತಿಗೂ ನನ್ನಲ್ಲಿ ವಿಸ್ತೃಯ ಮೂಡಿಸಿದೆ. ನಾನು ಎಂದೂ ಘ್ಯಾಷನ್ ಜಗತ್ತಿನಲ್ಲಿ ಅಥವಾ ಉತ್ಸವಗಳಲ್ಲಿ ನನ್ನ ಬೆತ್ತಲೆ ಕಾಲುಗಳನ್ನು ಪ್ರದರ್ಶನ ಮಾಡಲಿಲ್ಲ. ಏಕೆಂದರೆ, ಬಾಲ್ಯದ ಬಡತನ ಮತ್ತು ಅಪೋಷ್ಟಿಕತೆಯಿಂದಾಗಿ ನನ್ನ ಕಾಲುಗಳ ಮೇಲೆ ಇದ್ದ ಅನೇಕ ಗಾಯದ ಕಲೆಗಳನ್ನು ನೋಡಿ, ಇತರೆ ರೂಪದಶೀಯರು ಕುಶಾಹಲ ತಾಳುತ್ತಿದ್ದರು. ಆದರೆ, ನನ್ನ ಬಾಲ್ಯದ ಬಡತನ, ಅಲೆದಾಟ, ಇವೆಲ್ಲವನ್ನು ಎಲ್ಲಾರೂ ವಿವರಿಸಲಾಗದ ಅಸಹಾಯಕತೆ ನನ್ನನ್ನು ಕಾಡುತ್ತಿತ್ತು. ನನ್ನ ಹದಿನಾಲ್ಕನೆ ವಯಸ್ಸಿನವರೆಗೆ ಕಾಲುಗಳಿಗೆ ಚಪ್ಪಲಿಯಿಲ್ಲದೆ, ಸುಡುವ ಮರಳುಗಾಡಿನಲ್ಲಿ ಒಂಟಿ, ಕುರಿ, ಮೇಕ ಮೇಯಿಸುತ್ತಾ ಕ್ರಮೀಸಿದ ಸಾವಿರಾರು ಕಿಲೋಮೀಟರ್ ದೂರದ ಪ್ರಯಾಣದ ಕಥೆಯನ್ನು ಹೇಗೆ ತಾನೆ ವಿವರಿಸಲು ಸಾಧ್ಯ? ಕಲ್ಲು ಮುಳ್ಳಗಳನ್ನು ತುಳಿದ ಕಾಲಿನ ಪಾದಗಳು, ಬಿರುಕು ಬಿಟ್ಟು ಹಿಮ್ಮಡಿಯಿಂದ ಸೋರಿದ ನೆತ್ತರು, ಬಿದ್ದಾಗ ತರಚಿ ಹೋದ ಮಂಡಿಯ ಗಾಯದ ಗುರುತುಗಳು ಇವೆಲ್ಲವು ನನ್ನ ಬದುಕಿನ ಕುರುಹುಗಳಾಗಿ ನನ್ನ ಕಾಲಿನಲ್ಲಿ ಮಾಯದ ಗಾಯದ ಕಲೆಗಳಾಗಿ ಉಳಿದುಹೋಗಿದ್ದವು. ಅವುಗಳು ಎಂದೂ ನನನಗೆ ಅಪಮಾನದ ಜಿಹ್ವೆಗಳು ಎಂದು ಅನಿಸಲಿಲ್ಲ.

ನ್ಯಾಯಾಕ್ಷ್ಯಾತ್ ನಗರಕ್ಕೆ ಬಂದ ನಂತರ ನನ್ನ ಇಂಗ್ಲೀಷ್ ಭಾಷೆಯ ಉಚ್ಚಾರಣೆ ಮತ್ತು ನಡೆ, ನುಡಿ ಸುಧಾರಣೆ ಕಂಡರೂ ಸಹ ನನೋಳಿಗೆ ಇದ್ದ ಮುಗ್ಧತನ ಮತ್ತು ಪಾಶ್ಚಿಮಾತ್ಮೆ

ಜಗತ್ತಿಗೆ ಹೊಂದಿಕೊಳ್ಳಲಾಗದ ಪೆದ್ದುತನ ಮಾತ್ರ ಹಾಗೆ ಉಳಿದು ಹೋದವು. ನಿಗದಿತ ವೇಳೆಗೆ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಮತ್ತು ಏಜನ್‌ನಿ ಕಫೇರಿಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಗಡಿಯಾರದ ಮುಖ್ಯಗಳ ಚಲನೆ ಮತ್ತು ಅಂಂಶ ಸಂಖ್ಯೆಗಳು, ರೋಮನ್‌ ಸಂಖ್ಯೆಯ ಸಂಕೇತಗಳ ಮೂಲಕ ಕೈಗಡಿಯಾರದಲ್ಲಿದ್ದ ಚಿಹ್ನೆಗಳು ಗುರುತಿಸಿ, ನೆನಪಿನಲ್ಲಿಟ್ಟುಕೊಳ್ಳಲು ಸೋಲುತ್ತಿದ್ದೆ. ಎಷ್ಟೋಬಾರಿ ಜಾಹಿರಾತು ಏಜನ್‌ನಿಯವರು ನಾನು ಹೋಗಬೇಕಾದ ಸ್ವಾದಿಯೋ ವಿಳಾಸ ನೀಡಿದರೆ, ಅದರ ನಂಬರ್ 725 ಅನ್ನು ಉಲ್ಲಾ ಓದಿಕೊಂಡು 527 ಕಟ್ಟಡಕ್ಕೆ ಹೋಗಿ ಪರದಾಡುತ್ತಿದ್ದೆ, ಈ ನನ್ನ ಅಸಹಾಯಕತೆ, ಮುಗ್ಧತನಕ್ಕೆ ಎಂದೂ ಬೇಸರ ಮಾಡಿಕೊಳ್ಳದ ಅಮೇರಿಕಾದ ಘ್ಯಾಷನ್ ಜಗತ್ತು ಆಫ್ಲಿಕಾದ ಈ ಅನಾಮಿಕ, ಅಶೀಕ್ಷಿತ ಹೆಣ್ಣು ಮಗಳನ್ನು ಜಗತ್ತಿನ ನಂಬರ್ 1 ರೂಪದಶೀಯ ಪಟ್ಟಕ್ಕೆ ತಂದು ಕೂರಿಸಿತು.

ನಾಲ್ಕು ವರ್ಷದ ಅವಧಿಯಲ್ಲಿ ಘ್ಯಾಷನ್ ಮತ್ತು ಮಾಡೆಲ್ ಜಗತ್ತಿನ ಆಳ ಮತ್ತು ಅಗಲವನ್ನು ಅರಿತು, ಅನುಭವವುಳ್ಳ ರೂಪದಶೀಯಾದ ಕಾರಣ ನನ್ನ ಬೇಡಿಕೆ ಮತ್ತುಮ್ಮು ಹೆಚ್ಚಿತು. ಜೀವನ ಮೂರ್ತಿ ನೆಮ್ಮೆದಿಯಿಂದ ಬದುಕಲು ಅಗತ್ಯವಿದ್ದ ಹಣ ನನ್ನದಾಗಿತ್ತು. ಆದರೂ ಜೀವನಕ್ಕೆ ಹೊಸ ತಿರುವು ಕೊಟ್ಟ ಮಾಡೆಲಿಂಗ್ ಜಗತ್ತನ್ನು ನಾನು ಎಂದೂ ನಿಕೃಷ್ಟ ಮನೋಭಾವದಿಂದ ನೋಡಲಿಲ್ಲ. ಈ ವೃತ್ತಿಯಿಂದಾಗಿ, ಅಮೇರಿಕಾದ ಹಾಲಿವುಡ್ ಜಿತ್ತರಂಗದ ದಿಗ್ಗಜರೂ ಸೇರಿದಂತೆ ಜಗತ್ತಿನ ಪ್ರಭಾವಿ ಉದ್ಯಮಿಗಳು ಪತ್ರಕರ್ತೆಯರು, ಟಿ.ವಿ.ಮಾಧ್ಯಮದ ಕಾರ್ಯಕ್ರಮ ನಿರೂಪಕಿಯರು, ನನಗೆ ಪರಿಚಿತರಾದರು.

ಅಮೇರಿಕಾ ಮಾತ್ರವಲ್ಲದೆ, ಇಟಲಿ ಮತ್ತು ಫ್ರಾನ್ಸ್ ದೇಶಗಳ ಘ್ಯಾಷನ್ ಉತ್ಸವಗಳಲ್ಲಾ ಸಹ ಪಾಲ್ಮೋಳ್ಯತ್ತಿದ್ದೆ. ಇಟಲಿಯ ಮೀಲಾನ್ ನಗರ ಘ್ಯಾಷನ್ ಜಗತ್ತಿನ ಕಾಶಿ ಎಂದು ಕರೆಯಬಹುದು. ಘ್ಯಾಷನ್ ಉತ್ಸವದ ದಿನಗಳಲ್ಲಿ ರೂಪದಶೀಯರು, ಮೇಕಪ್ ಕಲಾವಿದರು, ಕೇಶವಿನ್ಯಾಸಕರು, ಥಾಯಾಚಿತ್ರಗ್ರಾಹಕರು, ಕಲಾ ನಿರ್ದೇಶಕರು, ವಸ್ತ್ರ ವಿನ್ಯಾಸಕರು ಇವರೆಲ್ಲಾ ಮೀಲಾನ್ ನಗರದ ತುಂಬಾ ಇರುವೆಗಳಂತೆ ಓಡಾಡುವುದನ್ನು ಕಾಣಬಹುದು. ಪ್ರದರ್ಶನದ ಸಮಯದಲ್ಲಿ ಇಲ್ಲಿನನ ಆಯೋಜಕರ ಒತ್ತಡ, ಸಂಕಟ, ದಾವಂತ ಇವೆಲ್ಲವನ್ನೂ ನೆನಪಿಸಿಕೊಂಡರೆ ನಗು ಬರುತ್ತದೆ. ಪ್ರದರ್ಶನಕ್ಕೆ ಇದು ಗಂಟೆಗೆ ಮುನ್ನ ರೂಪದಶೀಯನ್ನು ಸಿದ್ದಗೊಳಿಸುವ ಕಾರ್ಯಕ್ರಮ ಆರಂಭವಾಗುತ್ತದೆ. ಮೇಕಪ್ ಮಾಡಿಕೊಂಡು, ಆಯೋಜಕರು ತೊಡಿಸಿದ ಹೊಸ ವಿನ್ಯಾಸದ ಉದುಮುಗಳನ್ನು ತೊಟ್ಟು ನಾಪುಗಳು ನಿಂತಿರೆಕು. ಹುಳಿತರೆ ಹೊಸ ಉಡುಮುಗಳನ್ನು ಸುಕ್ಕುಗಟ್ಟುತ್ತದೆ ಎಂಬ ಸಂಕಟ ಆಯೋಜಕರದು. ಹಾಗಾಗಿ ತುಟಿಗೆ ಬಳಿದ

ರಂಗು ಅಂದಗೆಡುವ ಭಯದಿಂದ ಮಾತನಾಡಲೂ ಆಗದೆ, ನಗಲೂ ಆಗದೆ,ಬಟ್ಟೆ ಅಂಗಡಿಗಳ ಮುಂದೆ ನಿಲ್ಲಿಸಿದ ನಿರ್ಜೀವ ಬೊಂಬೆಗಳ ಹಾಗೆ ನಿಂತಿರಬೇಕಿತ್ತು. ನಂತರ ಕಾರ್ಯಕ್ರಮ ತರಂಭಗೊಳ್ಳುತ್ತಿದ್ದಂತೆ ವೇದಕೆಯ ಮೇಲೆ ಸೊಂಟಬಳುಕಿಸಿ ಒಂದಿಪ್ಪು ಕೃತಕ ಹೆಚ್ಚೆ ಹಾಕಿ. ಅದೇ ರೀತಿ ನಗು ತುಳುಕಿಸಿ ಬರಬೇಕಿತ್ತು. ಈ ರಾತ್ರಿ ಮಿಲಾನ್ ನಗರವಾದರೆ, ನಾಳೆ ಘ್ರಾನ್‌ನ ಪ್ರಾರಿಸ್‌ 7ನಗರ. ಎಲ್ಲರೂ ಗಂಟು ಮೂಟೆ ಕಟ್ಟಿಕೊಂಡು ಸಂಚಾರಿ ನಾಟಕ ತಂಡದ ಸದಸ್ಯರ ಹಾಗೆ ಚಲಿಸುತ್ತಿದ್ದವು.

ಎಷ್ಟೋ ಬಾರಿ ಈ ಮಾಡೆಲಿಂಗ್ ಜಗತ್ತು ಕೃತಕ ಮತ್ತು ವಂಚನೆಯ ಜಗತ್ತು ಎನಿಸಿಬಿಡುತ್ತಿತ್ತು, ರೂಪದಶ್ರೀಯಾಗುವ ಆಸೆ ಹೊತ್ತು ಬಂದ ಅನೇಕ ಯುವತಿಯರು ನಯವಂಚಕರ ಲೈಂಗಿಕ ತ್ರೈಂಗಲ್ ಬಲಿಯಾಗುತ್ತಿದ್ದರು. ನಾನು ಕೆಲವು ವಸ್ತುಗಳಿಗೆ ರೂಪದಶ್ರೀಯಾಗಿ ವಸ್ತುವನ್ನು ನೋಡಿದೆ, ಬಳಸದೆ, ಅದರ ಗುಣಮಟ್ಟ ಕುರಿತು ಮಾತನಾಡುವುದು ಆತ್ಮ ವಂಚನೆಯ ವೃತ್ತಿ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು. ಆದರೆ, ಸೋಮಾಲಿಯಾದ ಮರಳುಗಾಡಿನಲ್ಲಿ ಬರಿಗಾಲಲ್ಲಿ ನಡೆದು ಕಿತ್ತು ಹೋದ ಕಾಲಿನ ಪಾದಗಳು ಮತ್ತು ಲಂಡನ್ ನಗರದಲ್ಲಿ ಚಿಕ್ಕಪ್ಪನ ಮನೆ ಮತ್ತು ಮೆಕ್ಕೆ ಡೊನಾಲ್ಡ್ ರೆಸ್ನೋರೆಂಟ್‌ನಲ್ಲಿ ದಿನವಿಡೀ ನೆಲ ಒರೆಸಿ, ಪಾತ್ರೆ ತೋಳಿದ ಪರಿಣಾಮ ಅಂಗ್ರೇನಲ್ಲಿ ಅಳಿಸಿಹೋದ ಗೆರೆಗಳು ಇವೆಲ್ಲವೂ ನೆನಪಾದಾಗ ಮನಸ್ಸಿಗೆ ಸಮಾಧಾನವಾಗುತ್ತಿತ್ತು. ನಾನು ಸಂಪಾದಿಸುತ್ತಿರುವ ಹಣ ನನ್ನಂತಹ ಇನ್ನೊಬ್ಬ ಅನಾಮಿಕ ಹೆಣ್ಣು ಮಗಳ ಬದುಕಿಗೆ ದಾರಿ ದೀಪವಾಗಲಿ ಎಂಬ ಆಸೆ ಮನದ ಮೂಲೆಯಲ್ಲಿ ತುಡಿಯುತ್ತಿತ್ತು. ಜಾಹಿರಾತಿನ ಗ್ಲಾಮರ್ ಲೋಕದಿಂದಾಗಿ ಜಗತ್ತಿನ ಬಹುತೇಕ ದೇಶಗಳನ್ನು, ಕಡಲ ಕಿನಾರೆಗಳನ್ನು, ಐತಿಹಾಸಿಕ ನಗರಗಳನ್ನು, ಮಹಾನಗರಗಳನ್ನು, ಸುಂದರ ದ್ವೀಪಗಳನ್ನು ನೋಡಲು ಸಾಧ್ಯವಾಯಿತು.

ಬದುಕಿನಲ್ಲಿ ಎಂದೂ ಸಮುದ್ರವನ್ನು ಕಾಣದ ನಾನು, ಅವುಗಳ ತೀರದಲ್ಲಿ ಪುಟ್ಟ ಮಕ್ಕಳಂತೆ ಮರಳಿನಲ್ಲಿ ಓಡಿ, ದಡಕ್ಕೆ ಅಪ್ಪಳಿಸುವ ನಿರಿನ ಅಲೆಗಳಿಗೆ ಮೃಯೋಡ್ವತ್ತಿದೆ. ಸುಂದರ ದ್ವೀಪಗಳಲ್ಲಿ ನಡೆಯುತ್ತಿದ್ದ ಜಾಹಿರಾತು ಚಿತ್ರೀಕರಣ ಸಂದರ್ಭದಲ್ಲಿ ಅಲ್ಲಿನ ಮರದ ನೆರಳಿನಲ್ಲಿ ಕುಳಿತು ದಣಿವಾರಿಸಿಕೊಳ್ಳುವಾಗ, ಅಲ್ಲಿನ ಪ್ರಕ್ಕಿಗಳ ಕಲರವ ಕಿವಿಗೆ ಬಿದ್ದರೆ, ನನ್ನ ಮನಸ್ಸು ಬಾಲ್ಯದ ಜಗತ್ತಿನತ್ತೆ ಓಡುತ್ತಿತ್ತು. ನಾನು ಮರಳುಗಾಡಿನಲ್ಲಿ ಒಂಟಗಳನ್ನು ಮೇಯಿಸುತ್ತಿದ್ದ ದಿನಗಳಲ್ಲಿ ಕಂಡ ಪಕ್ಕಿಗಳು, ಅವುಗಳ ಇಂಚರ ಮತ್ತು ಭೂಮಿಗೆ ಬಿದ್ದ ಮೊದಲ ಮಳೆ ಹಾಗೂ ನಂತರದ ದಿನಗಳ ನಮ್ಮ ಜನರ ಸಂಭ್ರಮ ಇವುಗಳು ನೆನಪಾಗಿ ನನಗರಿವಿಲ್ಲದಂತೆ ಕಣ್ಣಗಳು ಒದ್ದೆಯಾಗುತ್ತಿದ್ದವು.

### 3. ಕ್ರಾಂತಿ ಮತ್ತು ಮನುಷ್ಯನ ಮಾರಾಟ

– ಹೊಗಳ್ಳಿ ಗಣೇಶ್

ಸಮುದ್ರ, ಮಾರ್ಗಗಳು ಜಗತ್ತಿನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಬಹಳ ದೊಡ್ಡ ಪಾತ್ರ ವಹಿಸಿವೆ. ಅನೇಕ ಕಗ್ಗತ್ತಲೀಯ ದ್ವಿಪೆಗಳನ್ನು ಖಂಡಗಳನ್ನೂ ಒಂದುಗೂಡಿಸಿದ ಈ ಮಾರ್ಗಗಳ ಹಿಂದೆ 0ಅನೇ ದುರಂತಗಳೂ ಫಟಿಸಿವೆ. ಮನುಷ್ಯನ ಅದಮ್ಯ ಚೈತನ್ಯ, ಸಾಹಸ, ಹೋರಾಟ ಮತ್ತು ಕ್ಷುರತೆಯ ಧಾರಗಳೇರಡೂ ಅವುಗಳ ಹಾದಿಯುದ್ದಕ್ಕೂ ದಾಖಲಾಗಿವೆ. ವಾಹತುಶಾಹಿ ಪರಂಪರೆಯನ್ನು ಈ ಮಾರ್ಗಗಳು ಹೇಗೆ ಸೃಷ್ಟಿಸಿದವೆಂಬುದನ್ನು ಚರಿತ್ರೆಯ ಪುಟಗಳು ಹೇಳುತ್ತವೆ.

ಮೊಟ್ಟಮೊದಲ ಭಾರಿಗೆ ಆಫ್ರಿಕದಿಂದ ಮೋಚುಗೀಸರು 1442ರಲ್ಲಿ ಹತ್ತು ಮಂದಿ ನೀಗೋರ್ಗಳನ್ನು ಬಳುವಳಿಯಾಗಿ ಪಡೆದು ಹಿಂತಿರುಗುತ್ತಾರೆ. ಜಗತ್ತಿನ ಗುಲಾಮಗಿರಿ ವ್ಯವಸ್ಥೆಯ ಮೊದಲ ವ್ಯಾಪಾರದ ದಿನವಾಗಿ ಅದು ಪರಿಣಮಿಸುತ್ತದೆ. ಮನುಷ್ಯರನ್ನು ಮಾರಾಟ ಮಾಡುವ ಕ್ಷುರ ಪದ್ಧತಿಯ ಉದ್ದಾಟಕರಾಗಿ ಮೋಚುಗೀಸರು ಕಾಣಿಸಿಕೊಳ್ಳುತ್ತಾರೆ. ಈ ದಂಢೆಯ ರುಚಿ ಅನಂತರ ಪ್ರಧಾನವಾಗಿ ಇಂಗ್ಲೆಂಡ್, ಅಮೇರಿಕಾ, ಫ್ರಾನ್ಸ್, ಇಟಲಿ, ಸ್ವೆಯಿನ್, ಜರ್ಮನಿಗಳಿಗೆ ತಲುಪುತ್ತದೆ. ಕಾಗೋರ್ ಹಡಗುಗಳಲ್ಲಿ ಕರಿಯರನ್ನು ತುಂಬಿಕೊಂಡು ಪ್ರತಿವರ್ಷವೂ ವ್ಯಾಪಾರ ಹಿಮ್ಮಡಿಸುತ್ತದೆ. 1600ರ ವೇಳೆಗೆ ಇಂಗ್ಲೆಂಡ್ ಗುಲಾಮರನ್ನು ಮಾರಾಟ ವ್ಯಾಪಾರದಲ್ಲಿ ಏಕಸ್ವಾಮ್ಯ ಪಡೆಯಲು ಸೆಂಸಾಡಿ ಗೆಲ್ಲುತ್ತದೆ. ಆ ವೇಳೆಗೆ ಯುರೋಪ್ ಮದ್ದಗುಂಡುಗಳ ಬಳಕೆಯಲ್ಲಿ ಏಕಸ್ವಾಮ್ಯ ಹೊಂದಿರುತ್ತದೆ. ಹೊಗೆ, ಬೆಂಕಿ ಉಗುಳಿ ಎದೆ ಸೀಳುವ ಬಂದೂಕುಗಳು ನಾವಿಕರ ದೈತ್ಯಶಕ್ತಿಯಾಗಿ ಪರಿಣಮಿಸುತ್ತವೆ. ಅವರ ಒಂದೇ ಒಂದು ಬಂದೂಕುಗಳು ನಾವಿಕರ ದೈತ್ಯಶಕ್ತಿಯಾಗಿ ಪರಿಣಮಿಸುತ್ತವೆ. ಅವರ ಒಂದೇ ಒಂದು ಬಂದೂಕದ ರೌದ್ರಕ್ಕೆ ಇಡೀ ಬುಡಕಟ್ಟು ಸಮುದಾಯವೇ ಮಂಡಿಯಾರಿ ಶರಣಾಗುತ್ತದೆ. ಸರೆಯಾಳಾಗಿ ಅವರೆಲ್ಲ ನಾವಿಕರ ‘ಆಸ್ತಿ’ ಯಾಗಿ ಪರಿವರ್ತನೆಗೊಂಡು ಗುಲಾಮರೆಂಬ ಹೆಸರಿನಿಂದ ಕರೆಸಿಕೊಳ್ಳುತ್ತಾರೆ. ಪರಾಧಿನರಾದ ನಿಶ್ಚಯಿಗಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳುವ ಅಧಿಕಾರವನ್ನು ಯಕ್ಷಿತ್ವ ಒಂದು ಒಂದೂಕ ತಂದುಕೊಡುತ್ತದೆ. ಮನುಷ್ಯನ ಸ್ವಾಭಿಮಾನ ಸ್ವಾತಂತ್ರ್ಯಗಳನ್ನು ಅದು ತನ್ನ ದವಡೆಯಲ್ಲಿಟ್ಟಕೊಂಡು ಅಗಿದು ಹಾಕುತ್ತದೆ.

ಇಡೀ ಆಫ್ರಿಕಾ ಖಂಡ ಇಂತಹ ಹೇಯಕ್ಕೃತ್ಯಕ್ಕೆ ಬಲಿಯಾಗುತ್ತದೆ. 1700 ರಿಂದ 1786ರ ತನಕ ನಿರಂತರವಾಗಿ ಪ್ರತಿವರ್ಷವೂ 40 ಸಾವಿರ ಸಂಖ್ಯೆಯಲ್ಲಿ ಆಫ್ರಿಕಾದಿಂದ ಜನರನ್ನು ಪ್ರಾಣಿಗಳಂತೆ ಇಂಗ್ಲೆಂಡ್‌ಗೆ ಸಾಗಿಸಲಾಗುತ್ತದೆ. ಮನುಷ್ಯರನ್ನು ಮಾರಾಟ ಮಾಡುವ ಕಂಪನಿಗಳು ಸಮುದ್ರ ದಂಡೆಯಲ್ಲಿ

ತಲೆ ಎತ್ತುತ್ತವೆ. ಒಂದೂಕುದಾರಿ ದಲ್ಲಾಳಿಗಳು ಕಾಡಿಗೆ ನುಗ್ಗಿ ಸಹಸ್ರ ಸಂಖ್ಯೆಯಲ್ಲಿ ಜನರನ್ನು ಹಿಡಿದು ತರುತ್ತಾರೆ. ಬಂಧಿಸಿ ಹೊಡೆದು ಪಳಗಿಸುತ್ತಾರೆ. ಒಂದೂಕದ ಮೊನೆಯಿಂದ ತಿಪಿದು ಹೆದರಿಸುತ್ತಾರೆ. ಆ ಕಾಡಿನ ಜನ ವಿಷಮಾರಿತ ಬಾಣಗಳೂ ಅವರ ಮುಂದೆ ಸೋತು ಹೋಗುತ್ತವೆ. ಇಂಗ್ನೇಂಡಿನಲ್ಲಿ ಕೈಗಾರಿಕಾ ಕ್ಷಾಂತಿ ಕಹಳಿ ಮೊಳಗಿಸುತ್ತಿರುತ್ತದೆ. ಅಲ್ಲಿನ ಗಣಿಗಳಿಗೆ ಬಿಟ್ಟಿಯಾಗಿ ದಂಡಿಯಾಗಿ ಈ ಜನ ಬಂದು ಬೀಳುತ್ತಾರೆ. ರೈಲು ಮಾರ್ಗಗಳು ಬೆಳೆದಂತೆಲ್ಲ ಗುಲಾಮರನ್ನು ಹಿಡಿದುತರುವ ಕೆಲಸ ಸುಲಭವಾಗುತ್ತದೆ. ಒಂದೊಂದು ರೈಲು ಡಬ್ಬಿಯಲ್ಲಿ ನೂರಾರು ಜನರನ್ನು ಬಿಗಿಯಾಗಿ ತುಂಬಿ ಉಸಿರಾಟಕ್ಕೂ ಜಾಗವಿಲ್ಲದಂತೆ ಮಾಡುತ್ತಾರೆ. ಒಮ್ಮೆ ಒಂದೇ ರೈಲು ಡಬ್ಬಿಯಲ್ಲಿ ನಾನೂರಕ್ಕೂ ಏರಿ ನೀಗೋರ್ಗಳನ್ನು ತುಂಬಿ ಎಳೆದೋಯ್ತು ಬೆಳಿಗೆ ಡಬ್ಬಿಯ ಬಾಗಿಲು ತೆರೆಯುತ್ತಾರೆ. ಹೂಂಕರಿಸಿ ಇಳಿಯಿರಿ ಕೆಳಕ್ಕೆ ಎಂದು ಕೂಗುತ್ತಾರೆ. ಇನ್ನೂ ಇಂತಹ ಸ್ಥಳದಲ್ಲಿ ನಿಮಗೆ ಇಷ್ಟೇಂದು ನಿದ್ದೆಯೇ ಎಂದು ಹೆದರಿಸಲು ಬಂದೂಕು ಹಾರಿಸುತ್ತಾರೆ. ಯಾವೋಬ್ಬನೂ ಹೆದರದೆ, ಪ್ರತಿಕ್ರಿಯಿಸದೆ ತಣ್ಣಿಗೆ ಒಬ್ಬರ ಮೇಲೊಬ್ಬರು ರಾಶಿಯಂತೆ ಬಿದ್ದಿದ್ದಾರೆ. ಎಳೆಯಲು ನೋಡುತ್ತಾರೆ. ಹೊರಕ್ಕೆ ಎಳೆದಂತೆಲ್ಲ ಅವರು ಹೊವಾಗಿರುತ್ತಾರೆ. ಇಡೀ ಆ ಡಬ್ಬಿಯಲ್ಲಿದ್ದ ಯಾರೂ ಬದುಕುಳಿದಿರುವುದಿಲ್ಲ. ಉಸಿರುಗಟ್ಟಿಯೋ, ಇಲ್ಲವೇ ಸಾಮೂಹಿಕ ಆತ್ಮಹತ್ಯೆಯಿಂದಲೋ ಎಲ್ಲರೂ ಮಡಿದಿರುತ್ತಾರೆ. ಚರಿತ್ರೆಯಲ್ಲಿ ಇದು ‘ಬ್ಲಾಕ್‌ಹೋಲ್ ಟ್ರೌಜಿಡ್’ ಎಂದು ಪ್ರತಿಖ್ಯಾತವಾಗಿದೆ. ಕರಿಯರ ಮೇಲೆ ಬಂದೂಕು, ಬೂಟು, ಲಾಟಿ, ಕಾವಟಿ, ಸಲಾಕೆಗಳು ಆವರಿಸಿ ಒಂದು ಕ್ಷಣಾವಾದರೂ ನೆಮ್ಮೆದಿಯಿಂದ ಶೂತು ಹರಟಲು ಬಿಡುವುದಿಲ್ಲ. ಕದ್ದು ಓಡಿಹೋಗುತ್ತಾರೆಂದು ಅವರನನ್ನು ಹಿಡಿತದಲ್ಲಿಟ್ಟುಕೊಳ್ಳಲು ಗುಲಾಮನ ಕತ್ತಿಗೆ ಒಂದು ದುಂಡಾದ ಕಬ್ಬಿಣದ ಬಳೆಯನ್ನು ತೊಡಿಸುತ್ತಿದ್ದರು. ಕುತ್ತಿಗೆಯ ಬಳೆಯನ್ನು ಕಳಚಿ ಎಂದು ಆತ ಎಷ್ಟೇ ರೋಧಿಸಿದರೂ ಬಿಡುಗಡೆಯೇ ಇರುತ್ತಿರಲಿಲ್ಲ. ಅವನು ಆ ಮೇಲೆ ವಿಷಾದಮಯ ಬಿಡುಗಡೆಯೋಂದನ್ನು ರೋಸಿಹೋಗಿ ಆತ್ಮಹತ್ಯೆ ಮೂಲಕ ಕಂಡುಕೊಳ್ಳುತ್ತಿದ್ದು.

ಮನುಷ್ಯರ ಮಾರಾಟ ಅತ್ಯಂತ ಲಾಭದಾಯಕವಾಗಿ ಕಂಡಂತೆ ಅದರ ಸ್ವರೂಪವೂ ಬದಲಾಗುತ್ತದೆ. ಈಗ ಏಷ್ಟಾದ ಕಡೆಯಿಂದ, ದಾಢಿಣ ಅಮೇರಿಕಾದ ಕಾಡುಗಳಿಂದ ಹೆಂಗಳೆಯರನ್ನು ಸೇರೆಹಿಡಿದು ಲಂಡನ್, ನ್ಯೂಯಾರ್ಕ ಥರದ ನಗರಗಳಿಗೆ ರವಾನಿಸಲಾಗುತ್ತದೆ. ಆ ಕಾಲದ ಪ್ರತಿಕೆಗಳು ಮಾರಾಟದ ಜಾಹಿರಾತುಗಳನ್ನು ಅದ್ವಾರಿಯಾಗಿ ಪ್ರಚಾರ ಮಾಡುತ್ತವೆ. ಪ್ರಚಾರಕರು ನಗರದ ಬೀದಿಗಳಲ್ಲಿ ವ್ಯಾಪಾರಕ್ಕೆ ಕಾವು ಕೊಡುತ್ತಾರೆ. ಹಣದ ಹೊಳೆ ಹರಿಯುತ್ತದೆ. ವೆಶ್ಯಾವಾಟಿಕೆಗಿಂದು ಮತ್ತೆ ಹೆಣ್ಣುಗಳನ್ನು ಹಿಡಿದು ತರುತ್ತಾರೆ. ಗುಲಾಮರು ಅನೇಕ ಮಾನಸಿಕ ಕಾಯಿಲೆಗಳಿಂದ ಹುಚ್ಚರಾಗಿ ಅಲೆಯಕೊಡಗುತ್ತಾರೆ. ಸಿಟ್ಟ್‌ಗೋಂಡ ಮಾಲೀಕ ಅಂಥವರನ್ನು ಗುಂಡಿನಿಂದ ಹೊಡೆದುರುಳಿಸುತ್ತಾನೆ. ಗುಲಾಮರ ಮಕ್ಕಳನ್ನು ಇಂಗ್ನೇಂಡಿನ ಕಾರ್ಬಾನೆಗಳ ಚಿಮಣಿಗಳಲ್ಲಿ ಕೆಲಸಕ್ಕೆ ಹತ್ತಿಸುತ್ತಾರೆ.

ಗುಲಾಮರ ಸಂಖ್ಯೆ ಇಂಗ್ಲೆಂಡಿನಲ್ಲಿ ವಿಪರೀತವಾಗುತ್ತದೆ. ಅವರೆಲ್ಲ ಒಗ್ಗಟಾಗಿ

ಕೇಡಂಟುಮಾಡಬಹುದೆಂಬ ಮುಂದಾಲೋಚನೆಯಿಂದ ಗುಲಾಮರ ಮೇಲೆ ಅಧಿಕಾರ ಹೊಂದಿರುವ ಅನೇಕ ಕಾಯಿದೆಗಳನ್ನು ಮಾಡಿಕೊಳ್ಳಲಾಗುತ್ತದೆ. ಆಗಲೇ ಅಂತರರಾಷ್ಟ್ರೀಯ ಗುಲಾಮ ವ್ಯಾಪಾರದ ಕರಾರುಗಳಲ್ಲಿ ಕರಿಯರನ್ನು ಮಟ್ಟಿ ಹಾಕಲು ಯೋಜನೆಗಳು ರೂಪಿತವಾಗುತ್ತವೆ. ವಸಾಹತುಶಾಹಿ ಇಡೀ ದೇಶಗಳನ್ನೇ ಗುಲಾಮನನ್ನಾಗಿ ಮಾಡಿಕೊಳ್ಳುತ್ತದೆ. ಮಧ್ಯಯುಗದಲ್ಲಂತೂ ಮನುಷ್ಯರನ್ನು ಮಾರುವ ದಂದೆ ಶಿಖಿರ ಮುಟ್ಟಿತ್ತು. ಇವತ್ತಿಗೂ ಅನೇಕ ರಾಷ್ಟ್ರಗಳಲ್ಲಿ ಗುಲಾಮಗಿರಿ ತನ್ನ ಮೊದಲಿನ ಕ್ಲಾರ್ ರೂಪವನನ್ನು ಬದಲಿಸಿಕೊಂಡು ಬರುತ್ತಲೇ ಇದೆ. ಮೊನ್ಸೆತಾನೆ ದಕ್ಷಿಣ ಆಫ್ರಿಕಾ ಬಿಳಿಯರ ಅಧಿಕಾರದಿಂದ ಬಿಡುಗಡೆ ಪಡೆದಿದೆ. ಮಹಿಳೆಯರೂ ಕೂಡ ನಮ್ಮ ದೇಶದಲ್ಲಿ ಇವತ್ತಿಗೂ ಪುರುಷರಿಗೆ ಗುಲಾಮರಾಗಿಯೇ ಉಳಿದಿರುವ ಸ್ಥಿತಿಯಲ್ಲಿ ನಾವು ಇದ್ದೇವೆ.

ಗುಲಾಮಗಿರಿ ವ್ಯವಸ್ಥೆ ಹೇಗೆ ಹುಟ್ಟುತ್ತದೆ ಎಂಬುದೇ ವಿಷಾದಕರವಾಗಿದೆ. ಪಿತೃಪ್ರಧಾನ ವ್ಯವಸ್ಥೆಗಳ್ಳಿಗೂಂಡಂತೆಲ್ಲ ಅದು ತನೆಂಜಳಗೆ ಪ್ರಭುತ್ವದ ಕಲ್ಪನೆಯನ್ನು ಕೊಬ್ಬಿಸಿ, ಎಲ್ಲದರ ಮೇಲೂ ಅಧಿಕಾರವನ್ನು ಹೇರಲು ಯಶ್ವಿಸುತ್ತದೆ. ಆಸ್ತಿಯ ಅಸ್ತಿತ್ವ ಅವನೆಂಜಗೆ ಬೆಳೆದು ವ್ಯಕ್ತಿವಾದಿ ನೆಲೆಗಳು ಬಲಗೊಳ್ಳುತ್ತವೆ. ಆಗ ಇದ್ದಕ್ಕಿಧ್ವಂತೆ ಇಡೀ ಕುಟುಂಬವೇ ಅವನ ಆಳ್ಳಕೆಗೆ ಒಳಗಾಗಿ ಗುಲಾಮಿ ವ್ಯವಸ್ಥೆಯಂತೆ ರೂಪಗೊಳ್ಳುತ್ತದೆ. ಹಿಂದೆ ಅನೇಕ ಬುಡಕಟ್ಟುಗಳ ನಾಯಕರು ಪ್ರತಿಸ್ವಧಿ ಬುಡಕಟ್ಟುಗಳ ಮೇಲೆ ಯುದ್ಧ ಘೋಷಿಸಿ ಸೋತವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಕೊಳ್ಳುತ್ತಿದ್ದರು. ವಸಾಹತುಶಾಹಿ ಎಲ್ಲಲ್ಲಿ ನೆಲೆ ನಿಂತಿಕೊಂಡಿರಿಯಾಗಿ ಅಲ್ಲಿಲ್ಲ ನಾಗರಿಕತೆಯ ಜೊತೆಗೆ ಅದರ ವಿಕೃತಿಯೂ ತುಂಬಿಕೊಂಡಿತು.

ಅಮೇಲೆ ಯುದ್ಧಕ್ಕಾಗಿ, ಕೃಷಿಗಾಗಿ, ಕೈಗಾರಿಕೆಗಾಗಿ ಹಾಗೂ ಧರ್ಮಕ್ಕಾಗಿ ಗುಲಾಮಗಿರಿಯ ವಿಸ್ತಾರಗೊಂಡಿತು. ಬ್ರಿಟಿಷ್ ಸೈನಿಕರು ಕರಿಯರನ್ನು ಪಳಗಿಸಿ ಯುದ್ಧಕ್ಕಾಗಿ ಬಳಸಿಕೊಳ್ಳುತ್ತೊಡಗಿದರು. ಅಮೆರಿಕಾ ಖಂಡವನ್ನು ಕಂಡುಹಿಡಿದಾದ ಮೇಲೆ, ಅಲ್ಲಿಗೆ ಯುರೋಪಿನ ಅನೇಕ ದೇಶಗಳ ಜನರು ಹೋಗಿ ನೆಲೆನಿಂತು. ಸಾವಿರಾರು ಎಕರೆಗಳನ್ನು ಒಬ್ಬೊಬ್ಬನೇ ಹಿಡಿದುಕೊಂಡ ನಂತರ ದುಡಿದವವರ ಅಗತ್ಯತೆ ಹೆಚ್ಚಾಯಿತು. ಆಗ ಮತ್ತೆ ಅನೇಕ ಕಡೆಗಳಿಂದ ಗುಲಾಮರನ್ನು ಹಿಡಿದುಕೊಂಡು ಅಲ್ಲಿಗೆ ತರಲಾಯಿತು. ಅಮೆರಿಕಾ ಖಂಡದ ಲಕ್ಷ್ಯಂತರ ಎಕರೆ ಭೂಮಿಯನ್ನು ಮೊದಲ ಬಾರಿಗೆ ಅಗೆದು ಹದಮಾಡಿ ಬಿತ್ತನೆ ಮಾಡುವಲ್ಲಿ ಕರಿಯರ ಮೂರ್ಖಗಳು ಸವೆದು ಹೋದವು. ಅಮೆರಿಕಾ ಗುಲಾಮರಿಗಿ ಅತಿದೊಡ್ಡ ಮಾರುಕಟ್ಟಿಯಾಯಿತು. ಅದರ ಜೊತೆಯಲ್ಲಿ ವರ್ಷದ್ವೇಷ ಜಾತಿಯಂತೆ ಬೆಳೆಯಿತು. ಯುರೋಪಿನ ಕೈಗಾರಿಕಾ ಕ್ರಾಂತಿ ಅನೇಕ ಸಮುದಾಯಗಳನ್ನು ತನ್ನ ಯಂತ್ರಗಳ ಬಾಯಿಗಿಟ್ಟುಕೊಂಡು ಜಗಿಯತೊಡಗಿತು.

ಒಂದೊಂದು ಕ್ರಾಂತಿಯ ಹಿಂದೆಯೂ ಒಂದೊಂದು ಸೋಲು ಮತ್ತು ಮನುಷ್ಯನನ್ನು ಬಂಧಿಸಿಕೊಳ್ಳುವ ಪ್ರಪೃತಿ ಚರಿತ್ರೆಯಲ್ಲಿ ಸಾಮಾನ್ಯವಾಗಿರುತ್ತದೆ. ಸಮುದ್ರ ಮಾರ್ಗಗಳನ್ನು ಕಂಡು ಹಿಡಿದದೆ ಜಗತ್ತಿನಲ್ಲಿ ಬಹು ದೊಡ್ಡ ಕ್ರಾಂತಿ ಎನ್ನುವುದು ಸತ್ಯ. ಆದರೆ ಅದರ ಹಿಂದೆಯೇ ಅನೇಕ ದೇಶಗಳು ತಮ್ಮ ಸ್ಥಾತಂತ್ರ್ಯವನ್ನು ಕಳೆದುಕೊಂಡವು. ಎಷ್ಟೋ ಬುಡಕಟ್ಟಿಗಳು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟು ಬೇರೆ ಧರ್ಮಗಳಿಗೆ ಮತಾಂತರಗೊಂಡವು. ಕಾಡಿನ ಪ್ರಾಣಿ, ಪಕ್ಷಿ ಸಂಕುಲಗಳೂ ನಾಶವಾಗಿಹೋದವು. ವಸಾಹತುಶಾಹಿ ಇಡೀ ಜಗತ್ತಿಗೆ ಅಪಮಾನಕರ ವ್ಯವಸ್ಥೆಯಾಗಿ ಉಳಿದುಕೊಂಡಿತು. ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡು ಆಳುವ ಪ್ರಪೃತಿ ಅನೇಕ ಅವಸ್ಥೆಗಳಲ್ಲಿ ಸದಾ ಎಚ್ಚರವಾಗಿರುತ್ತದೆ. ರೂಸೋ ವಾಲ್ಟೋ ಇದನ್ನೇ ಗಾಢವಾಗಿ ಹೇಳುತ್ತಿದ್ದರು. ಪುರೋಹಿತಶಾಹಿ ದೇವರ ಹೆಸರಿನಲ್ಲಿ ಮನುಷ್ಯನನ್ನು ನಯವಾಗಿ ಗುಲಾಮನನ್ನಾಗಿಸಿತೆಂದರೆ; ಉಳಿಗಮಾನ್ಯ ವ್ಯವಸ್ಥೆ ಸಂಪತ್ತಿನ ಕೊಳ್ಳು ಹೊಡೆಯುತ್ತದೆ. ರಷ್ಯಾದ ಕ್ರಾಂತಿಯಲ್ಲಿ ಸಮಾನ ದುಡಿಮೆಯ ಅನುಭೋಗದ ನಡುವೆ ಮನುಷ್ಯನ ಶ್ರಮ ಯಂತ್ರಗಳಿಗೆ ಗುಲಾಮನಂತಾಗುತ್ತದೆ. ಇಂತಹ ಅಮಾನವೀಯ ಮಾರಟ ಮತ್ತು ನರಕಯಾತನೆಯ ಸಾಖನೋವಿನ ಕತೆಯನ್ನು ಜಾನ್ ಬ್ರೈನ್ ‘Uncle Tom’s Cabin’ ಕೃತಿಯಲ್ಲಿ ಗಾಢವಾಗಿ ವಿವರಿಸುತ್ತಾನೆ. ಗುಲಾಮ ತಂದೆ-ತಾಯಿಗಳಿಗೆ ಹುಟ್ಟಿದ ಎಷ್ಟೋ ನೀಗೋರ್ ಬರಹಗಾರರು ಜಗತ್ತಿನ ಸಂವೇದನೆಯ ನಾಡಿಬಡಿತವನ್ನೇ ತಲ್ಲಿಗೊಳಿಸುವಂತೆ ಬರೆದಿದ್ದಾರೆ. ಆಫ್ರಿಕಾ ಸಾಹಿತ್ಯದಲ್ಲಿ ಗುಲಾಮಗಿರಿಯ ಬಗ್ಗೆ ಬರುವ ವಿವರಗಳು ನಮ್ಮ ಮನಸ್ಸನ್ನು ಕಾಡುತ್ತವೆ.

ಇಂಗ್ಲೆಂಡಿನ ಗಣಿಗಳಲ್ಲಿ ಸಿಕ್ಕಿಬಿಡ್ಡ ಗುಲಾಮರು ಆಗ ಅವರ ದೇಶದ ಸಾಖನೋವು ದುಃಖಿಗಳ ಜಾನಪದವನ್ನು ಕಟ್ಟಿಕೊಳ್ಳುತ್ತಾರೆ. ಆಫ್ರಿಕಾದಿಂದ ತಮ್ಮನ್ನು ಎಳೆದುಕೊಂಡು ಬಂದ ರೈಲುಗಳನ್ನು ನೋಡಿದ ಕೂಡಲೇ ಅವರಿಗೆ ಅದು ಭೀಕರ ಸಾವಿನ ಸರದಾರನಂತೆ ಕಾಣುತ್ತದೆ. ಆ ರೈಲುಗಳ ಬಗ್ಗೆ ಹಾಡುಕಟ್ಟುತ್ತಾ ದೂರದಲ್ಲಿ ಇರುವ ತನ್ನ ಬಂಧುಗಳ ಬಗ್ಗೆ ಎಚ್ಚರಿಕೆಯಿಂದಿರಲು ಮೌಖಿಕ ಸಾಹಿತ್ಯವನ್ನು ಸೃಷ್ಟಿಸುತ್ತಾನೆ. ಹೀಗೇ ಗುಲಾಮಗಿರಿ ಏಕಕಾಲಕ್ಕೆ ವಸಾಹತುಶಾಹಿಗೂ ಕೈಗಾರಿಕಾ ಕ್ರಾಂತಿಗೂ ಮತ್ತೆ ಸಾಹಿತ್ಯ ಪ್ರಭುತ್ವಗಳಿಗೂ ನೇರಸಂಬಂಧವನ್ನು ಪಡೆಯುತ್ತಾ ಹೋಗುತ್ತದೆ. ಅದರಂತೆಯೇ ಕ್ರಿಷ್ಟಿಯನ್ ಧರ್ಮ ಅವರನ್ನೆಲ್ಲ ತನ್ನೊಳೆಕ್ಕೆ ಮತಾಂತರಿಸಿಕೊಳ್ಳುತ್ತದೆ.

ಕಾಲ ಹೊನೆಗೂ ಬದಲಾಗಬೇಕಾಗುತ್ತದೆ. ಯಾವುದೇ ಹಿಂಸೆ, ಕಗ್ನಾಲೆ, ದುರಾಡಳಿತ ಹಾಗೂ ಹಲ್ಲಿಗಳಿಗೂ ಮನುಷ್ಯನ ಕ್ಷುದ್ರತೆಗೂ ಒಂದು ತಡೆ, ಅಂತ್ಯ ಇದ್ದೇ ಇರುತ್ತದೆ. ಮೊದಲಬಾರಿಗೆ ಜರ್ಸ್ ಗುಲಾಮರ ಬಗ್ಗೆ ಕ್ರೈಸ್ತನ ಕರುಣೆಯ ಒಂದು ಹನಿಯನ್ನು ಹರಿಸಲೊಡಗುತ್ತದೆ. ಈ ಕ್ರಾರ ಪಿಠಾಚಿಯಂತಹ ಪದ್ಧತಿಯನ್ನು ಕೈಬಿಡಬೇಕೆಂದು ಬಯಸುತ್ತದೆ. ವಿಚಿತ್ರ ಎಂದರೆ ಆಗಿನ

ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ರಾಜನೀತಿಜ್ಞರೂ ಈ ಪದ್ಧತಿ ಅನಿವಾಯ ಎಂದು ಬಡಬಡಿಸುತ್ತಾರೆ. ಕೈಗಾರಿಕಾ ಕ್ರಾಂತಿಗೆ ಗುಲಾಮಗಿರಿ ಒಂದು ಒಳ್ಳೆಯ ವ್ಯವಸ್ಥೆ ಎಂದು ಸ್ವನ್ನರೊಂದಿಸಿದರೆ ಆಗಿನ್ನೂ ಕಾಮ್ಪೆ ಧರ್ಮ ಮತ್ತು ಗುಲಾಮಗಿರಿಗೆ ಸಂಬಂಧ ಹೊಂದು ಅದನ್ನು ಸ್ವೇಚ್ಛಾಂತಿಕವಾಗಿ ವಿವರಿಸಿ ಕೈಬಿಡುತ್ತಾರೆ. ಮನುಷ್ಯನ ಶ್ರಮದಿಂದ ಸರಿಯಾದ ಬಳಕೆ ಮತ್ತು ಉತ್ಪಾದನಾ ವ್ಯವಸ್ಥೆಗೆ ಗುಲಾಮರು ಇರಲೇಬೇಕೆಂದು ಬೂಜಾಗ ಸಮುದಾಯದ ಆಕ್ಷೋಶ ತೋರುತ್ತದೆ.

ಅಪ್ರೀಕ್ಣ ಸಮುದಾಯ ಒಗ್ಗಟ್ಟಿನಿಂದ ಕೂಗುಹಾಕುತ್ತದೆ. ಮೊದಲ ಭಾರಿಗೆ ಆ ಗಣೆಗಳ ಗುಲಾಮ ಕಾಮಿಕರು ಸಂಘಟಿತರಾಗುತ್ತಾರೆ. ಎಂಟು ಗಂಟೆಗಳ ಹಾಡನ್ನು ಮೊಳಗಿಸುತ್ತಾರೆ. ಸ್ವಾತಂತ್ರ್ಯ, ಸ್ವಾಭಿಮಾನಕ್ಕಾಗಿ ರಕ್ತ ಚೆಲ್ಲಲ್ಲ ನಿಲ್ಲುತ್ತಾರೆ. ಇಂಗ್ಲೆಂಡಿನಲ್ಲಿ ‘ಹೋಸ್ ಆಫ್ ಕಾಮನ್ಸ್’ ಸಭೆಯಿಂದ ಈ ಜನರ ಕಾರ್ಪೊಲ್‌ಗಳಿಗೆ ನೋಂದ ಸದಸ್ಯರು ಬೆಂಬಲವಾಗಿ ನಿಂತು ಗುಲಾಮ ವ್ಯಾಪಾರವನ್ನು ಕಡ್ಡಾಯವಾಗಿ ನಿಲ್ಲಿಸಿ ಅವರಿಗೆ ಕೆಲವೊಂದು ಹಕ್ಕುಗಳನ್ನು ಕೊಡಬೇಕೆಂದು ವಾದಿಸುತ್ತಾರೆ. ಪಾಲ್‌ಮೆಂಟಿನಲ್ಲಿ ಗಾಢವಾಗಿ ವಾದವಿವಾದ ಜರುಗಿ 1815ರ ವೇಳೆಗೆ ಹೋಸ್ ಆಶಯಗಳು ಬೆಳಗುತ್ತವೆ. ವಿಯನ್ನಾ ಕಾಂಗ್ರೆಸ್‌ನಲ್ಲಿ ಈ ಬಗ್ಗೆ ಮಸೂದೆ ಮಂಡಿಸಲಾಗಿ 1834ರ ವೇಳೆಗೆ ಜಗತ್ತಿನ ಅನೇಕ ರಾಷ್ಟ್ರಗಳು ಈ ವ್ಯಾಪಾರವನ್ನು ನಿಷೇಧಿಸುತ್ತವೆ. ಆಮೇಲೆ ಅಬ್ಲಹಾಂ ಲಿಂಕನ್ ಮತ್ತೊಂದು ನೆಲೆಯಲ್ಲಿ ಹೋರಾಟ ಮುಂದುವರಿಸುತ್ತಾನೆ.

ಗುಲಾಮರೆನಿಸಿಕೊಂಡವರ ಮೃತುಂಬ ರೆಕ್ಕೆಗಳು ಮೂಡಿ ಆಕಾಶ ದೇತ್ತರಕ್ಕೆ ಹಾರುತ್ತಾರೆ. ಯುರೋಪಿನ ಉದ್ದಕ್ಕೂ ಅವರು ಹಂಚಿಹೋಗುತ್ತಾರೆ. ಈ ದಿನಗಳಲ್ಲಿ ಮೊಳಗಿದ ಮೇ ತಿಂಗಳ ಹಾಡುಗಳು ಇಂದಿಗೂ ಕೇಳಿಸುತ್ತವೆ. ಸಮುದ್ರ ಮಾರ್ಗಗಳು ಈಗ ತಣ್ಣಿಗೆಯಾದರೂ ಆಕಾಶ ಮಾರ್ಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಬಾಂಬುಗಳು ಉದುರಬಹುದು. ಏನಾದರೂ ಆಗಿರಲಿ, ಮನುಷ್ಯನ ದಾಸ್ತ್ವ 1900ರ ವೇಳೆಗೆ ಕೊನೆಗೊಂಡು ಬದುಕು ವಿಸ್ತಾರ ನದಿಬನಗಳಂತೆ ತೆರೆದುಕೊಂಡಿದೆ. ಜಗತ್ತಿನ ಎಲ್ಲ ಕಡೆಯೂ ಈಗ ಗುಲಾಮರೆನಿಸಿಕೊಂಡಿದ್ದವರ ಸಮುದಾಯದಿಂದ ಬೆರಗಾಗುವಂತಹ ವಿಜ್ಞಾನಿಗಳು, ಶ್ರೀಡಾಪಟುಗಳು, ಸಾಹಿತಿಗಳು, ನಾಯಕರು ಎಲ್ಲ ರೀತಿಯ ಅರ್ಥಮಾರ್ಗ ವ್ಯಕ್ತಿಗಳನ್ನು ಮೊಳೆಯುತ್ತಿದ್ದಾರೆ. ದಾಸ್ಯದ ನುರು ರೂಪಗಳು ನಮ್ಮೆ ನಡುವೆ ಈಗಲೂ ಇದ್ದರೂ ಅವನ್ನು ಮೀರುತ್ತಿರುವ ಜೈತನ್ಯ ಜಗತ್ತನ್ನು ಸದಾ ಕಟ್ಟುತ್ತಲೇ ಇರುತ್ತದೆ. ಮನುಷ್ಯನ ಪ್ರಪೃತೀಗಳಲ್ಲಿ ವ್ಯವಸ್ಥೆ ಮತ್ತು ಕ್ರಾಂತಿ ಹೀಗೇ ವಿಕಾಸವಾಗುತ್ತಲೇ ಇರುತ್ತದೆ.

## ಒದುಪರ್ವ:

### ಮಾರುಕಟ್ಟೆಯಲ್ಲಿ ಜನಪದ ಮತ್ತು ಆಧುನಿಕ ಅಳತೆಮಾನಗಳು

- ಡಾ. ಮಂಜು.ಎಚ್.ಪಿ

ಮಾನವನ ಬದುಕು ಸಂಘರ್ಷ ಮಯವಾದುದು. ಪ್ರಾಚೀನ ಕಾಲದಿಂದಲೂ ಮಾನವನು ಪ್ರಕೃತಿಯೊಂದಿಗೆ ಸಂಬಂಧ ಮತ್ತು ಸಂಘರ್ಷಗಳನ್ನಿಟ್ಟಕೊಂಡು ಬದುಕುತ್ತಿದ್ದಾನೆ. ತನ್ನ ಬದುಕನ್ನು ಸರಳಗೊಳಿಸಿಕೊಳ್ಳುವಲ್ಲಿ ಸಮಸ್ಯೆಗಳನ್ನು ನಿರಾರಿಸಿಕೊಳ್ಳುತ್ತಾ ಹಲವು ಏಳು-ಬೀಳುಗಳನ್ನು ಕಂಡು ಆಧುನಿಕ ಯುಗದಲ್ಲಿ ಮುನ್ನಡೆಯುತ್ತಿದ್ದಾನೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾರಾಟ ಕ್ಷೇತ್ರದಲ್ಲಿ ವಿವಿಧ ತರನಾದ ಬದಲಾವಣೆಯನ್ನು ಕಂಡಿತು. ಈ ಸಂದರ್ಭದಲ್ಲಿ ಪರಂಪರಾಗತವಾಗಿ ಬಂದ ಜನಪದ ಅಳತೆಮಾನಗಳು ಯಾಂತ್ರಿಕ ಅಳತೆಮಾನಗಳೊಂದಿಗೆ ಯಾವ ರೀತಿಯ ಸಂಬಂಧ ಮತ್ತು ಸಂಘರ್ಷವನ್ನು ಹೊಂದಿದೆ? ಎಂಬುದು ಎಲ್ಲಿ ಮುಖ್ಯ ವಿಜ್ಞಾನದಿಂದ ತಯಾರಾದ ಯಾಂತ್ರಿಕ ಅಳತೆಮಾನಗಳು ವಿಶ್ವಾಸನೀಯವೆನಿಸಿಕೊಂಡರು ಕೂಡ ಆಧುನಿಕ ಯುಗದಲ್ಲಿಯು ಜನರು ಜನಪದ ಅಳತೆಮಾನಗಳನ್ನು ಆಶ್ರಯಿಸಿರುವುದು ಮಹತ್ವದ ವಿಚಾರ.

ವಸ್ತು ವಿನಿಮಯದ ಪದ್ಧತಿ ಜಾರಿಗೆ ಬಂದಾಗ ಅಳತೆಮಾನಗಳು ಸೃಷ್ಟಿಯಾದವು. ವಿನಿಮಯ ಮಾಡಿಕೊಳ್ಳುವಾಗ ಪ್ರಮಾಣ ಪ್ರಥಾನ ಪಾತ್ರವಹಿಸುತ್ತದೆ. ಕೊಡು-ಕೊಳ್ಳುವಿಕೆಯಲ್ಲಿ ಯಾವುದೇ ಬಂದು ವಸ್ತುವಿಗೆ ಗುಣಮಟ್ಟ ಎಷ್ಟು ಮುಖ್ಯಪೋ ಹಾಗೆಯೇ ಒಂದು ವಸ್ತುವಿನ ಪ್ರಮಾಣವು ಅಷ್ಟೇ ಮುಖ್ಯವಾಗುತ್ತದೆ. ಒಂದು ವಸ್ತುವಿನ ಪ್ರಮಾಣವನ್ನು ಅಳೆಯಲು ಶೂಕ, ಗಾತ್ರ, ಉದ್ದ, ಅಗಲ ಪ್ರಥಾನವಾಗುತ್ತವೆ. ಸೇರು, ಪಾಪು, ಚಟ್ಟಾಕು, ಕೊಳಗ, ಬಳ್ಳ, ಕಂಡುಗ, ಪಲ್ಲ, ಮಾರು, ಗುಡ್ಡ, ಗೂಡಗಳಲ್ಲಿ ವಸ್ತುಗಳನ್ನು ಅಳತೆಮಾಡಿ ಇಂತಿಟ್ಟು ಹಣ ಎಂದು ನಿಗದಿಮಾಡಿರುತ್ತಾರೆ. ಕಾಲಮಾನಕ್ಕೆ ತಕ್ಕಂತೆ ಬೆಲೆಗಳು ಏರಿಳಿತವಾಗುವುದು ಸಾಮಾನ್ಯ. ಹಂತ ಹಂತವಾಗಿ ಬೆಳೆದು ಬಂದ ವಾಣಿಜ್ಯ ವ್ಯವಸ್ಥೆಯೊಳಗೆ ‘ಮಾರುಕಟ್ಟೆಗಳು’ ಇಂದು ಕೇಂದ್ರ ಬಿಂದು. ಹಳ್ಳಿಯ ಮತ್ತು ನಗರದ ಜನರು ದಿನನಿತ್ಯದ ವ್ಯವಹಾರಗಳಿಗಾಗಿ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಬರಬೇಕು. ಭಾರತ ಬಹುಸಂಸ್ಕೃತಿಯ ದೇಶವಾಗಿರುವುದು ಮತ್ತು ವ್ಯವಹಾರಿಕ ಬದುಕಿನಲ್ಲಿ ಸಂಪ್ರದಾಯಗಳಿರುವುದು ಭಾವನಾತ್ಮಕ ಬೆಸುಗೆಗೆ ಕಾರಣ. ಹಬ್ಬ ಹರಿದಿನಗಳು ವಿಶೇಷವಾಗಿರುವಂತೆ, ಹಬ್ಬ ಹರಿದಿನಗಳಲ್ಲಿ ಆಚರಣೆಯಲ್ಲಿ ಬಳಸುವ ವಸ್ತುಗಳು ಕೂಡ ವಿಶೇಷ. ಮಾರುಕಟ್ಟೆಯಲ್ಲಿ ಇಂತಹ ವಿಶೇಷ ವಸ್ತುಗಳು ಮಾರಾಟವಾಗುವುದರ ಹಿಂದೆ ಜನಪದ ಅಳತೆಮಾನಗಳ ಮತ್ತು ಯಾಂತ್ರಿಕ ಅಳತೆಮಾನಗಳ ಪಾತ್ರ ಹಿರಿದು.

ಇಂದು ನಾವು ಬಯಸಿದ ವಸ್ತುಗಳನ್ನು ಮಾರುಕಟ್ಟಿಗೆ ಹೋಗದೆ ನಾವಿರುವಲ್ಲಿಗೆ ತರಿಸಿಕೊಳ್ಳಬಹುದು. ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆಯು ಇಂತಹ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಅಮೆಜಾನ್, ಫ್ಲಾಪ್‌ಕಾರ್ಡ್, ಹೋಮ್‌ಶಾಪ್ 218, ಗೋಬುಕ್ ಶಾಪಿಂಗ್, ಡೀಲ್‌ಸ್ಟೋರ್, ಯಾತ್ರಾಟ್‌ಕಾರ್ಮಾ ಇನ್‌ಲೈ ಮುಂತಾದವು ಈ ಕಾರ್ಯದಲ್ಲಿ ನಿರತವಾಗಿದೆ. ಇದನ್ನೆಲ್ಲಾ ನೋಡಿದರೆ ನಾವು ಯಾವ ಯುಗದಲ್ಲಿದ್ದೇವೆ? ಎಂದು ಅನಿಸದೆ ಇರಲಾರದು. ಆದರೆ ಈ ನಡುವೆ ವಾಣಿಜ್ಯ ಕ್ಷೇತ್ರದಲ್ಲಿ ವಾಣಿಜ್ಯ ಪರಂಪರೆಯ ಹೆಸ್ತರುತಾದ ಸಂತೆಗಳು ಏಕೆ ಉಳಿದುಕೊಂಡಿವೆ ಎಂಬುದು ನಮ್ಮನ್ನು ಚಕ್ಕಿರನ್ನಾಗಿ ಮಾಡುತ್ತದೆ. ಇದರಿಂದ ಪ್ರಪಂಚದ ಜನರು ಆಧುನಿಕತೆಗೆ ಒಗ್ಗೊಂಡಿಲ್ಲವೋ? ಅಥವಾ ಆಧುನಿಕ ವಾಣಿಜ್ಯವು ಜನರಿಗೆ ಬೇಕಿಲ್ಲವೋ? ಎಂಬ ದ್ವಾಂದ್ವತೆಗಳು ಬಂದಾಗ ಎರಡು ವರ್ಗಗಳು ಕಾಣಿಸಿಕೊಳ್ಳುವುದು. ಒಂದು ಆಧುನಿಕ ಮಾರುಕಟ್ಟಿಗೆ ಒಳಗಾಗಿರುವವರು ಮತ್ತೊಂದು ಪಾರಂಪರಿಕ ಮಾರುಕಟ್ಟಿಗೆ ಒಳಗಾಗಿರುವವರು. ಇವರ ಮನೋಭಾವನೆಗಳು ಯಾವ ರೀತಿ ವಾಣಿಜ್ಯ ಅಳತೆಮಾನಗಳ ಮೇಲೆ ಅವಲಂಬಿತವಾಗಿವೆ ಎಂಬುದು ಕೂಡ ಇಲ್ಲಿ ಮುಖ್ಯ.

ವಿದೇಶಿಗನೊಬ್ಬ ಅಥವಾ ಒಬ್ಬ ಶ್ರೀಮಂತನೊಬ್ಬ ಸಂತೆಯಲ್ಲಿ ಬೀದಿಬದಿಯಲ್ಲಿ ಪಾರಂಪರಿಕ ಮಾರುಕಟ್ಟೆಯಲ್ಲಿ ತನಗೆ ಅವಶ್ಯಕವಾದ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಹಿಂದು-ಮುಂದು ನೋಡುತ್ತಾನೆ. ಏಕೆಂದರೆ ವಿದೇಶಿಗನಿಗೆ ಪಾರಂಪರಿಕ ಜನಪದ ಅಳತೆಮಾನಗಳಲ್ಲಿ ನಂಬಿಕೆಯಿಲ್ಲ ಅಥವಾ ಅರಿವಿರುವುದಿಲ್ಲ. ಸ್ವದೇಶಿ ಶ್ರೀಮಂತನೊಬ್ಬ ಸಮಯದ ಅಭಾವವನ್ನು ವಸ್ತುಗಳ ಗುಣಮಟ್ಟದ ಬಗ್ಗೆ ವಸ್ತುನಿಷ್ಠತೆಯಿಲ್ಲವೆಂದು, ಸುಸಚ್ಚಿತ ಸ್ಥಳವಲ್ಲವೆಂದು ಸಂತೆಗಳನ್ನು ತಿರಸ್ಕರಿಸುತ್ತಾರೆ. ಎಲ್ಲರೂ ಗಮನಿಸಿದಂತೆ ಇಂತಹ ಕಡೆಗಳಲ್ಲಿ ಇವರ ಚಟುವಟಿಕೆಗಳು ಮೇಲಿನ ರೀತಿಯ ಕಾರಣವೇ ವರ್ತನೆಯಾಗಿರುತ್ತದೆ. ಸೂಪರ್ ಮಾಕ್‌ಟ್‌ಗಳಲ್ಲಿ ಅಂತರ್ಜಾಲ ಮಾರುಕಟ್ಟೆಗಳಲ್ಲಿ ವಸ್ತುವನ್ನು ಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮುಂದುವರಿದ ದೇಶದ ವಿದೇಶಿಗರಿಗೆ ಭಾರತದ ಬಹುತೇಕ ಅನಿಯಂತ್ರಿತ ಮಾರುಕಟ್ಟೆಗಳು ಸಾಂಪ್ರದಾಯಿಕ ಮಾರುಕಟ್ಟೆಗಳಂತೆ ಕಾಣಿಸುತ್ತದೆ. ಏಕೆಂದರೆ ಅವರು ಈಗಳೇ ಇಂತಹ ಮಾರುಕಟ್ಟೆಗಳಿಂದ ದೂರಸಾಗಿ ಸೂಪರ್ ಮಾಕ್‌ಟ್, ಆನ್‌ಲೈನ್ ಮಾರುಕಟ್ಟಿಗೆ ಒಳಗಾಗಿದ್ದಾರೆ. ಹಾಗಾಗಿಯೇ ಅವರು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆ, ಮೈಸೂರಿನ ದೇವರಾಜ ಮಾರುಕಟ್ಟೆ ಹಿಂಗೆ ವಿವಿಧ ರಾಜ್ಯದ ಜಿಲ್ಲೆಗಳ ಅನಿಯಂತ್ರಿತ ಮಾರುಕಟ್ಟೆಗಳನ್ನು ಪ್ರವಾಸಿ ಸ್ಥಳವಾಗಿ, ಸಂಶೋಧನೆಯ ವಿಷಯವಾಗಿ ನೋಡುತ್ತಾರೆ.

ಭಾರತದಂತಹ ಬಹುತೇಕ ರಾಷ್ಟ್ರಗಳು ಗ್ರಾಮ ಪ್ರಧಾನ ರಾಷ್ಟ್ರ, ಗ್ರಾಮದ ಜನರು ಸ್ಥಳೀಯವಾಗಿಯೇ ವಾಣಿಜ್ಯ ಚಟುವಟಿಕೆಗಳನ್ನು ತಾವು ಇದ್ದಲ್ಲಿಯೇ ಅಥವಾ ಸಂತೆಯಲ್ಲೂ

ಕೊಂಡುಕೊಳ್ಳತ್ತಾರೆ. ಹಾಗೆಯೇ ನಗರದ ಬಡ ಮತ್ತು ಮಧ್ಯಮ ವರ್ಗದವರು ಸಾಮಾನ್ಯ ಮಾರುಕಟ್ಟೆಯಲ್ಲಿ, ಸಂತೆಗಳಲ್ಲಿ ಕೊಳ್ಳಲ್ಪಡಿದೆ. ವ್ಯಾಪಾರಿಗಳಲ್ಲಿ ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಎಂಬ ಎರಡು ರೀತಿಯ ವ್ಯಾಪಾರಿಗಳಿರುತ್ತಾರೆ. ಸಗಟು ವ್ಯಾಪಾರಿಗಳು ದೊಡ್ಡ ಬಂಡವಾಳದಾರರಾಗಿದ್ದು, ಕಂಪನಿಯ ರೂಪದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಸಗಟು ವ್ಯಾಪಾರಿಗಳಿಂದ ಮಾರಾಟದ ಅಗತ್ಯಕ್ಕೆ ತಕ್ಷಂತ ಸರಕುಗಳನ್ನು ಪಡೆದು ಮಾರಾಟ ಮಾಡುತ್ತಾರೆ. ಗ್ರಾಹಕರಿಗೆ ಕಡಿಮೆ ಪ್ರಮಾಣದ ಸರಕನ್ನು ಮಾರುವುದರಿಂದ ಜಿಕ್ಕಬಿಕ್ಕ ಅಳತೆಮಾನಗಳನ್ನು ಉಪಯೋಗಿಸುವರು. ಸಗಟು ವ್ಯಾಪಾರಿಗಳು ಟನ್‌ಗಟ್ಟಲೆ ಸರಕುಗಳನ್ನು ಮಾರಾಟ ಮಾಡಬೇಕಾಗಿರುವುದರಿಂದ ಯಾಂತ್ರಿಕ ಅಥವಾ ವಿದ್ಯಾನ್ಯಾನ ಅಳತೆಮಾನಗಳನ್ನು ಬಳಸುತ್ತಾರೆ.

ಜನಪದರ ಪರಿಕಲ್ಪನೆ ಎಷ್ಟು ಉತ್ತಮಪ್ರಾದುದೆಂದರೆ ಆಧುನಿಕ ಸಂದರ್ಭದಲ್ಲಿ ಅದರ ಪರಿಪಾಲನೆ ಮುಂದುವರಿಯುತ್ತಿರುತ್ತಿರುತ್ತಾರೆ. ಸಾರಿಗೆ, ಸೂರು, ಕೃಷಿ, ವೈದ್ಯರು, ಬೇಟೆ, ಪಹರೆ, ಶಿಕ್ಷಣ, ವ್ಯಾಪಾರಗಳೆಲ್ಲವೂ ಜನಪದರ ಮೂಲ ಪರಿಕಲ್ಪನೆಯಲ್ಲಿ ಸಣ್ಣ-ಮುಟ್ಟಿ ಬದಲಾವಣೆಗಳೊಂದಿಗೆ ಸಹ ಸಂಬಂಧವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ವಸ್ತುಗಳ ಗುಣಮಟ್ಟವನ್ನು ಗುರುತಿಸುವುದು ಯಾಂತ್ರಿಕ ಮತ್ತು ಯಾಂತ್ರಿಕೀಕೆರವಾಗಿ. ಬಹುತೇಕ ಯಾಂತ್ರಿಕೀಕೆರವಾಗಿಯೇ ವಸ್ತುಗಳ ಗುಣಮಟ್ಟವನ್ನು ಗುರುತಿಸಲು ಮಾನವನ ಮಾನಸಿಕ ಸ್ಥಿತಿಯೇ ಸಾಕು. ಇನ್ನು ಮುಂದುವರಿದು ಸ್ವಲ್ಪ ಚಾಕಚಕ್ಕೆಯು ಬೇಕು. ‘ಕಡಲೆಕಾಯಿ’ಯ ಗುಣಮಟ್ಟವನ್ನು ಅಳೆದು ಅದಕ್ಕೆ ತಕ್ಕ ಬೆಲೆಯನ್ನು ನಿಗದಿ ಮಾಡಬೇಕು. ಕಡಲೆಕಾಯಿಯಲ್ಲಿ ಒಳ್ಳೆಯ ಬೀಜಗಳಿವೆಯೇ? ಜಳ್ಳಿಜಳ್ಳಿ ಆಗಿದೆಯೇ? ಎಂಬುದಕ್ಕೆ ಅದನ್ನು ಬಣ್ಣಿದಿಂದ ತೂಕದಿಂದ, ಬಿಗಿಯಾಗಿ ಹಿಡಿದು ಅಲ್ಲಾಡಿಸುವುದರಿಂದ ಕಂಡುಕೊಳ್ಳಬಹುದು. ಇದಕ್ಕೆ ಯಂತ್ರದ ಅವಶ್ಯಕತೆ ಇಲ್ಲ. ತರಕಾರಿಗಳು ತಾಜಾ ತನದಿಂದ ಇವೆಯೇ? ಅಥವಾ ಕೊಳಕಾಗಿವೆಯೋ? ಅಥವಾ ಬತ್ತಿ ಹೋಗಿದಿಯೋ? ಎಂಬುದಕ್ಕೆ ಕಣ್ಣಾಡಿಸಿದರೆ ತಿಳಿಯುತ್ತದೆ. ಆದರೆ ತರಕಾರಿಯ ಬಗ್ಗೆ ಅನುಭವ ಇರಬೇಕು. ಜಾನಪದ ಯಾವಾಗಲೂ ಅನುಭಾವ್ಯತ. ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಭತ್ತದ ಮರ ಹೇಗಿರುತ್ತದೆ? ಎಂದು ಕೇಳಿದರಂತೆ ಇಂತಹ ಒಂದು ಆಧುನಿಕ ಸಂದರ್ಭದಲ್ಲಿ ಮಾರುಟ್ಟೆಯ ವಸ್ತುಗಳ ಗುಣಮಟ್ಟವಾಗಲಿ, ತೂಕವಾಗಲಿ, ಅಳತೆಮಾನವಾಗಲಿ ಹೇಗೆ ಗೊತ್ತಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ ‘ಪಂಚ ರಾಂಕ್ ರಾಜು’ ಚಲನಚಿತ್ರದಲ್ಲಿ ರಾಜು ಎಂಬ ನಾಯಕ ನಟನ ಮಾರ್ಕೆಟ್ ದೃಶ್ಯ ಇದಕ್ಕೆ ಜ್ಞಾಲಂತ ಉದಾಹರಣೆ. ಸಮುದಾಯದ ಜ್ಞಾನ ಪಡೆಯದ ರಾಜು ಮಾರುಕಟ್ಟೆಯಲ್ಲಿ ಸರಕು ಖರೀದಿಸುವ ಬಗೆಯಾಗಲಿ ಅದರ ಜನಪದ ಅಳತೆಮಾನಗಳ ಪರಿಜ್ಞಾನವಾಗಲಿ ಗೊತ್ತಿಲ್ಲ. ಎಲ್ಲ ಅಳತೆಮಾನಗಳನ್ನು ತಾಂತ್ರಿಕವಾಗಿಯೇ ಯೋಜಿಸುವುದು ಒಂದು ರೀತಿ ಅಪಹಾಸ್ಯಕ್ಕಿಡು ಮಾಡುತ್ತದೆ. ಇಂತಹ ಒಂದು ವ್ಯವಸ್ಥೆಯೊಳಗೆ

ಜನಪದರ ಜ್ಞಾನ ಮುಖ್ಯವಾಗುತ್ತದೆ. ರಾಜು ತಂದೆಯ ಮಾರ್ಗದರ್ಶನದಂತೆ ಜನಪದರಲ್ಲಿ ಬೇರೆತು ಎಲ್ಲಾ ಅರಿವನ್ನು ಪಡೆಯುವುದು ಅಲ್ಲಿ ಮುಖ್ಯ. ಆಧುನಿಕತೆಯ ಈ ಕಾಲದಲ್ಲಿ ಫ್ರೆಸ್ಚೊ ರ್ಯಾಂಕ್ ರಾಜು ತರಹದ ಅದೆಷ್ಟೋ ಮಂದಿ ಇದ್ದಾರೆ.

ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಮೌಲ್ಯವಿರುತ್ತದೆ. ಲಾಭದ ದುರಾಸೆಯಿಂದ ಆ ಮೌಲ್ಯವನ್ನು ಲಾಭಕೋರರು ಹಾಳು ಮಾಡುವರು.ಇದರಲ್ಲಿ ವಸ್ತುಗಳನ್ನು ಕಲಬೆರಕೆ ಮಾಡುವುದಿದೆ. ಕಲಬೆರಕೆಯು ಸೃಷ್ಟಿಯಾದಾಗ ಆಧುನಿಕ ಸುಧಾರಿತ ವಿಜ್ಞಾನ ಬಳಕೆಗೆ ಬಂದಿತು. ಹಾಲಿಗೆ ನೀರು ಹಾಕಿದಾಗ, ಎಣ್ಣೆ ಕಲಬೆರಕೆಯಾದಾಗ ಮುಂತಾದ ವಸ್ತುಗಳ ಕಲಬೆರಕೆ ಸಂದರ್ಭದಲ್ಲಿ ವಸ್ತುಗಳ ಅಸಲಿತನ ತಕ್ಷಣದಲ್ಲಿ ಕಂಡುಹಿಡಿಯುವುದು ಕಷ್ಟ. ಅವನ್ನು ಯಾಂತ್ರಿಕರೆಗೆ ಒಳಪಡಿಸಿಯೇ ಅಸಲಿತನ ಕಂಡುಹಿಡಿಯಬೇಕು. ಇದನ್ನು ಗ್ರಾಹಕನು ಅನುಭೋಗಿಸಿದಾಗ ಅಸಲು ಯಾವುದು? ಕಲಬೆರಕೆ ಯಾವುದು? ಎಂದು ಗೊತ್ತಾಗುತ್ತದೆ. ವಸ್ತುಗಳ ಅಸಲಿತನವನ್ನು ಪರೀಕ್ಷಿಸುವ ಪರಿಕಲ್ಪನೆ ಪರಂಪರಾಗತವಾದುದು. ಒಂದು ರೀತಿಯಲ್ಲಿ ಸರಕುಗಳ ಗುಣಮಟ್ಟವನ್ನು ಪರೀಕ್ಷಿಸುವ ಪದ್ಧತಿ ಇದೆ.

ಪಾರಂಪರಿಕ ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ಗುಣಮಟ್ಟವನ್ನು ಅರಿತಿರುವ ಗ್ರಾಹಕ ಮತ್ತು ವ್ಯಾಪಾರಿ ಸನ್ನಿಹೆತ್ತ ಸಂದರ್ಭದಲ್ಲಿ ಎಷ್ಟಕ್ಕೆ ಕೊಳ್ಳಬೇಕು? ಎಷ್ಟಕ್ಕೆ ಮಾರಬೇಕು? ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡಿರುತ್ತಾನೆ. ಇದು ಅನಿಯಂತ್ರಿತ ಮಾರುಕಟ್ಟೆ. ಆಧುನಿಕ ಮಾರುಕಟ್ಟೆಯಲ್ಲಿ ಉದ್ಯೋಗಿ ಅಥವಾ ವ್ಯಾಪಾರಿ ಎಲ್ಲವನ್ನು ‘ಅಳೆದು ತೂಗಿ’ ಲಾಭವಿಟ್ಟುಕೊಂಡು ಲಾಭವನ್ನು ನಿರ್ಧರಿಸುತ್ತಾನೆ. ಇಲ್ಲಿ ಭಾಷೆಯೇ ಗೊಣವಾಗುರುತ್ತದೆ. ಪಾರಂಪರಿಕ ಮಾರುಕಟ್ಟೆಯಲ್ಲಿ ಮಾತೇ ಬಂಡವಾಳ. ಗ್ರಾಹಕರನ್ನು ಸೇಳೆಯುವ ವಿಧಾನಗಳೇ ಬೇರೆಯದೆ ಆಗಿರುತ್ತದೆ. ಒಂದೊಂದು ವಸ್ತುವಿಗೂ ಒಂದೊಂದು ಅಳತೆ ಮೂಲಕ ಮಾರಾಟ ಮಾಡಲಾಗುತ್ತದೆ. ಹೂವಿನ ಮಾಲೆಯನ್ನು ‘ಮಾರು’ವಿನ ಮೂಲಕ ಅಥವಾ ಮೀಟರ್ ಮೂಲಕ ಅಥವಾ ಗೂಡಗಳಲ್ಲಿ ಮಾರುವುದು ಬಳಕೆಯಲ್ಲಿದೆ. ಬಿಡಿ ಹೂವುಗಳನ್ನು ತೂಕದಲ್ಲಿ, ಜೀಲದ ಲೆಕ್ಕದಲ್ಲಿ ಮಾರಾಟ ಮಾಡಿದರೆ, ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳಲ್ಲಿ ಹೂವನ್ನು ಮಾರದಿರುವುದು ಆಶ್ಚರ್ಯವೇ ಸರಿ. ಆದರೆ ಅಲಂಕಾರಿ ಕೃತಕ ಹೂವುಗಳು ಮಾರಾಟಗೊಳ್ಳುತ್ತವೆ. ಸೂಪರ್ ಮಾರ್ಕೆಟ್‌ಗಳಲ್ಲಿ ಪ್ರತಿಯೊಂದು ವಸ್ತುವು ಮಾರಾಟವಾಗುತ್ತವೆ ಎಂಬುದು ಶುದ್ಧ ಸುಳ್ಳ. ಮಡಕೆ-ಕುಡಿಕೆ, ಹೂವುಗಳು, ಸೌದೆಗಳು ಇಲ್ಲಿ ಸಿಗುವುದಿಲ್ಲ. ಪಾರಂಪರಿಕ ಮಾರುಕಟ್ಟೆಯಲ್ಲಿ ಮಡಕೆ-ಕುಡಿಕೆಗಳಿಗೆ ಗಾತ್ರದ ಲೆಕ್ಕದಲ್ಲಿ ಒಂದಕ್ಕಿಷ್ಟ, ಡಜನ್‌ಗೆ ಇಂತಿಷ್ಟ ಎಂಬ ಬೆಲೆ ಇರುತ್ತದೆ. ಸೌದೆಗಳನ್ನು ‘ಮಣ’ ಲೆಕ್ಕದಲ್ಲಿ ಮಾರುವುದು ಇನ್ನೂ ಜೀವಂತ.

ಒಂದು ವಸ್ತುವನ್ನು ಕೊಳ್ಳುವಾಗ ಅದರ ಪ್ರಮಾಣ ಅಳೆಯುವುದು ಸಾಮಾನ್ಯ ಸಂಗತಿ. ಅದೇ ಅಳೆಯುವ ವಸ್ತುವನ್ನೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ವಿಶೇಷವಾದುದು. ಸೇರು, ಕೊಳಗ, ಪಾಪು, ಚಟ್ಟಾಕು, ಕಂಡುಗ, ಪಲ್ಲ ಮುಂತಾದ ಅಳತೆಮಾನಗಳು ಮಾರುಕಟ್ಟೆಯಲ್ಲಿ ಲಭ್ಯ. ಇವುಗಳ ಪರಿಕಲ್ಪನೆಯಲ್ಲಿಯೇ ಲೀಟರ್ ಎಂಬ ಆಧುನಿಕ ಅಳತೆಮಾನ ಸೃಷ್ಟಿಯಾಗಿವುದು. ತೂಕದ ಅಳತೆಗಾಗಿ ತೂಗುವ ಕೋಲನ್ನು ಬಳಸುವುದು ರೂಡಿಯಲ್ಲಿತ್ತು. ಹಳ್ಳಿಗಳಲ್ಲಿ ಈಗಲೂ ಬೆಣ್ಣೆ ತೂಗಲು ಎರಡು ತಟ್ಟೆಗಳಿರುವ ತಕ್ಕಡಿಗೆ ಬದಲಾಗಿ ತೂಗೋ ಕೋಲನ್ನು ಬಳಸುತ್ತಾರೆ. ವಸ್ತುಗಳನ್ನು ತೂಕ ಹಾಕಲು ತಕ್ಕಡಿ ಮತ್ತು ತೂಕದ ಬಟ್ಟಗಳನ್ನು ಬಳಸುತ್ತಿದ್ದರು. ಆಧುನಿಕ ತೂಕದ ಬಟ್ಟಗಳಿಗೆ ಬದಲಾಗಿ ಅದಕ್ಕೆ ಸಮನಾದ ಕಲ್ಲುಗಳನ್ನು ತೂಕದ ಬಟ್ಟಗಳಂತೆ ಬಳಸುವುದು ರೂಡಿ. ವಿದ್ಯಾನ್ಯಾನ ಯಂತ್ರಗಳು ಕಡಿಮೆ ತೂಕದಿಂದ ಹೆಚ್ಚು ತೂಕದವರೆಗೆ ಅಳೆಯುವ ಸಾಧನಗಳೂ ಈಗ ಮಾರುಕಟ್ಟೆಯಲ್ಲಿ ಕಂಡುಬಂದರೂ ಕೂಡ ವಿದ್ಯಾನ್ಯಾನೇತರ ತೂಕ ಮತ್ತು ಅಳತೆಮಾನಗಳು ಅನೇಕ ಮಾದರಿಯವು ಬಳಕೆಯಲ್ಲಿದೆ.

ವೀಳ್ಯದಲೆಯನ್ನು ಕೊಳಗದಲ್ಲಿ, ಬಾಳೆ ಎಲೆಯನ್ನು ಓಂಡಿಯ ಲೆಕ್ಕದಲ್ಲಿ ಬೆಲೆಬಾಳುವ ಜಿನ್ನ-ಬೆಳ್ಯಿಯನ್ನು ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುವ ಪದ್ಧತಿಯನ್ನು ನಾವೆಲ್ಲ ನೋಡಿದ್ದೇವೆ. ಅಷ್ಟೇ ಅಲ್ಲದೆ ಗುಡ್ಡ ಪ್ರಮಾಣದಲ್ಲಿ ತರಕಾರಿಗಳನ್ನು ಗೃಹಬಳಕೆಯ ಕೆಲವು ವಸ್ತುಗಳಲ್ಲಿ ಯಾವುದನ್ನು ಕೊಂಡರು 10 ರೂ.ಹೊಂದಿ ಎಂದು ನಿಗದಿ ಮಾಡಿ ಮಾರಾಟ ತಂತ್ರ ಅನುಸರಿಸುವುದಿದೆ. ಕೇಳಿದಾಗ ಅಳತೆ ಮಾಡುವ ಬದಲು ಮೊದಲೇ ಸರಕುಗಳನ್ನು ಪ್ರ್ಯಾಕೆಟ್‌ಗಳಲ್ಲಿ ತುಂಬಿ ಬೆಲೆ ನಿಗದಿ ಮಾಡಿ ಮಾರಾಟಕ್ಕಣಿರುತ್ತಾರೆ. ಹೆಚ್ಚಾಗಿ ಹಾಲು ಎಣ್ಣೆ ಜ್ಞಾಸ್ ಮುಂತಾದವುಗಳನ್ನು ಲೀಟರ್‌ನಲ್ಲಿ ಅಳೆಯುವುದು. ನೀರು ಅತಿ ಯಥೇಚ್ಚಾಗಿ ಬಳಸಬಹುದಾದ ಅತ್ಯಮೂಲ್ಯ ಸಂಪತ್ತು. 50 ವರ್ಷಗಳ ಹಿಂದೆ ಪ್ರಪಂಚದ ಯಾವುದೇ ಭಾಗದಲ್ಲಾದರು ನೀರನ್ನು ಮಾರಾಟ ಮಾಡಲಾಗುತ್ತದೆ ಎಂಬ ಮಾತನ್ನು ಕೇಳುವುದು ತುಂಬಾ ವಿರಳವಾಗಿತ್ತು. ಪ್ರಸ್ತುತದಲ್ಲಿ ಅನ್ವೇಷಣ್ಯದಿಂದ ಜಲಸಂಪತ್ತು ಕಲುಷಿತವಾಗಿ ಶುದ್ಧ ನೀರನ್ನು ಕುಡಿಯುವುದಕ್ಕೆ ಗ್ರಾಹಕರು ಹಪಾಹಪಿಸುತ್ತಿರುವಾಗ ನೀರನ್ನು ಬಂಡವಾಳ ಮಾಡಿಕೊಂಡು ಮಾರಾಟ ಮಾಡುತ್ತಿರುವವರು ಹಲವು ಮಂದಿ. ಸದ್ಯ ಶುದ್ಧಗಳಿಯನ್ನು ಕೂಡ ಕೆಲವು ಕಡೆ ಮಾರಾಟ ಮಾಡುತ್ತಿರುವ ಜನರು ಮುಂದೆ ವ್ಯಾಪಕವಾಗಿ ಮಾರುಕಟ್ಟೆಯಲ್ಲಿ ಮಾರುವ ಕಾಲ ದೂರವಿಲ್ಲ. ಅತ್ಯಮೂಲ್ಯ ಸಂಪತ್ತು ಮಾರಾಟವಾಗುವಾಗ ಭವಿಷ್ಯದಲ್ಲಿ ಹೊಸ ಹೊಸ ಅಳತೆಮಾನಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಎಲ್ಲಾ ಖನಿಜ ಸಂಪನ್ಮೂಲಗಳು ಮುಗಿದಾಗ ಮತ್ತೆ ಪಾರಂಪರಿಕ ವಸ್ತುಗಳ ಮಾರಾಟ ಪಾರಂಪರಿಕ ಅಳತೆಮಾನಗಳಲ್ಲಿ ಮಾರಾಟವಾಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಮಾನವ ಭೂಮಿಯಿಂದ ಅದಿರನ್ನು ಹೇರಳವಾಗಿ ತೆಗೆಯುತ್ತಿರುವುದು ಜೊತೆಗೆ ಖನಿಜಗಳಿಂದ ತಯಾರಾಗುತ್ತಿರುವ ವಸ್ತುಗಳನ್ನು ಮರುಬಳಕೆ ಮಾಡಿಕೊಳ್ಳುವಲ್ಲಿ ವಿಫಲನಾಗುತ್ತಿರುವುದು. ಜನರು

ಜಾಗತೀಕರಣದ ಭರಾಟೆಯಲ್ಲಿ ಖನಿಜ ಸಂಪನ್ಮೂಲವನ್ನು ಮುಂದಿನ ಪೀಠಿಗಳೇ ಉಳಿಸುವ ಭವಿಷ್ಯದ ಚಿಂತನೆ ಮಾಡದಿರುವುದೇ ದ್ರೋಹವಾಗಿದೆ.

ಕೆಲವು ಯಾಂತ್ರಿಕ ವಸ್ತುಗಳು ಈಗಾಗಲೇ ಪರಂಪರೆಯ ಸಾಲಿಗೆ ಸೇರಿರುವುದನ್ನು ನಾವು ತೀಳಿದಿದ್ದೇವೆ. ಗ್ರಾಮಫೋನ್ ಒಂದು ರೇಕಾಡ್‌ ಆಗಿರುವ ದ್ವಾನಿ, ಸಂಗೀತವನ್ನು ಕೇಳುವ ಯಂತ್ರ. ಕಡಿಮೆ ಅವಧಿಯಲ್ಲಿ ಇದನ್ನೇ ಕುರಿತ ಯಂತ್ರಗಳು ಅತ್ಯಾಧುನಿಕವಾಗಿ ತಯಾರಾಗಿವುದು ‘ಗ್ರಾಮಫೋನ್’ ಪರಂಪರೆ ಸಾಲಿಗೆ ಸೇರಿರುವುದಕ್ಕೆ ಮುಖ್ಯವಾದ ಕಾರಣ. ಹಾಗೆಯೇ ಅದರ ಬಳಕೆ ಅತೀ ವಿರಳ. ಹೀಗೆಯೇ ಮಾರಾಟದ ಮೂಲ ಯಾಂತ್ರಿಕ ಅಳತೆಮಾನಗಳು ಪರಂಪರೆಗೆ ಸೇರುವ ಸಂಭವಗಳುಂಟು. ಕೆಲವು ವೇಳೆ ವಿದ್ಯುನ್‌ನಾನ್ ಅಳತೆಮಾನ ಕೈಕೊಟ್ಟರೆ ಜನಪದ ಅಳತೆಮಾನಗಳನ್ನೇ ಆಶ್ರಯಿಸಬೇಕಾಗಿರುವ ಅನಿವಾರ್ಯತೆಯೂ ಇದೆ ಹಾಗೂ ಎಲ್ಲಾ ಕಡೆ ಇದು ಬಳಕೆಯಲ್ಲಿ ಇಲ್ಲ. ಇದರಿಂದ ಭಾರತದ ಎಲ್ಲಾ ಕಡೆ ಪರಂಪರೆ ಮತ್ತು ಆಧುನಿಕತೆಯ ಅನುಸಂಧಾನದಲ್ಲಿ ಜನಪದ ಅಳತೆಮಾನ ಹಾಗೂ ಆಧುನಿಕ ಅಳತೆಮಾನಗಳು ಚಾಲ್ತಿಯಲ್ಲಿವೆ. ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ವಿದ್ಯುನ್‌ನಾನ್ ಅಳತೆಮಾನಕ್ಕಿಂತ ಜನಪದ ಅಳತೆಮಾನಗಳ ಬಳಕೆ ಹೆಚ್ಚು. ಮುಂದುವರಿದ ನಗರವಾಗಿರುವ ಮೈಸೂರಿನಲ್ಲಿ ಜನರು ಜನಪದ ಅಳತೆಮಾನವನ್ನು ಬಳಸುತ್ತಿರುವುದು ಜಾನಪದ ಸೋಗಿಗೆ ಹಿಡಿದ ಕೈಗನ್ನಡಿ. ಅಂದರೆ ಗ್ರಾಹಕರಲ್ಲಿ ಜನಪದ ಅಳತೆಮಾನಗಳ ಮೇಲೆ ವಿಶ್ವಾಸಾರ್ಥಕ ದಟ್ಟವಾಗಿದೆ. ವಿಜ್ಞಾನ ವಸ್ತುನಿಷ್ಟವಾದುದೇನೋ ನಿಜ. ಆದರೆ ವೈಜ್ಞಾನಿಕ ತಂತ್ರಜ್ಞಾನದಡಿಯಲ್ಲಿ ಬಂದ ಯಾಂತ್ರಿಕ ಅಳತೆಮಾನಗಳು ಲಾಭಕೋರರ ಹಿಡಿತಕ್ಕ ಸಿಕ್ಕಿದೆ. ರಿಮೋಟ್ ಕಂಟ್ರೋಲ್ ಮೂಲಕ ಲಾಭಕೋರ ವ್ಯಾಪಾರಿಗಳು ಯಾಂತ್ರಿಕ ಅಳತೆಮಾನಕ್ಕಿಟ್ಟ ಸರಕುಗಳ ತೂಕವನ್ನು ಕಡಿಮೆಗೊಳಿಸುವುದು ಜಗಜ್ಞಾಹಿಂದಿರಾಗಿದೆ. ಹೀಗಿರುವಾಗ ಸರಕುಗಳನ್ನು ಕೊಳ್ಳುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಅನುಭವಗಳು ಸಾಕಷ್ಟು ಪಾಠ ಕಲಿಸುತ್ತದೆ. ಇಂಥವ ಜೀವಾನಾನುಭವವೇ ಜಾನಪದ.

ಹೆಚ್ಚು ಬಂಡವಾಳ ತೊಡಗಿಸದ ಬಡ ವ್ಯಾಪಾರಿಗಳು 500-1000ರೂ. ಬಂಡವಾಳದಿಂದ ಪಾರಂಪರಿಕ ರೂಪದಲ್ಲಿ ವ್ಯಾಪಾರ ಮಾಡುವ ಸ್ಥಿತಿ ಮಾರುಕಟ್ಟೆಯಲ್ಲಿ ಕಂಡುಬರುತ್ತದೆ. ಇವರು ಅಳತೆ ಮಾಡುವ ವಸ್ತುಗಳನ್ನೇ ಇಟ್ಟುಕೊಂಡಿರುವುದಿಲ್ಲ. ಪ್ರಸ್ತುತ ಬಜಾರ್‌ನಲ್ಲಿ ಕಡಿಮೆ ಬೆಲೆಗೆ ಸಿಗುವ ಸರಕುಗಳನ್ನು ಮಾರುವವರಾಗಿದ್ದಾರೆ. ದೊಡ್ಡ ದೊಡ್ಡ ಸಗಟು ವ್ಯಾಪಾರಿಗಳು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಆರಿಸಿಕೊಂಡು ಸಾಧಾರಣವಾಗಿರುವ ಪದಾರ್ಥಗಳನ್ನು ಬೇಡವೆಂದು ನಿಲಾಕ್ಷೇಯಾಡಿ ಎಸೆದಿರುತ್ತಾರೆ. ನಿಲಾಕ್ಷೇಕ್ಕೆ ಒಳಗಾದ ಇಂಥವ ಪದಾರ್ಥಗಳನ್ನು ಲಕ್ಷ್ಯವಹಿಸಿ ಆರಿಸಿಕೊಂಡು ಬಡವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇವರು ಬಂಡವಾಳ ತೊಡಗಿಸಲಾಗದ ಅತೀ ಕಡುಬಡವ

ವ್ಯಾಪಾರಿಗಳು. ಟಿಮೋಚೋ, ಶೆರುಳ್ಳಿ, ಅರಿಶಿಣ, ಶುಂಥಿ, ಬದನೆ, ಬೆಂಡೆ, ಮೂಲಂಗಿ, ಕೋಸು, ಮೇಣಸಿನಕಾಯಿ ಮುಂತಾದ ತರಕಾರಿಗಳನ್ನು ಗುಡ್ಡದಲ್ಲಿ ಅಥವಾ 5ರೂ 10ರೂ 20ರೂಗೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುವವರು ಇವರಾಗಿದ್ದಾರೆ. ಮಾರುಕಟ್ಟೆಯಲ್ಲಿ ಜಾಗ ಹೊಂದಿಸಿಕೊಂಡು ಸುಂಕ ಕಟ್ಟಿದೆ ಅಥವಾ ಕಟ್ಟಿದರೂ ಕಡಿಮೆ ಸುಂಕ ಕೊಡುವ ವ್ಯಾಪಾರಿಗಳಿವರು. ಬಡ ಗ್ರಾಹಕರು ಇಂತಹ ವ್ಯಾಪಾರಿಗಳು ಕಡೆ ಧನಾತ್ಮಕ ಯೋಜನೆಯನ್ನು ರೂಪಿಸಬೇಕಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಎಂತಹ ಅಳತೆಮಾನಗಳನ್ನಿಷ್ಟಪ್ಪಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದರೆ, ಅವರು ಬಡ ವ್ಯಾಪಾರಿಗಳೇ, ಸಾಧಾರಣ ವ್ಯಾಪಾರಿಗಳೇ, ಶ್ರೀಮಂತ ವ್ಯಾಪಾರಿಗಳೇ ಎಂದು ನಿರ್ಧರಿಸಿಬಿಡಬಹುದು. ಅಳತೆಮಾನಗಳು ಸಹ ವ್ಯಾಪಾರಿಗಳ ಸ್ಥಾನಮಾನವನ್ನು ನಿರ್ಧರಿಸುತ್ತವೆ. ‘ಮೋಳ’ದಲ್ಲಿ ಹೂವನ್ನು ಮಾರುವ ವ್ಯಾಪಾರಿಯೊಬ್ಬ ‘ಮೀಟರ್’ ಅಳತೆಯಲ್ಲಿ ಹೂವು ಮಾರಿದರೆ ಇಷ್ಟುದ್ದ ಬರುವುದಿಲ್ಲ ಕಡಿಮೆ ಬರುತ್ತದೆ ತೆಗೆದುಕೊಂಡು ಹೋಗಿ ಎಂದು ಇನ್ನೂ ಸ್ವಲ್ಪ ಹೂವು ಸೇರಿಸಿ ಒಂದು ಮಾರು ಹೂವನ್ನು ಗ್ರಾಹಕನಿಗೆ ಕೊಡುತ್ತಾನೆ. ಹಾಗೆಯೇ ಸೇರಿನಲ್ಲಿ ಹುರುಳಿಯನ್ನು ಮಾರುವವನು ಕೆಜಿಯಲ್ಲಿ ಬೇಕಾದರೆ ತೂಕ ಹಾಕಿಸಿ ನೋಡು ಒಂದು ಸೇರು ಹುರುಳಿ ಕಾಳು ಒಂದು ಕಾಲ್ ಕೆಚಿ ಬರುತ್ತದೆ ಎಂದು ವಸ್ತುನಿಷ್ಟವಾಗಿ ಹೇಳುತ್ತಾನೆ. ಒಂದು ಕೆಚಿ ಹುರುಳಿಕಾಳಿನ ಬೆಲೆಗಿಂತ ಒಂದು ಸೇರು ಹುರುಳಿಕಾಳಿನ ಬೆಲೆ ಕಡಿಮೆ ಇರುತ್ತದೆ. ಹೀಗೆ ಜನಪದ ಅಳತೆಮಾನಗಳು ಆಧುನಿಕ ಅಳತೆಮಾನಗಳೊಂದಿಗೆ ವಿವಿಧ ತೆರನಾಗಿ ಸಂಘರ್ಷಕ್ಕೆ ಇಳಿಯುತ್ತದೆ.

‘ಮೋಳಿಗಾಹದ್ದು ಅಳೆದು ಹಾಕು’ ಎನ್ನುವ ಗಾದೆ ಅಳತೆಗೆ ಇರುವ ಪ್ರಾಮುಖ್ಯತೆಯನ್ನು ಕುರಿತದ್ದು. ಅದು ಯಾವುದೇ ಅಳತೆಮಾನವಾಗಿರಲಿ ಸರಕುಗಳನ್ನು ಅಳತೆಮಾಡಿಯೇ ಮಾಡುವುದು. ವ್ಯಾಪಾರಿ ಕೊನೆಗೆ ಉಚಿತವಾಗಿ ಕೊಟ್ಟರೂ ಕೂಡ ಅಳತೆ ಮಾಡಿಕೊಡುವುದು ಸಂಪ್ರದಾಯ. ಮಾರುಕಟ್ಟೆಯಲ್ಲಿ ಅಳತೆಮಾನಗಳ ಬಳಕೆಯಲ್ಲದೆ ವ್ಯಾಪಾರವೇ ಜರುಗುವುದಿಲ್ಲ. ಅಳತೆಮಾನಗಳು ಬೌದ್ಧಿಕ ಮತ್ತು ಭೌತಿಕ ರೂಪದಲ್ಲಿರುತ್ತದೆ ಎಂಬುದನ್ನು ಯಾರು ಮರೆಯುವಂತಿಲ್ಲ. ಸಾಮಾಜಿಕ ಸ್ಥಿರತ್ವಂತರದಲ್ಲಿ ಜನರ ಸ್ಥಿತಿಗತಿಗಳು ಬೇರೆ ಬೇರೆಯಾಗಿರುವುದು ಅದರ ಸತ್ಯಾಸ್ತ್ಯತೆಯ ಧೈರ್ಯತೆ. ಗ್ರಾಹಕನಿಗೆ ಅಳತೆಯಲ್ಲಿ ನಂಬಿಕೆ ಬಂದು ಬಿಟ್ಟರೆ ಕೊನೆತನಕ ಅದೇ ವ್ಯಾಪಾರಿಯಲ್ಲಿ ಸರಕುಗಳನ್ನು ಖರೀದಿಸುತ್ತಾನೆ. ಅಳತೆಯಲ್ಲಿ ಮೋಸವಾದಾಗ ಜಗಳ ತಾರಕ್ಕೇರಿ ವ್ಯಾಪಾರದ ಬಾಂಧವ್ಯ ಕೆಡುವುದಿದೆ. ಗ್ರಾಹಕರ ಜಾನ್ನಾಧಾರಿತ ಆರ್ಥಿಕ ಸ್ಥಿತಿಗತಿಗಳ ಭೂಮಿಕೆಯಲ್ಲಿ ಸರಕುಗಳನ್ನು ಕೊಳ್ಳುವುದು ಅಳತೆಮಾನಗಳನ್ನು ಅವಲಂಬಿಸಿದೆ. ಪಾರಂಪರಿಕ ಅಳತೆಮಾನಗಳು ಅಣಿದು, ಆಧುನಿಕ ಅಳತೆಮಾನಗಳು ಎಲ್ಲಾ ವಸ್ತುಗಳನ್ನು ಅಳತೆ ಮಾಡುವ ಏಕೆಕ್ಕ ಸಾಧನ ಎನ್ನುವಂತಹದ್ದಲ್ಲ. ಎರಡು ಅಳತೆಮಾನಗಳು ನಿರಂತರವಾಗಿ ಚಲನಾಶೀಲವಾಗಿರುತ್ತವೆ. ಏಕೆಂದರೆ ಜಾನಪದದ ಬೇರಿನಲ್ಲಿ ಆಧುನಿಕತೆಯ ಹೂವು

ಎಂಬಂತೆ ಅಳತೆಮಾನಗಳು ಸೃಷ್ಟಿಯಾಗಿವೆ. ಒಂದಕ್ಕೂಂದು ಅವಿನಾಭಾವ ಸಂಬಂಧವನ್ನು ಹೊಂದಿದಂತೆ ತುಸು ಸಂಘರ್ಷವನ್ನಿಟ್ಟುಕೊಂಡು ಮುಂದುವರಿಯುತ್ತಲೇ ವಾಣಿಜ್ಯಾಭಿವೃದ್ಧಿಗೆ ಸಹಕಾರಿಯಾಗಿವೆ.

\* \* \* \* \*

## ಘಟಕ-3: ಗೆಳೆತನ

ಆಶಯ:

### ಗೆಳೆತನ

— ಚನ್ನವೀರ ಕಣವಿ

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹಿ  
ತಣ್ಣೆಳಲ ತಂಪಿನಲಿ ತಂಗಿರುವೆನು;  
ಜೀವನದನಂತ ದುಭರ ಬವಣ ನೋವುಗಳ  
ಕಾವುಗಳ ಮೌನದಲಿ ನುಂಗಿರುವೆನು.  
ಗೆಳೆತನವೇ ಇಹಲೋಕಕಿರುವ ಅಮೃತ  
ಅದನುಳಿದರೇನಿಹುದು — ಜೀವನ್ನತ!

ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು  
ತನ್ನಿಚ್ಚಿ ಮೂರ್ಯಸುವವರ ಭಲವು  
ಎಣ್ಣನೇಳನಿತಾದರೂ ಸ್ವಾಧ್ಯ ಹೊಂದಿಹವು  
ಎತ್ತಿ ಕಟ್ಟುವರದಕೆ ಮಮತೆ ತೊಡವು.  
ಗೆಳೆತನದ ಒಳತಿರುಳ ಬಲ್ಲ ಧರ್ಮ  
ಕೇಳು ನಿಜ ಗೆಳೆಯ ನಿಷ್ಠಾಮಕರ್ಮ!

## 1. ನೆತ್ತುದ ಪ್ರಸಂಗ

– ಪಂಪ

ದುರ್ಯೋಧನನು ಕಣಣನಲ್ಲಿಟ್ಟಿರುವ ನಂಬಿಕೆಯ ಒಳ ಕಾರಣಾ:

ವಚನ॥ ದುರ್ಯೋಧನಂ ನಿನ್ನನ್ನು ಏತಜೊಳ್ಳ ನಂಬಿದನೆಂದೊಡೆ-ನೀನುಂ ತಾನುಮ್‌  
(=ಅವನೂ) ಒಮ್ಮೆ ಗಂಗಾನದೀ ತೀರದೊಳ್ಳ ಬೇಂಟೆಯಾಡುವಲ್ಲಿ ತತ್ತಮೀಪದ ತಾಪಸಾಶ್ರಮದೊಳ್ಳು  
ಸತ್ಯಂತಪರೆಂಬ ದಿವ್ಯಜ್ಞಾನಿಗಳಂ ಕಂಡು ಮೊಡಮಟ್ಟ ಇವರುಮಂ ಪರಸಿ ನಿನಗೆ ಮುನ್ನಮೇಣಲ್ಲಾ  
ತರಿಸಿದೊಡೆ, ಸುರ್ಯೋಧನನ್ನು ಏವಯಿಸಿ, ನಿನ್ನಂ ಹೋಗಲ್ಪೇಟ್ಟು-

ಅನಿರೆ ನೀಮ್ ಇದೇಕೆ ದಯೆಗೆಟ್ಟಿರ್ಲೂ ಮೀಂಗುಲಿಗಂಗೆ?

ಪೇಟಿಮೆಂದಾ ನರನಾಥನಂ ತಿಳಿಪೆ ತನ್ನನ್ನಿ,

ಭೂಭೂಜನೆಯ್ದ್ದ ನಂಬಿ-

‘ಕಾನೀನ,

ಸಮಂತು ಪಾಟಿಸುವೆನೊಯ್ಯನೆ ಮುಳ್ಳೊಳ್ಳ ಮುಳ್ಳನೆಂದು

ತಾನೀ ನಯದಿಂದ ಮೊರೆದಟ್ಟಜೊಳ್ಳು

ಅಂದು ಒಡನುಂಡನಲ್ಲನೇ!?’

ಕಣಣ ಧರ್ಮಸಂಕಣ

ಎನೆಯೆನೆ

ಬಾಷ್ಪವಾರಿ ಪುಳಕಂಬೆರಸೊಮ್ಮೆಯೆ ಮೊಣ್ಣೆ-

ಮುನ್ನೆ ‘ನೀವೆನಗಿದನೇಕೆ ಪೇಟ್ಟಿರ್ಲೂ?

ನೆಗಟ್ಟೆ ಮೊಗಟ್ಟಿಯನ್ನು ಅಂಪಿನಂ

ಸುರ್ಯೋಧನನ್ನು ಎನಗ್ ಒಳ್ಳಿಕೆಯ್ದ ಕೃತಮಂ ಪೆಱಗಿಕ್ಕು,

ನೆಗಟ್ಟೆ ಮಾಸೆ

ನಣ್ಣಿನ (=ನಂಟುತನದ) ನೆವದಿಂದ (ನಾನು)

ಪಾಂಡವರನ್ ಒಳೆಮೊಕ್ಕೊಡೆ

ನೀಮೆ ಪೇಸಿರೇ (=ಹೇಸುವುದಿಲ್ಲವೇ)?!

ನೆತ್ತುಮನಾಡಿ ಭಾನುಮತಿ ಸೋಲೆತ್ತುಡೆ,

ಸೋಲಮನ್ ಈವುದೆಂದು ಕಾಡುತ್ತಿರೆ

ಲಂಬಣಂ ಪಜೆಯೆ

ಮುತ್ತಿನ ಕೇಡನ ನೋಡಿ ನೋಡಿ ಬಳ್ಳತ್ತಿರೆ,  
ಏವುಮಿಲ್ಲದೆ-ಇವನಾಯ್ದುದೊ ತಪ್ಪೆ ಹೇಚೆಮ್ಮೆ ಎಂಬ  
ಭೂಮೋತ್ತಮನಂ ಬಿಸುಟ್ಟು  
ಇರದೆ ನಿಮ್ಮೊಳ್ಳಿಮೊಕೊಡೆ-  
ಹೇಡನಲ್ಲಿನೇ? ” (=ನಾನು ತಿರಸ್ಕಾರಾಹಣಲ್ಲವೇ)

## 2. ಗೆಳೆಯ ಸುಭಜ್ಣ

- ಯು.ಆರ್.ಅನಂತಮಾತ್ರೀ

ಶಿವಮೋಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಭಜ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಭಜ್ಣ ನನಗೆ ದೂರದ ಗೆಳೆಯ. ನಾನು ‘ಸ್ವಾದೆಂಟ್ ಸೋಷಿಯಲಿಸ್ಪ್ ಕೆಬ್’ ಎಂಬ ಸಂಸ್ಥೆಯ ರಾಜಕೀಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಭಜ್ಣ ಸಾಹಿತ್ಯ ಪ್ರೇಮಿಯೆಂದು ಆ ದಿನಗಳಲ್ಲಿ ನನಗೆ ಗೌರವ. ಮುಂದೆ ಐವತ್ತರ ದಶಕದ ಪ್ರಾರಂಭದಲ್ಲಿ ಇಂಗ್ಲೀಷ್ ಆನರ್ಸ್ ಓದಲು ನಾನು ಮೈಸೂರಿಗೆ ಬಂದಾಗ, ಸುಭಜ್ಣ ಕನ್ನಡ ಆನರ್ನಿನ ವಿದ್ಯಾರ್ಥಿ. ನಾನು ಮೊದಲು ಸೋನೆಗಾರರ ಬೀದಿಯಲ್ಲಿ, ನಂತರ ಸುಣಿದ ಕೇರಿಯಲ್ಲಿ, ಕೊನೆಗೆ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಸ್ವತಃ ಅಡಿಗೆ ಮಾಡಿಕೊಂಡೋ ಅಥವಾ ಉಚಿತ ವಿದ್ಯಾರ್ಥಿನಿಲಯದಲ್ಲೋ, ಕಾಲ ಹಾಕುತ್ತಿದ್ದ ದಿನಗಳಲ್ಲಿ ನನಗೆ ಸುಭಜ್ಣ ಹೆಚ್ಚು ಹೆಚ್ಚು ಆಶ್ರೀಯನಾಗುತ್ತ ಹೋದ. ಆ ದಿನಗಳಲ್ಲಿ ನನಗೆ ಸುಭಜ್ಣ ದುಡ್ಡ ಕಾಸಿನ ವಿಷಯದಲ್ಲಿ ನನಗಿಂತ ಹೆಚ್ಚು ಭಾಗ್ಯಶಾಲಿಯಾಗಿದ್ದ. ಪ್ರತಿ ಭಾನುವಾರ ಹಾಸ್ಟಲಿನಲ್ಲಿ ಸ್ವೆಲ್ಲೂ ಉಟ ಇರುತ್ತಿತ್ತು ನನಗೆ, ಸುಭಜ್ಣನ ಅತಿಥಿಯಾಗಿ. ಮಧ್ಯಾಹ್ನ ತಿಂಡಿ ಕೂಡ ಅವನೊಂದಿಗೆ. ಅಲ್ಲದೆ ಕ್ಲಾಸಿದ್ದಾಗ ಚಕ್ಕರ್ ಹೋಡೆದೋ ಇಲ್ಲದಿದ್ದಾಗಲೋ ಅವನ ರೂಮಿನಲ್ಲಿ ಕುತು ಗಂಟೆಗಟ್ಟಲೆ ಕಾಲ ಸಾಹಿತ್ಯದ ಕುರಿತು ನಾವು ಮಾತನಾಡುತ್ತಿದ್ದೇವು.

ಸಮಾಜವಾದಿ ರಾಜಕೀಯ ಚಿಂತನೆಯಿಂದ ಸಾಹಿತ್ಯ ಚಿಂತನೆಗೆ ತೊಡಗುವುದು ನನಗೆ ಒಂದೇ ವಿಷಯದ ಎರಡು ಹಂತಗಳಾಗಿ ಬಿಟ್ಟಿದ್ದವು. ಸುಭಜ್ಣನಿಗೆ ನಾನು ಗಾಕ್ಷಯ ಕಥೆಗಳ ಹೆಚ್ಚು ಹಿಡಿಸಿದೆ, ಶೆಲ್ಲಿಯನ್ನು ಓದಿಸಿದೆ. ಸುಭಜ್ಣ ನನಗೆ ಸತತವಾಗಿ ಪಂಪನನ್ನು, ಕುಮಾರವ್ಯಾಸನನ್ನು, ರತ್ನಕರವರ್ಣಿಯನ್ನು ಓದಿ ಹೇಳುತ್ತಿದ್ದನಾವಿಭೂರ್ಜ ಹಿಗೆ ಒಂದು ಬಗೆಯ ಗುಂಗಿನಲ್ಲಿ ಇರುತ್ತಿದ್ದುದರಿಂದ ನನಗೆ ಸದ್ಯದ ವಿದ್ಯಾರ್ಥಿ ಜೀವನ ಸಾಗಿಸುವ ಕಷ್ಟದ ಪರಿವೆಯೇ ಇರಲಿಲ್ಲ. ಥೀಸು ಕೊಡಲು ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲಗೌಡರಿಂದ ಪಡೆಯುತ್ತಿದ್ದೆ. ಅಥವಾ ಶಿವಮೋಗ್ಗದ ಅಣ್ಣಯ್ಯನಿಂದ ಅಥವಾ ಸುಭಜ್ಣನಿಂದ ಅಥವಾ ಆ ದಿನಗಳ ನನ್ನ ಇನ್ನೊಬ್ಬ ಗೆಳೆಯ ಶಂಕರನಾರಾಯಣ ಭಟ್ಟನಿಂದ. ಸಮಾಜವಾದದಲ್ಲಿ ಆ ದಿನಗಳಲ್ಲಿ ನನಗಿದ್ದ ಭರವಸೆ ಎಷ್ಟೆಂದರೆ ಸದ್ಯದ ಕಷ್ಟಗಳೆಲ್ಲವೂ ತ್ಯಜ ಸಮಾನವೆನ್ನಸುವಷ್ಟು ನನ್ನ ಎಲ್ಲ ಸೈರೆ ಸಂಬಂಧವೂ ಒಂದು ಸಮಾಜವಾದಿ ಹುಟುಂಬವನ್ನು ಸದ್ಯದ ಸ್ಥಿತಿಯಲ್ಲೇ ನನಗೆ ಸೃಷ್ಟಿಸಿಕೊಟ್ಟಿತ್ತು.

ಈಗಲೂ ಒಂದು ಘಟನೆ ನೇನಪಿದೆ, ಒಮ್ಮೆ ನನಗೆ ಅತ್ಯಗತ್ಯವಾಗಿ ಬೇಕಾಗಿದ್ದ ಹತ್ತು ರೂಪಾಯಿಗಳಿಗಾಗಿ ಮೈಸೂರಿನಲ್ಲಿದ್ದ ನಮೂರಿನ ಒಬ್ಬ ಹಿರಿಯರ ಬಳಿ ಹೋಗಿದೆ. ಅವರು ಸಣ್ಣ ಮಾತಾಡಿ ಆ ಹಣ ಕೊಟ್ಟರು. ಅದನ್ನು ಉಮುಷ್ಟಿಯಲ್ಲಿ ಹಿಡಿದು ಸುಣ್ಣದ ಕೇರಿಗೆ ನಾನ ಬರುವಷ್ಟರಲ್ಲಿ ಆ ಹಣ ನನಗೆ ಅಜವಾಗದಂತೆ ಸಿಟ್ಟಿನ ಮುಷ್ಟಿಯಲ್ಲಿ ಚೂರು ಚೂರಾಗಿತ್ತು. ಅಂದರೆ ಗೆಳೆಯ ಸುಭ್ರಣಿನ ಬಳಿ ಹಣವಿಲ್ಲದ ದಿನ ಅದಾಗಿರಬೇಕು.

ಸುಭ್ರಣಿನಿಗೆ ನಾಟಕದ ಮಹ್ಯ ಎಷ್ಟೆಂದರೆ ಯಾವ ಕಂಪನಿ ಮೈಸೂರಿಗೆ ಬಂದರೂ, ಗೆಳೆಯರನ್ನೆಲ್ಲ ಕಟ್ಟಿಕೊಂಡು ನಾಟಕ ನೋಡಲು ಅವನು ಹಾಜರು. ಇಂತಹ ಹೋಕಿಗಳಿಗಾಗಿ ಹಣ ಕಡಿಮೆಯಾದಾಗ ಅವನೂ/ನಾನೂ ಮತ್ತು ಇನ್ನೊಬ್ಬ ಆಶ್ರೀಯ ಗಂಗಾಧರನೂ ನೂರಡಿ ರಸ್ತೆಯ ಗಿರಿಯಪ್ಪನ ಅಂಗಡಿಯಲ್ಲಿ ನಮ್ಮ ರಿಷ್ಟ್ ವಾಚುಗಳನ್ನು ಗಿರಿಯಿಟ್ಟು ಹಣ ಪಡೆಯುತ್ತಿದ್ದವು. ನಮ್ಮ ಹಲವು ಜೋಕುಗಳು ಇದರ ಸುತ್ತಲೇ. ಅವನಿಗೆ ಹಣ ಹಿಂತಿರುಗಿಸಿ ನಮ್ಮ ವಾಚು ಪಡೆಯುವುದು ತಡವಾದರೆ ನೂರಡಿ ರಸ್ತೆಯ ಸಂಚಾರದ ಸ್ವಾತಂತ್ರ್ಯವನ್ನೇ ನಾವು ಕಳೆದುಕೊಳ್ಳುತ್ತಿದ್ದೇವು. ಒಮ್ಮೆ ಎಲ್ಲೋ ನಡೆದು ಹೋಗುವಾಗ ಸುಭ್ರಣಿನನ್ನು ಹೆದರಿಸಲು “ಏ ಗಿರಿಯಪ್ಪ ಬರುತ್ತಿದ್ದಾನೆ, ನೋಡು” ಎಂದೆ. ಕೂಡಲೇ ಸುಭ್ರಣಿ ನಡೆಯುವ ಭಂಗಿ ಬದಲಾಯಿಸಿ ಒಂದು ಕಾಲಿನಲ್ಲಿ ಕುಂಟನಾಗಿ ನನ್ನ ಜೊತೆಗೆ ನಡೆಯಲೊಡಗಿದ-ಬಹಳ ಗಂಭೀರವಾಗಿ. ಇವತ್ತಿಗೂ ಆ ಘಟನೆ ನೇನೆದರೆ ನನಗೆ ನಗು ಬರುತ್ತದೆ. ಬಾಲ್ಯದ ಆಶ್ರೀಯ ಗೆಳೆತನದಲ್ಲಿ ಮಟ್ಟವ ಈ ಕ್ರೂಲ್ ಸಂತೋಷಗಳು ಅತ್ಯಮೂಲ್ಯವಾದುವು. ನನ್ನ ಜೀವನದುದ್ದಕ್ಕೂ ಸುಭ್ರಣಿನ ಜೊತೆಗಿನ ಸಹವಾಸದ ಇಂತ ನೇನಪುಗಳು ಹಲವಾರು ಇವೆ.

ನನ್ನ ನೇನಪಿನಲ್ಲಿ ಆ ದಿನಗಳಲ್ಲಿ ಸುಭ್ರಣಿ ಪರಮ ರಸಿಕನಾಗಿದ್ದು. ಏನನ್ನೇ ಓದಲಿ, ಏನನ್ನೇ ನೋಡಲಿ, ಅದನ್ನು ಅತ್ಯಂತ ಉತ್ತಮವಾಗಿ ಅನುಭವಿಸುತ್ತಿದ್ದು. ನಾನು ಆ ದಿನಗಳಲ್ಲಿ ಓದಿದ ಕಾರಂತರ ಎಲ್ಲಾ ಕಾದಂಬರಿಗಳನ್ನೂ ಅವನ ಉತ್ತಮ ದೃಷ್ಟಿಯಿಂದಲೇ ಕಂಡದ್ದು. ಅನುಭವಿಸಿದ್ದ ಸುಭ್ರಣಿನನ್ನು ಏಳಿದರೆ ಅವನು ಆಗ ಓದಿದ ಕೆಲವು ಮಸ್ತಕಗಳನ್ನು ಕುರಿತು ನನ್ನ ಬಗ್ಗೆಯೂ ಇಡೀ ಮಾತನ್ನು ಹೇಳಿಯಾನು. ನಿಜವೆಂದರೆ ಆ ದಿನಗಳಲ್ಲಿ ಸುಭ್ರಣಿ ಸಾಹಿತ್ಯದ ಬಗ್ಗೆ ನನಗಿಂತಲೂ ಹೆಚ್ಚು ಖಚಿತವಾದ ಇಳುವಳಿಕೆಯನ್ನು ಪಡೆದಿದ್ದನೆಂದೇ ನನ್ನ ನೇನಪು. ನಾನು ಅವನನ್ನು ಒಬ್ಬ ಮಾರ್ಗದರ್ಶಿಯೆಂದೇ ತಿಳಿದು ಅನುಸರಿಸಿದ್ದೇ.

ಅನರ್ನ ಓದುತ್ತಿದ್ದ ಆ ದಿನಗಳಲ್ಲೂ ಕೂಡ ಸುಭ್ರಣಿನಿಗೆ ನಾಲ್ಕು ಜನರನ್ನು ಕೂಡಿಸಿಕೊಂಡು ಕೆಲಸ ಮಾಡುವ ಕೌಶಲ್ಯ ಸಾಧಿಸಿತ್ತು. ಮಹಾರಾಜ ಕಾಲೇಜಿನ ‘ಮಿಶನ್ ಮೇಳ’ ಎಂಬ ನಾಟಕ ಬಳಗದ ಸ್ಕ್ರಿಯ ಸದಸ್ಯ ಅವನಾಗಿದ್ದು. ನಾನಾದರೂ ಅದರ ಅಂಚಿನಲ್ಲಿ ಇದ್ದವನು. ಮೈ ರಂಗಣಿನವರಿಗಾಗಿ ‘ಬಾಗಿನ’

ಎಂಬ ಅಭಿನಂದನ ಗ್ರಂಥವನ್ನು ಅವನು ಹಾ.ಮಾ.ನಾಯಕರೊಂದಿಗೆ ಏರಿ ಹೊರತಂದಿದ್ದು. ಈಗಲೂ ನನಗೆ ತುಂಬ ಸುಂದರ ಎನ್ನಿಸುವ ಸಭೆಯಲ್ಲಿ ಈ ಗ್ರಂಥ ಬಿಡುಗಡೆಯಾಗಿತ್ತು. ಸಾಹಿತ್ಯ ಮಾತ್ರವಲ್ಲದೆ ಅಡಿಕೆ ಬೆಳೆಗಾರರ ಪರವಾಗಿಯೂ ಸುಭ್ರಣ್ಣ ಹಲವು ಲೇಖನಗಳನ್ನು ಬರೆದಿದ್ದು.ನಾನು ಅವನನ್ನು ತಮಾಷೆ ಮಾಡುತ್ತಿದ್ದೆ. “ಎನೋ, ಒಂದೇ ಲೇಖನವನ್ನು ನೀವು ತಿನ್ನುವ ಅಡಿಕೆ”, ‘ತಾವು ತಿನೊನುವ ಅಡಿಕೆ, ನಾವು ತಿನ್ನುವ ಅಡಿಕೆಯೆಂದು ನೀನು ಪ್ರಕಟಿಸುತ್ತಿದ್ದೀರ್ಯಾ.” ನಾವು ಪರಸ್ಪರ ಗೌರವ ಶ್ರೀತಿವೃಕ್ಷಪಡಿಸುತ್ತಿದ್ದುದು ಈ ರೀತಿಯ ಲೇವಡಿಯಿಂದಲೇ.ಆಗಿನಂತೆ ಈಗಲೂ ಕೂಡ.

ಅನರ್ನ ಮುಗಿಸಿ ನಾನು ಅಧ್ಯಾಪಕ ವೃತ್ತಿಗೆ ಇಳಿದು ಹಲವು ಸಂಕೋಚಗಳ ನಡುವೆಯೇ ನನನ್ನ ಮಾನಸಿಕ ಸಾಹಸಗಳನ್ನು ಕೈಗೊಂಡರೆ ಸುಭ್ರಣ್ಣ ಸಂಬಳದ ಹಂಗಿಲ್ಲದ ಜೀವನಕ್ಕೆ ಇಳಿದುಬಿಟ್ಟ. ಅವನ ಆಗಿನ ರಸ್ಕೆಕಡ್ಡಷ್ಟಿ ಎಂದು ನನ್ನ ಅರ್ಥ ಕುಶಾಲಿನ, ಅರ್ಥ ಗಂಭೀರದ ಟೀಕೆಗೆ ಒಳಗಾಗಿದ್ದ ಅವನ ಜೀವನಕ್ರಮ ಈ ಆಯ್ದುಯಿಂದಾಗಿಯೇ ಹಲವು ಸವಾಲುಗಳನ್ನು ಎದುರಿಸಿ ಇಕ್ಕಾಗುತ್ತ ಹೋಯಿತು. ಆಗಿನ ಅವನ ಕವನ ಸಂಕಲನ ‘ಹೂ ಚೆಲ್ಲಿದ ಹಾದಿಯಲ್ಲಿ’ ಎಂಬುದು ಸೌಂದರ್ಯದ ಉದ್ದೇಶಪೂರ್ವಕ ಮಡುಕಾಟವೆಂದು ನನಗೆ ಅಶ್ವತ್ತಿ ತಂದಿತ್ತು. ಆದರೆ ಆ ದಿನಗಳಲ್ಲೇ ‘ದಶರೂಪಕ’ವನನ್ನು ಅವನು ಕನ್ನಡಕ್ಕೆ ತಂದದ್ದು ಅವನ ವಯಸ್ಸಿಗೆ ಮೀರಿದ ಒಂದು ಪ್ರೈಡ ಕೆಲಸವೂ ಆಗಿತ್ತು.

ಸುಭ್ರಣ್ಣನ ಜೀತನ ಎಪ್ಪು ವೇಗವಾಗಿ ತನ್ನ ನೆಲೆಯನ್ನು ಕಂಡುಕೊಂಡು ಬೆಳೆಯಿತೆಂಬುದು ಆಶ್ಚರ್ಯದ ಸಂಗತಿ.ಉರಿಗೆ ಮರಳಿದವನೇ ಒಂದು ಸೋಗಸಾದ ಮನೆ ಕಟ್ಟಿದ. ಅದು ತಾನಿರಲು ಮಾತ್ರವೇ ಕಟ್ಟಿದ ಮನೆಯಲ್ಲ. ತನ್ನ ಅಪಾರ ಗೆಳೆಯರನ್ನು ಮನೆಗೆ ಕರೆದು ಸಂತೋಷಪಡಿಸಲು ತಕ್ಕ ವೈಶಾಲ್ಯದಲ್ಲಿ ಅದನ್ನು ಅವನು ಕಟ್ಟಿದ್ದು. ನಮಗೆಲ್ಲಿರುಗೂ ಶೀರ್ಘಹಳ್ಳಿಯಲ್ಲಿ ಮೂಜ್ಞ ಗುರುಗಳಾಗಿದ್ದ ಸ್ವತಃ ಕವಿಗಳೂ ಆಗಿದ್ದ ಪಂಡಿತ ನರಸಿಂಹ ಶಾಸ್ತ್ರಿಗಳ ಮಗಳಾದ ಶ್ರೀಮತಿ ಶೈಲಜಾಳನ್ನು ಅವನು ಮದುವೆಯಾದ್ದು ಅವನು ಆಯ್ದು ಬದುಕಿನ ಕ್ರಮಕ್ಕೆ ಹೆಚ್ಚಿನ ಅರ್ಥವನ್ನೂ ಸಹಜತೆಯನ್ನೂ ತಂದು, ಸುಭ್ರಣ್ಣನ ಕಲಾಸಾಹಸಗಳು ಗೃಹಸ್ಥ ಧರ್ಮದ ಒಂದು ಅಂಶವನ್ನುವಂತೆ ಮಾಡಿತು. ಹೆಂಡತಿ ಸಂಗೀತಗಾರಳಾದರೆ ತಾಯಿ ಪ್ರಕಟನೆ ಬಯಸದ ಧ್ಯಾನಶೀಲೆ ಸಾಹಿತಿ. ಈಗ ಅವನ ಮಗ ಅಕ್ಷರನೂ ಒಬ್ಬ ಪ್ರತಿಭಾಶಾಲೆ ಬರಹಗಾರ.

ತನ್ನೂರಿಗೆ ಮರಳಿದ ಮೇಲೆ ಸುಭ್ರಣ್ಣ ಮೊದಲು ತನ್ನ ಅಡಿಕೆ ತೋಟವನ್ನು ಬೆನ್ನಾಗಿ ಬೆಳೆಸಿ ನಿಜವಾದ ಅರ್ಥದಲ್ಲಿ ಈಚೆಗೆ ಅಪರೂಪವನ್ನಿಸುವ ಶ್ರೀಮಂತನಾದ. ತನಗೆ ಇಷ್ಟ ವಾದುದರಲ್ಲಿ ನಿರತನಾಗುವ ಸಾಫ್ತಂತ್ರ್ಯವನ್ನು ಹಿಂಗೆ ಪಡೆದು ತನ್ನ ಸುತ್ತಮುತ್ತಲಿನ ಹಲವು ರಸಿಕರನ್ನು ಕೂಡಿಕೊಂಡು

ನಾಟಕ ಆಡುವುದರಲ್ಲಿ ಆಡಿಸುವುದರಲ್ಲಿ ತೊಡಗಿದ. ಹೀಗೆ ‘ನೀಲಕಂತ ನಾಟ್ಯ ಸೇವಾ ಸಂಘ’ ಬೆಳೆಯತೊಡಗಿತು – ಏಷ್ಯಾದಲ್ಲೇ ಒಂದು ಮಾದರಿ ಸಂಸ್ಥೆಯಂತೆ.

ನಮ್ಮ ಗೆಳೆತನವೂ ಗಾಥವಾಗುತ್ತ ಹೋಯಿತು. ಉಂಡು, ತಿಂದು ಸುಖವಾದ ನಿದ್ರೆ ಮಾಡಿ ಕಾಡಿನ ದಾರಿಗಳನ್ನು ಅಲೆದು, ಯಕ್ಕಿಗಾನ ನೋಡಲು ಮತ್ತು ಹಳ್ಳಿಯ ಹಾಡುಗಳನ್ನು ಕೇಳಿಸಿಕೊಳ್ಳಲು ಆಸೆಯಾದಾಗಲೆಲಾ ನಾನು ಹೋಗುತ್ತಿದ್ದುದು ಸುಭ್ರಣ್ಣನ ಸದಾ ತರೆದ ಬಾಗಿಲಿನ ಮನೆಗೆ, ಅಲ್ಲಿ ಸುಭ್ರಣ್ಣ, ಅವನ ಹೆಂಡತಿ ಶೈಲಜಾ, ಅವನ ತಾಯಿ ಮತ್ತು ಮಗ ಅಕ್ಕರ ಬೆಳೆಯುತ್ತಾ ಹೋದುದನ್ನು ಕಂಡು ನಾನು ಸಂತೋಷಪಟ್ಟಿದ್ದೇನೆ. ನನಗೆ ಮಾತ್ರವಲ್ಲ ನನ್ನ ಸಂಸಾರಕ್ಕೂ ಮತ್ತು ಸಾಹಿತ್ಯದ ಗೆಳೆಯರಿಗೂ, ರಾಜಕೀಯ ಮಿಶ್ರಿಗೂ ಸುಭ್ರಣ್ಣನಿಂದು ಸ್ವಂತ ಮನೆಯಾಗಿ ಬಿಟ್ಟಿತು.

ಮುಂದಿನದು ಕನ್ನಡದ ಸಾಂಸ್ಕೃತಿಕ ಇತಿಹಾಸಕ್ಕೆ ಸೇರಿದ ಸಂಗತಿಯಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ರಾಜಕೀಯ ಕ್ಷೇತ್ರದಲ್ಲಿ ವಿಫಲವಾಯಿತು ಎನ್ನಿಸುವ ಆದರ್ಶಗಳೆಲ್ಲವೂ ಸುಭ್ರಣ್ಣನ ಉರಿನಲ್ಲಿ ಒಂದು ದೀಪದಂತೆ ಸಚೀವವಾಗಿ ಉಳಿದು ಬೆಳೆದಿವೆ. ಸುಭ್ರಣ್ಣ ಈಗ ಕೇವಲ ಒಬ್ಬ ಉತ್ಪಣನಾದ ರಸಿಕ ಮಾತ್ರನಲ್ಲ. ಅವನ ರಸಿಕತೆ ತನ್ನ ಜೀರ್ಣಶಕ್ತಿಯನ್ನು ಅಪಾರವಾಗಿ ಬೆಳೆಸಿಕೊಂಡು ಒಂದು ಹಳ್ಳಿಯ ಪರಿಸರದಲ್ಲಿ ಪ್ರಪಂಚದಲ್ಲಿ ಅತ್ಯುತ್ತಮವಾದುದನ್ನು ಮ್ಯಾದಾಳುವಂತೆ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ. ಇಲ್ಲಿಯೇ ಹೇಳಬೇಕಾದ ಸಂಗತಿ ಬಂದಿದೆ. ಕೆಲವರು ಅತ್ಯುತ್ತಮ ಸಂಸ್ಥೆ ಕಟ್ಟಬಿಲ್ಲದು. ಆದರೆ ತಾವೇ ಉತ್ತಮ ಸೃಜನಶೀಲ ಲೇಖಕರಾಗಿರಬೇಕಿಲ್ಲ. ಸೃಜನಶೀಲ ಲೇಖಕರಂತೂ ಯಾವ ಸಂಸ್ಥೆಯನ್ನಾದರೂ ಹಾಳು ಮಾಡಬಲ್ಲ ಉದ್ದೇಕದ ವಿಶಿಷ್ಟತೆ ಪಡೆದವರಾಗಿರುವುದೇ ಹೆಚ್ಚು. ಆದರೆ ಸುಭ್ರಣ್ಣ ಸ್ವತಃ ಎಷ್ಟು ಒಳ್ಳಿಯ ಬರಹಗಾರನೆಂದರೆ ಸಾಹಿತ್ಯ ಮತ್ತು ಸಿನಿಮಾ ಕುರಿತ ಅವನ ವಿಮರ್ಶೆಗಳಲ್ಲಿ ಕೆಲವು ನಮ್ಮ ಕಾಲದ ಉತ್ತಮ ಬರಹಗಳಾಗಿವೆ. ‘ರೋಶ್ಮಾನಾ’ ಬಗ್ಗೆ ಸುಭ್ರಣ್ಣ ಬರೆದಿದ್ದು ಮತ್ತು ಲೋಕ ಶಾಕುಂತಲಾ ದ ಬಗೆಗಿನ ಅವನ ಲೇಖನ ಯಾವ ಭಾಷೆಯಲ್ಲೇ ಆಗಲಿ ಉತ್ತಮ ಕೃತಿಗಳೆಂದು ನನಗನ್ನಿಸಿದೆ.

ಸುಭ್ರಣ್ಣ ತಾನು ಬದುಕುವ ಕ್ಷೇತ್ರದ ಕ್ರಮವನ್ನೇ ಬದಲಾಯಿಸಿ ಒಂದು ಸಮುದಾಯದ ಬದುಕಿಗೆ ವಿಶೇಷ ಹೋಳವನ್ನು ತಂದಿದ್ದಾನೆ. ಅವನ ಉರಿನ ಹುಡುಗಿಯರು ಮದುವೆಯಾಗಿ ತಾವು ಹೋಗುವ ಉರು ಬೆಂಗಳೂರು ಆಗಿದ್ದರೂ ಸಾಂಸ್ಕೃತಿಕವಾಗಿ ಅದು ತೆಳು ಎಂದು ಕೊಳ್ಳುತ್ತಾರೆಂದು ನಾನು ಕೇಳಿದ್ದೇನೆ.

ಉತ್ತರ ರಸಿಕನಾಗಿ ಪ್ರಾರಂಭಿಸಿ, ಪ್ರಯೋಗಶೀಲ ಕಾರ್ಯದಕ್ಷನಾಗಿ ಬೆಳೆದು, ಈಗೊಬ್ಬ ಸಮಕಾಲೀನ ಭ್ರಷ್ಟರನ್ನಾಗಿ ಸುಭ್ರಜ್ಞ ಬೆಳೆದಿದ್ದಾನೆ. ಯಶಸ್ವಿ ಮತ್ತು ಕೀರ್ತಿ ಅವನನ್ನು ಕಂಗಡಿಸಲಾರವು. ಯಾಕೆಂದರೆ ಅವನು ಬೆಳೆದ ನೆಲ ಮತ್ತು ಅವನು ತನ್ನ ಕನಸನ್ನು ಬೆಳೆಸುತ್ತಿರುವ ನೆಲ-ಅದರ ಗುಣವೇ ಅಂಥದ್ದಾಗಿದೆ. ಈಗಿನ ಮಹತ್ವಕಾಂಕ್ಷೆಯ ಪ್ರೇಮೋಚಿಯ ಕಾಲದಲ್ಲಿ ತನ್ನ ಒಬ್ಬನೇ ಮಗನನ್ನು ಕೂಡ ಈ ತನ್ನ ಕನಸಿನಲ್ಲಿ ಸುಭ್ರಜ್ಞ ತೊಡಗಿಸಿದ್ದಾನೆ.

ನನ್ನ ಗೆಳೆಯರಲ್ಲಿ ಎಲ್ಲ ದೃಷ್ಟಿಯಿಂದಲೂ ನಿಜವಾದ ಮಣ್ಣವಂತನೆಂದರೆ ಸುಭ್ರಜ್ಞನೇ.

### 3. ಸ್ವೇಹ

- ಶ್ಯಾಮುಯಲ್ ಜೋಸೆಫ್

ಅನು: ಎಸ್.ದಿವಾಕರ

ನನ್ನ ಹೆಂಡತಿ ಅದೇ ತಾನೆ ಪ್ರವಾಸ ಮುಗಿಸಿಕೊಂಡು ಬಂದಿದ್ದಳು. ಅಂದ ಮೇಲೆ ನನ್ನ ಸಂತೋಷಕ್ಕೆ ಎಲ್ಲೆಯಲ್ಲಿ? ಆದರೆ ಈ ಸಂಭಾರದಲ್ಲಿ ನೇರೆಹೊರೆಯವರು ಯಾರಾದರೂ ಬಂದು ನಮಗೆ ತೊಂದರೆ ಕೊಟ್ಟರೇನುಮಾಡುವುದು? ಯಾಕೋ ಇಂಥ ಸಂತೋಷದ ವಾತಾವರಣದಲ್ಲಿ ಬಂದು ಬಗೆಯ ನಿರಾಶೆಯಾಯಿತು. ನಾನು “ಅವನ ಮನೆಗೋ ಇಲ್ಲ, ಇವಳ ಮನೆಗೋ ಹೋಗಿ ಬರೋಣ” ಎಂದು ಹೆಂಡತಿಗೆ ಹೇಳತೊಡಗಿದೆ. “ಅವರೇ ಯಾರಾದರೂ ನಮ್ಮಲ್ಲಿಗೆ ಬಂದುಬಿಟ್ಟರೆ ಬೇಗ ಹೋಗೋಲ್ಲ. ನಾವೇ ಅವರಲ್ಲಿಗೆ ಹೋದರೆ ನಮಗೆ ಯಾವಾಗ ಏಜಬೇಕೆನನಿಸುತ್ತದೋ ಆಗ ಮೇಲೆದ್ದ ಮನೆಗೆ ಬಂದುಬಿಡಬಹುದು” ಎಂದೆ.

ಸರಿ, ನಾವು ಒಂದಿಷ್ಟ ತಡಮಾಡದೆ ಮಿಸೆಸ್ ಕ್ಲಿಂಗ್ಲಿಂಗ್ ಮನೆಯ ಕಡೆ ಹೋರಬೇವು. ಮಿಸೆಸ್ ಕ್ಲಿಂಗ್ಲೋ ನಮ್ಮಲ್ಲಿಗೆ ಆಗಾಗ ಬಂದು ಹೋಗುವ ರೂಢಿಯಿದ್ದುದರಿಂದ, ಮೊದಲು ಅವಳ ಮನೆಗೇ ಹೋಗುವುದೆಂದು ತೀಮಾರ್ನಿಸಿದೆವು.

ಮಿಸೆಸ್ ಕ್ಲಿಂಗ್ಲೋ ಬಂದು ರೀತಿ ಹೆಸರು ಮಾಡಿದ ಹೆಂಗಸು; ಯುದ್ಧಕ್ಕೆ ಮೊದಲು ಬಂದು ಶಾಲೆಯ ಪ್ರಿನ್ಸಿಪಾಲ್ ಆಗಿದ್ದವಳು. ಆದರೆ ಯುದ್ಧದ ನಂತರ ಇಡೀ ಜಗತ್ತೆ ತಲೆಕೆಳಗಾದಾಗ ಆಕೆ ತನ್ನ ದೊಡ್ಡ ಹುದ್ದೆಯನ್ನು ಬಿಟ್ಟುಕೊಟ್ಟು ಒಬ್ಬ ಸಾಮಾನ್ಯ ಶಿಕ್ಷಕಯಾಗಬೇಕಾಯಿತು. ಆದರೂ ಮೊದಲಿನ ಪ್ರತಿಷ್ಠೆಯೇನೂ ಹೋಗಿರಲಿಲ್ಲ; ಜನರ ಜೊತೆ ಅವಳು ಮಾತಾಡುತ್ತಿದ್ದರೇ ಎನನ್ನೋ ಅನುಗ್ರಹಿಸುತ್ತಿರುವಂತಹ ಧಾಟಿಯಲ್ಲಿ. ಯಾವನಾದರೂ ಒಬ್ಬ ಪ್ರಸಿದ್ಧನಾ ಎಂದರೆ ಮುಗಿಯಿತು. ಅವಳು ತಕ್ಷಣ ಪರಿಚಯ ಮಾಡಿಕೊಂಡು ಅವನ ಮನೆಗೆ ಆಗಾಗ ಹೋಗಿಬರುತ್ತಿದ್ದಳು. ಪ್ರಿನ್ಸಿಪಾಲ್ ಆಗಿದ್ದಾಗಲೇ ನನ್ನವಳಿಗೆ ಅವಳ ಪರಿಚಯವಿತ್ತು. ಮತ್ತೆ ಮಿಸೆಸ್ ಕ್ಲಿಂಗ್ಲೋ ತನ್ನ ಆ ಕಾಲದ ಸ್ವೇಹಿತರು ಯಾರು ಸಿಕ್ಕಿದರೂ ಬಡವೆಟ್ಟಿಗೆ ಬಿಡುತ್ತಿರಲಿಲ್ಲ. ನನ್ನ ಹೆಂಡತಿ ಸಿಕ್ಕಿದರೂ ಅಷ್ಟೆ; ತುಂಬಾ ಸ್ವೇಹ, ಸಲಿಗೆ. ನನ್ನವಳ ಮೊದಲ ಹೆಸರು ಹಿಡಿದೇ ಕರೆಯುತ್ತಿದ್ದುದು. ಇನ್ನೂ ಪ್ರಾಯದಲ್ಲಿದ್ದಾಗ ನಾನೂ ಅವಳನ್ನು ನೋಡಿದ್ದೇ; ಆದರೆ ಮಾತಾಡಿಸಿದ ನೆನಪಿಲ್ಲ. ಯುದ್ಧಕ್ಕೆ ಮೊದಲು ಜನ ಪರಸ್ಪರರನ್ನು ಶತ್ರುಗಳ ಹಾಗೆ ನೋಡುತ್ತಿರಲಿಲ್ಲ. ಆಗ ಒಬ್ಬ ತನ್ನ ನೆರೆಯವರನ್ನು ಭೇಟಿ ಮಾಡಬಹುದಾಗಿತ್ತು. ಮಾತಾಡಿದ್ದರೂ ಅವರು ಸ್ವೇಹಿತರೆಂದೇ ಪರಿಗಣಿಸಬಹುದಾಗಿತ್ತು.

ಮಿಸೆಸ್ ಕ್ಲಿಂಗೆಲ್ ಹಾಸಿಗೆಯ ಮೇಲೆ ಮಲಗಿದ್ದಳು. ಹತ್ತಿರದಲ್ಲೇ ಇದ್ದ ದಿವಾನಿನ ಮೇಲೆ ಅವಳ ಮೂವರು ಗೆಳತಿಯರು ಕುಳಿತಿದ್ದರು. ನನಗೆ ಅವರಲ್ಲಿ ಯಾರ ಪರಿಚಯವೂ ಇರಲಿಲ್ಲ.

ಒಳಗೆ ಹೆಚ್ಚೆಯಟ್ಟ ತಕ್ಕಣ ಎಲ್ಲರಿಗೂ ವಂದಿಸಿದೆ. ನಾನು ಇಂಥವನು ಎಂದು ಹೇಳಿಕೊಳ್ಳಲಿಲ್ಲ; ಹಾಗೆಯೇ ನಿಮ್ಮ ಹೆಸರೇನು ಎಂದು ಅವರನ್ನು ವಿಚಾರಿಸುವ ಗೋಜಿಗೂ ಹೋಗಲಿಲ್ಲ.

ಮಿಸೆಸ್ ಕ್ಲಿಂಗೆಲ್ ನಮ್ಮತ್ತ ಆತ್ಮೀಯವಾಗಿ ನೋಡಿ, ಮುಗುಳ್ಳಕ್ಕು ಎಂದಿನಂತೆ ಏನೇನೋ ಹರಟತೋಡಗಿದಳು. ನಾನು ನಾಲಗೆ ಬಿಗಿ ಹಿಡಿದುಕೊಂಡು ನನ್ನಲ್ಲೇ ಅಂದುಕೊಂಡೆ: ‘ಇವಳ ವಿರುದ್ಧ ನನಗೇನೂ ಇಲ್ಲ. ಆದರೂ ಇದೊಂದು ಹೀಡೆ. ಒಂದು ದಿನ ರಸ್ತೆಯಲ್ಲಿ ಬೇಕೆಂದೇ ಯಾರನ್ನೂ ಗಮನಿಸದೆ ನಾನು ನನಡೆದುಕೊಂಡು ಹೋಗ್ರಿತ್ತಿನಿ ಅಂತ ಇಟ್ಟೊಳ್ಳೋಣ. ಆಗ ಇದ್ದಕ್ಕಿದ್ದಂತೆ ಈ ಹೆಂಗಸು ಪ್ರತ್ಯಕ್ಷವಾದರೆ ಏನು ಮಾಡುವುದು? ಹೇಗಿದ್ದೀರ ಎಂದು ಅವಳನ್ನು ವಿಚಾರಿಸಿದರೆ ಸಾಕು, ಕೂಡಲೇ ನನ್ನ ಯೋಚನೆಗಳಿಗೆ ಕಡಿವಾಣ ಹಾಕಿದಂತೆ. ಅನೇಕ ವರ್ಷಗಳಿಂದ ಇವಳನ್ನು ಬಲ್ಲೆ, ನಿಜ. ಅಪ್ಪರಿಂದಲೇ ಜೀವನಪರಯಂತ ನಾನು ಇವಳಿಗೇ ಸೇರಿದವನೆಂದು ಅರ್ಥವೇ’ ನಾನು ಸಿಟ್ಟಿನಿಂದ ಕುದಿಯ ತೋಡಗಿದೆ. ‘ಎದುರಿಗೆ ಯಾರಾದರೂ ಬಂದಾಗ ನನಗೂ ಅವರಿಗೂ ನಡುವೆ ಯಾವ ಸಂಬಂಧವಿದೆ ಎಂದು ತಿಳಿಯದೆ ಹೋದರೆ, ಹಿಂದಿನ ಜನ್ಮದಲ್ಲಿ ನಾನು ಅವರಿಗೆ ಸಲ್ಲಿಸಬೇಕಾದ್ದಂತನ್ನು ಸಲ್ಲಿಸಿಲ್ಲವೆಂದೇ ಅರ್ಥ. ಹಿಂದಿನ ಜನ್ಮದಲ್ಲಿ ನಾನು ನನ್ನ ನೆರೆಯವನಿಗೆ ಮಾಡಿದ ದ್ರೋಹವನ್ನು ಸರಿಪಡಿಸುವುದಕ್ಕಾಗಿಯೇ ಈಗ ನಾವಿಭ್ರಾತ್ರು ಮತ್ತೆ ಜನ್ಮವೇತ್ತಿ, ಬಂದಿದ್ದೇವೇ’ ಎಂಬ ಮಾತುಗಳಂತೂ ಆಗ ನನ್ನ ಮನಸ್ಸಿನಲ್ಲಿ ಸುಳಿಯಲೇ ಇಲ್ಲ.

ನಾನು ಸಿಟ್ಟಿನಿಂದ ಉರಿಯುತ್ತ ಕುಳಿತಿದ್ದಾಗ ಮಿಸೆಸ್ ಕ್ಲಿಂಗೆಲ್ ನನ್ನವಳತ್ತ ತಿರುಗಿ, “ಹೂಂ, ನೀನು ಯಾತ್ರೆ ಹೋಗಿದ್ದೆ, ಇಲ್ಲಿ ನಿನ್ನ ಯಜಮಾನರು ಸುಖಪಡ್ತು ಇದ್ದರು” ಎಂದು ಹೇಳಿದಳು. ನಂತರ ನನ್ನ ಕಡೆ ಬೆರಳು ಮಾಡಿ ನಗುತ್ತಾ “ಚೆಂದ ಚೆಂದ ಇರೋ ಹುಡುಗಿಯರು ನಿಮ್ಮನ್ನು ಹುಡುಕಿಕೊಂಡು ಬರ್ತಿದ್ದರು ಅಂತ ನಾನು ಹೇಳುಲ್ಲ-ನಿಮ್ಮ ಹೆಂಡತೀಗೆ” ಎಂದು ಸೇರಿಸಿದಳು.

ಆ ದಿನಗಳಲ್ಲಿ ನನಗೆ ಸುಖಿದ ಕಲ್ಪನೆಯೂ ಇರಲಿಲ್ಲ. ಕನಸಿನಲ್ಲಿ ಕೂಡ ಸುಖ ಕೊಡುವಂಧದೇನೂ ಕಾಣಿಸುತ್ತಿರಲಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಈಕೆ ನನ್ನ ಹೆಂಡತಿಗೆ “ನಿಮ್ಮ ಯಜಮಾನರ ಹತ್ತಿರ ಚೆಂದ ಚೆಂದದ ಹುಡುಗಿಯರು ಬರ್ತಿದ್ದರು. ಅವರ ಜೊತೆ ನಿಮ್ಮವರು ತುಂಬ ಸುಖವಾಗಿದ್ದರು” ಎಂದು ಹೇಳುತ್ತಿದ್ದಾಳೆ. ನನಗೆಷ್ಟ ಕೋಪ ಬಂದಿತೆಂದರೆ ಮೈಯೋಜಿನ ಮೂಳೆ ಮೂಳೆಯೂ ನಡುಗುತ್ತಿತ್ತು. ಧಿಗ್ನನೆ ಮೇಲೆದ್ದು ಅವಳನ್ನು ವಾಚಾಮಗೋಚರ ಬೈಯತೋಡಗಿದೆ. ಗೊತ್ತಿದ್ದ

ಕೆಟ್ಟಮಾತುಗಳಲ್ಲಿ ಒಂದನ್ನೂ ಬಿಡದೆ ಅವಳ ಮುಖಕ್ಕೆಸೇದೆ. ಅವಳು, ನನ್ನ ಹೆಂಡತಿ ಇಬ್ಬರೂ ಆಶ್ಚರ್ಯದಿಂದ ನನ್ನನ್ನೇ ನೋಡುತ್ತಿದ್ದರು. ನನಗೂ ಆಶ್ಚರ್ಯವೇ! ಮಿಸೆಸ್ ಕ್ಲಿಂಗೆಲ್ ತಮಾಷೆ ಮಾಡಿದ್ದಳಷ್ಟೆ. ಅದಕ್ಕೆ ಯಾಕೆ ನಾನು ಇಷ್ಟೆಲ್ಲ ಕೋಪಗೊಂಡು ಅವಳನ್ನು ಅವಮಾನಗೊಳಿಸಬೇಕು? ಆದರೆ ನನಗೆ ಅಸಾಧ್ಯ ಸಿಟ್ಟು ಬಂದಿತ್ತು. ಬಾಯಿಂದ ಬರುತ್ತಿದ್ದ ಒಂದೊಂದು ಮಾತೂ ಶಾಪವಾಗಿ ಸಿಡಿಯಂತಿತ್ತು. ಕೊನೆಗೆ ನನ್ನವಳ ಕೃಷಿಡಿದುಕೊಂಡು ಬರುತ್ತೇವೆ ಎಂದು ಕೂಡ ಹೇಳದೆ ಹೊರಬಂದೆ.

ಹೊರಗೆ ಬರುವಾಗ ಮಿಸೆಸ್ ಕ್ಲಿಂಗೆಲ್ಲಳ ಮೂವರು ಗೆಳತಿಯರನ್ನೂ ದಾಟಿಕೊಂಡು ಬರಬೇಕಾಯಿತು. ಇವರಲ್ಲಿಬ್ಬಳು “ಮಿಸೆಸ್ ಕ್ಲಿಂಗೆಲ್ ತಮಾಷೆ ಮಾಡಿದ್ದೇ ವಿಚಿತ್ರ” ಎಂದು ಅಂದಂತೆ ಕೇಳಿಸಿತು.

ಹೆಂಡತಿ ನನ್ನ ಹಿಂದೆಯೇ ಮೌನವಾಗಿ ಬರುತ್ತಿದ್ದಳು. ಅವಳಿಗೆ ಬೇಸರವಾಗಿದ್ದಂತೂ ಸ್ಪಷ್ಟ ಬೇಸರ ಮಿಸೆಸ್ ಕ್ಲಿಂಗೆಲಳನ್ನು ಅವಮಾನ ಮಾಡಿದೆ ಎಂಬುದಕ್ಕಾಲ್; ನಾನು ಅಷ್ಟೆಲ್ಲ ಕೆರಳಿದೆನಲ್ಲ ಎಂದು. ನನ್ನ ಬಗ್ಗೆ ತ್ರೈತಿಯಿರುವ ಒಂದೇ ಒಂದು ಕಾರಣದಿಂದ ಏನೂ ಹೇಳದೆ ಸುಮ್ಮನೆ ನಡೆಯುತ್ತಿದ್ದಳು.

ಸರಿ, ನಾವು ಒಂದು ಮಾತೂ ಆಡದೆ ನಡೆಯುತ್ತ ಹೋದೆವು. ದಾರಿಯಲ್ಲಿ ಮೂರು ಮಂದಿ ಸಿಕ್ಕಿದರು. ಅವರಲ್ಲಿ ಒಬ್ಬನ ಪರಿಚಯ ನನಗಿತ್ತು. ಇನ್ನಿಬಿಬ್ಬರು ಯಾರೋ ಗೊತ್ತಾಗಲಿಲ್ಲ. ನನಗೆ ಗೊತ್ತಿದ್ದವನು ಹೀಬ್ಲು ಭಾಷೆ ಹೇಳಿಕೊಡುತ್ತಿದ್ದ ಮೇಷ್ಟು. ಅವನು ವಿದೇಶಕ್ಕೆ ಹೋಗಿ ಸಾಕಷ್ಟು ದುಡ್ಡ ಮಾಡಿಕೊಂಡು ಬಂದಿದ್ದ. ಈಗ ಯಾವ ಪತ್ರಿಕೆ ನೋಡಿದರೂ ಅವನದೇ ಬರವಣಿಗೆ. ಈ ಮೇಷ್ಟುಗಳು ಒಂದು ರೀತಿ ಹಾಡಿದ್ದೇ ಹಾಡುವ ಕಿಸಬಾಯಿ ದಾಸರಿದ್ದಂತೆ. ಆದರೆ ಅವನ ಒಂದು ಲೇಖನ ಮಾತ್ರ ತುಂಬಾ ಚೆನ್ನಾಗಿತ್ತು. ಬರೆದವನು ಎದುರಿಗೇ ಇರುವಾಗ ಸುಮ್ಮನಿರುವುದೆ? ಒಳ್ಳೆ ಸೊಗಸಾದ ಲೇಖನ ಎಂದೆ. ಅವನ ಮುಖ ಸಂತೋಷದಿಂದ ಬೆಳಗಿತು. ತನ್ನ ಜೊತೆಗಾರರನ್ನು ಪರಿಚಯ ಮಾಡಿಸಿದ. ಒಬ್ಬ ಮೋಲೆಂಡಿನಲ್ಲಿ ಸೆನೇಟರ್ ಆಗಿದ್ದ. ಇನ್ನೊಬ್ಬ ಮಿಸೆಸ್ ಕ್ಲಿಂಗೆಲ್ಲಳ ಆ ಮೂವರು ಗೆಳತಿಯರಲ್ಲಿ ಒಬ್ಬಳ ಅಣ್ಣಿ ಅಥವಾ ಅಲ್ಲವೇ? ಬಹುಶಃ ನಾನೇ ತಪ್ಪಾಗಿ ಹಾಗೆ ಭಾವಿಸಿಕೊಂಡಿರಬೇಕು.

ಈ ನಗರವನ್ನು ನೋಡಿ ನಿಮಗೇನನ್ನಿಸುತ್ತೇ ಎಂದು ಮುಂತಾಗಿ ನಾನು ಅವರನ್ನು ಕೇಳಬಹುದಿತ್ತು. ಆದರೆ ಪ್ರವಾಸ ಹೋಗಿಬಂದಿದ್ದ ನನ್ನವಳಿಗೆ ದಣಿವಾಗಿತ್ತು. ಜೊತೆಗೆ ನನ್ನ ವರ್ತನೆಯಿಂದಾಗಿ ಉಂಟಾಗಿದ್ದ ಬೇಸರ ಬೇರೆ. ಸರಿ, ನಾನಿನ್ನು ಬರ್ತೇನೆ ಎಂದು ಅವರಿಂದ ಬೀಳಿಕ್ಕುಂಡೆ.

ಆದರೆ ನನ್ನ ಹೆಂಡತಿ ನನಗಾಗಿ ಕಾಯದೆ ಹೊರಟು ಹೋಗಿದ್ದಳು. ಹೇಳದೆ ಹೋದಳಲ್ಲ ಎಂದು ನನಗೇನೂ ಸಿಟ್ಟು ಬರಲಿಲ್ಲ. ಸುಸ್ತಾಗಿರುಜ್]8ವಾಗ, ಬೇಸರವಾಗಿರುವಾಗ ಅಪರಿಚಿತರ ಮುಂದೆ ಸುಮೃನೆ ನಿಲ್ಲುವುದೆಂದರೆ ಯಾವ ಹಣ್ಣಿಗೂ ಕಷ್ಟವೇ.

ನಾನು ಒಬ್ಬನೇ ನಡೆಯುತ್ತ ಜೀಬಿನಲ್ಲಿ ಕ್ಯಾರಿಜಿಸಿದಾಗ ಒಂದು ಲಕೋಟೆಯೋ ಅಥವಾ ಆಗದಪೋ ಸಿಕ್ಕಿತು. ಅಲ್ಲೇ ನಿಂತು ಓದತೊಡಗಿದೆ: “ಬುಕ್ ಆಫ್ ಜೋಬ್ ಪ್ರಕರಣದಲ್ಲಿ ಬರುವ ಜೋಬನ ಸಂಕಷ್ಟಗಳು ಪರಿಶ್ರಾಣಾದ ಆ ದೇವರ ಸಂಕಷ್ಟಗಳೇ. ಯಾಕೆಂದರೆ ದೇವರು ಭಗವದ್ವೈರಿಯಾದ ಸೇಟನ್‌ನ ಶಕ್ತಿಯಲ್ಲಿ ತನ್ನ ಸೇವಕ ಜೋಬ್‌ನನ್ನು ಇರಿಸಿದ್ದ. ಅಂದರೆ ಜೋಬ್‌ನ ಸಂಕಷ್ಟಗಳಿಗಂತ ಮಿಗಿಲಾದದ್ದು ದೇವರ ಸಂಕಷ್ಟಗಳು...” ಬ್ಯೂಬಿಲಿನ ಹಳೆಯ ಒಡಂಬಿಕೆಗೆ ಸಂಬಂಧಿಸಿದಂತೆ ನಾನು ಈ ರೀತಿ ಬರೆದಿಟ್ಟುಕೊಂಡಿದ್ದನ್ನು ಲಕೋಟೆಯ ಸಮೇತ ಚೂರು ಚೂರು ಮಾಡಿ ಗಾಳಿಗೆ ತೂರಿದೆ. ಸಾಮಾನ್ಯವಾಗಿ ನಾನು ಪ್ರತಿಯೊಂದು ಕಾಗದವನ್ನೂ ಓದುವ ಮೊದಲು ಅಥವಾ ಓದಿದ ಮೇಲೆ ಹಿಂಗೆ ಹರಿದು ಹಾಕುವುದು ರೂಢಿ.

ಆಮೇಲೆ ನನ್ನ ಹೆಂಡತಿ ಎಲ್ಲಿದ್ದಾಳೋ ಹುಡುಕಬೇಕೆಂದುಕೊಂಡೆ. ಏನೇನೋ ಯೋಚನೆಗಳಿಂದ ಕಂಗಟ್ಟು ದಾರಿ ತಪ್ಪಿದ್ದೆ. ಈಗ ಇದ್ದಕ್ಕಿದ್ದಂತೆ ನಾನು ಹಿಂದೆಂದೂ ನೋಡಿರದ ರಸ್ತೆ. ಈ ನಗರದ ಇತರ ರಸ್ತೆಗಳಿಗಂತ ಇದು ಯಾವ ರೀತಿಯಲ್ಲಾ ಭಿನ್ನವಲ್ಲ, ನಿಜ. ಆದರೆ ನನಗೆ ಒಂದಿಷ್ಟು ಪರಿಚಯವಿಲ್ಲದ ರಸ್ತೆ. ಅಷ್ಟು ಹೊತ್ತಿಗೆ ಎಲ್ಲ ಅಂಗಡಿಗಳೂ ಮುಖ್ಯಕೊಂಡಿದ್ದವು. ಷಾರ್ಪ್‌ವಿಂಡೋಗಳಲ್ಲಿ ಮಾತ್ರ ಎಲ್ಲ ಬಗೆಯ ವಸ್ತುಗಳ ಮೇಲೆ ಚೆಲ್ಲಿದ ಬೆಳಕು. ಮನೆಯಿಂದ ಬಹದೂರ ಒಂದು ದಾರಿ ತಪ್ಪಿದ್ದೇನೆ; ಬೇರೊಂದು ರಸ್ತೆ ಹಿಡಿದೇ ಮನೆ ತಲುಪಬೇಕು. ಆದರೆ ಯಾವ ರಸ್ತೆ ಎಂದು ಕಳವಳಗೊಂಡೆ. ಎರಡೂ ಕಡೆ ಕಬ್ಬಿಣಿದ ಬೇಲಿಯಿದ್ದ ಬೇಲಿಯಿದ್ದ ಒಂದು ಪಾವಟಿಗೆ ಕಾಣಿಸಿತು. ಅದನ್ನು ಹತ್ತಿಹೋದರೆ ಒಂದು ಹೂವಿನ ಅಂಗಡಿ. ಅಲ್ಲಿ ಐದಾರು ಮಂದಿ ಹೂಗಳಿಗೆ ಬೆನ್ನು ಮಾಡಿಕೊಂಡು ನಿಂತಿದ್ದರು. ಅವರ ನಡುವೆ ಡಾ॥ ರ್ಯೂಶೆಲ್ ನಿಂತುಕೊಂಡು ವ್ಯಾಕರಣ ಹಾಗೂ ಭಾಷೆಯ ಬಗ್ಗೆ ತನ್ನ ಹೊಸ ವಿಚಾರಗಳನ್ನು ಮಂಡಿಸುತ್ತಿದ್ದು.

ನಾನು ಅವನನ್ನು ಏನು ಸಮಾಚಾರ ಎಂದು ವಿಚಾರಿಸಿ “ದಾರಿ ಯಾವುದು... ಎಂದು ಉಗ್ಗ ತೊಡಗಿದೆ. ನನಗೆ ರಸ್ತೆಯ ಹೆಸರೇನೂ ಮರೆತಿರಲಿಲ್ಲ ನಿಜ. ಆದರೆ ಅದನ್ನು ಮಾತ್ರ ಬಾಯಲ್ಲಿ ಉಚ್ಚರಿಸಲಾಗಲಿಲ್ಲ.

ಮನೆಯ ದಾರಿ ತಪ್ಪಿ, ಆ ದಾರಿ ಎಲ್ಲಿದೆ ಎಂದು ಕೇಳುವುದಕ್ಕೆ ಆಗದ ವ್ಯಕ್ತಿಯೊಬ್ಬನ ಭಾವನೆಗಳು ಸುಲಭವಾಗಿ ಅರ್ಥವಾಗಲಾರವು. ನಾನು ಕಂಗಡದೆ.ಕೇವಲ ತಮಾಷೆಗೆ ಕೇಳಿದಂತೆ ನಟಿಸಿದೆ. ಇದಕ್ಕಿದ್ದಂತೆ ಮೈತುಂಬ ತಣ್ಣಿಗೆ ಜೊರೆಯುವ ಬೆವರು. ಏನನ್ನ ಮುಚ್ಚಿಡಬೇಕೆಂದು ಪ್ರಯತ್ನಿಸುತ್ತಿದ್ದೇನೋ ಅದೇ ಬಯಲಾಗುವಂತಾಯಿತು.ಆ ರಸ್ತೆ ಎಲ್ಲಿದೆಯೆಂದು ಮತ್ತೆ ಕೇಳಿಬಯಸಿದಾಗ ಮೊದಲಿನ ಹಾಗೆಯೇ ಅದರ ಹೆಸರು ಬಾಯಿಗೆ ಬರಲಿಲ್ಲ.

ಡಾ॥ ರ್ಯಾಶೆಲ್ ಅವಾಕ್ಕಾಗಿ ನಿಂತ. ಅವನು ತನ್ನ ಹೊಸ ವಿಚಾರಗಳನ್ನು ಉತ್ಸಾಹದಿಂದ ವಿವರಿಸುತ್ತಿರುವಾಗ ನಾನು ಮಧ್ಯ ತಲೆ ಹಾಕಿದ್ದೆ. ಈ ಮಧ್ಯ ಅವನ ಜೊತೆಯಲ್ಲಿದ್ದವರು ನನ್ನನ್ನು ಅಣಕಿಸುವ ಹಾಗೆ ನೋಡುತ್ತೆ ಹೊರಟು ಹೋಗಿದ್ದರು. ನಾನು ಈ ಕಡೆ ಆ ಕಡೆ ನೋಡಿದೆ. ನನ್ನ ರಸ್ತೆಯ ಹೆಸರನ್ನು ನೆನಪು ಮಾಡಿಕೊಳ್ಳಲು ನೋಡಿದೆ.ಆಗಲಿಲ್ಲ. ಒಮ್ಮೊಮ್ಮೆ ನನ್ನರು ಹಂಚೋಳ್ಳ ರಸ್ತೆಯೆಂದೂ ಇನ್ನು ಕೆಲವೊಮ್ಮೆ ವೆಸ್ಟ್‌ಸ್ಟ್ರೀಟ್ ಎಂದೂ ಅನನಿಸುತ್ತಿತ್ತು. ಆದರೆ ವಿಚಾರಿಸೋಣ ಎಂದು ಬಾಯಿ ತೆರೆದರೆ ಸಾಕು ಅದು ಹಂಚೋಳ್ಳ ರಸ್ತೆಯೂ ಅಲ್ಲ, ವೆಸ್ಟ್‌ಸ್ಟ್ರೀಟೂ ಅಲ್ಲ ಎಂದು ಅನಿಸುತ್ತಿತ್ತು. ನನ್ನ ವಿಳಾಸವಿರುವ ಕಾಗದವೇನಾದರೂ ಸಿಕ್ಕಬಹುದೆಂದು ಜೇಬಿಗೆ ಕ್ಯೆ ಹಾಕಿದೆ. ನಾನಿನನ್ನೂ ಹರಿದು ಹಾಕದ ಎರಡು ಕಾಗದಗಳೇನೋ ಸಿಕ್ಕಿದುವು.ಆದರೆ ಅವು ನಾನು ಖಾಲಿಮಾಡಿದ್ದ ಹಳೆಯ ಮನೆಗೆ ಬಂದ ಕಾಗದಗಳು. ಈಗಿದ್ದ ಮನೆಗೆ ಬಂದಿದ್ದು ಒಂದೇ ಒಂದು ಕಾಗದ.ಅದನ್ನು ಕೆಲವು ದಿನಗಳ ಹಿಂದೆ ಹರಿದುಹಾಕಿದ್ದೆ.ಈಗ ರಸ್ತೆಗಳಿಗೆ ಸಾಮಾನ್ಯವಾಗಿ ಇರುವ ನಗರಗಳ ಮತ್ತು ಹಳ್ಳಿಗಳ, ಹೊರೆಗಳ ಮತ್ತು ಅಧಿಕಾರಿಗಳ, ಸನ್ಯಾಸಿಗಳ ಮತ್ತು ಕವಿಗಳ, ಮರಗಳ ಮತ್ತು ಹೂವುಗಳ ಹೆಸರುಗಳನ್ನೇಲ್ಲ ಜೋರಾಗಿ ಹೇಳತೊಡಗಿದೆ-ಬಹುಶಃ ಹೀಗಾದರೂ ನನ್ನ ರಸ್ತೆಯ ಹೆಸರು ನೆನಪಾಗಬಹುದು ಎಂದು. ಇಲ್ಲ, ನೆನಪಾಗಲೇ ಇಲ್ಲ.

ಆದರೆ ಡಾ ರ್ಯಾಶೆಲ್ನ ಸಹನೆ ಮಿತಿಮೀರುತ್ತಿತ್ತು. ಅವನು ಕಾಲಿನಿಂದ ನೆಲ ಉಜ್ಜತೊಡಗಿದೆ. ‘ನಾನಿಷ್ಟು ತೊಂದರೆಯಲ್ಲಿರುವಾಗ ಜಾಗ ಖಾಲಿ ಮಾಡಲು ನೋಡುತ್ತಿದ್ದಾನೆ’ ಎಂದುಕೊಂಡೆ. ನಾವು ಸ್ನೇಹಿತರು, ಮನುಷ್ಯರು ಅಲ್ಲವೇ?ಇಷ್ಟು ಸಂಕಷ್ಟದಲ್ಲಿರುವಾಗ ಬಿಟ್ಟುಹೋಗಲು ಮನಸ್ಸಾದರೂ ಹೇಗೆ ಬರುತ್ತದೆ? ಇವತ್ತು ನನ್ನ ಹೆಂಡತಿ ಪ್ರವಾಸ ಮುಗಿಸಿಕೊಂಡು ಹಿಂತಿರುಗಿದ್ದಾಳೆ. ಈಗ ನನ್ನ ವಿಳಾಸ ಮರೆತಿದೆಯೆಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಅವಳ ಬಳಿ ಹೋಗುವಂತಿಲ್ಲ. ಡಾ॥ ರ್ಯಾಶೆಲ್ “ಈ ಟ್ಯಾಕ್ಸಿ ಹತ್ತಿ ನನ್ನ ಜೊತೆ ಬಾ” ಎಂದ.ಅವನ ಈ ಅಸಂಗತ ಸೂಚನೆ ಕೇಳಿ ಆಶ್ಚರ್ಯವಾಯಿತು.ಆದರೆ ಅವನು ನನ್ನ ತೋರು ಹಿಡಿದುಕೊಂಡು ಜೊತೆಯಲ್ಲೇ ಟ್ಯಾಕ್ಸಿ ಹತ್ತಿದೆ.

ನನಗೆ ಇಷ್ಟವಿಲ್ಲದ ಪ್ರಯಾಣ. ರೈತೆಲ್ಲ ಯಾಕೆ ನನ್ನನ್ನು ಈ ಟ್ಯಾಕ್ಸಿಯಲ್ಲಿ ಎಳೆದು ಕರೆತಂದ ಎಂದು ಆಶ್ಚರ್ಯ. ಮನೆಗೆ ಕರೆದೊಯ್ಯವುದು ಹಾಗಿರಲಿ, ನಮ್ಮ ರಸ್ತೆಯಿಂದ ನನ್ನನ್ನು ಇನ್ನಷ್ಟು ದೂರ ಕೊಂಡೊಯ್ಯವ ವಿಧಾನ ಇದು. ಯಾಕೋ ನನ್ನ ಜೊತೆ ರೈತೆಲ್ಲ ಕನಸಿನಲ್ಲಿ ಕುಸ್ತಿಯಾಡುತ್ತಿರುವುದನ್ನು ನಾನೇ ನೋಡಿದಂತೆ ನೆನಪಾಯಿತು. ತಕ್ಕಣ ಟ್ಯಾಕ್ಸಿಯಿಂದ ಹೊರಕ್ಕೆ ನೆಗೆದು, ಅವನಿಂದ ದೂರವಾದೆ.

ಟ್ಯಾಕ್ಸಿಯಿಂದ ನೆಗೆದು ಹೊರಬಂದಾಗ ನಾನು ಮೋಸ್ಟ್ ಆಫೀಸಿನ ಬಳಿ ನಿಂತಿದ್ದೆ. ಕೂಡಲೇ ತಲೆಯಲ್ಲಿಂದು ವಿಚಾರ ಹೋಳೆಯಿತು: ಇಲ್ಲಿ ನನ್ನ ಮನೆಯ ವಿಳಾಸ ವಿಚಾರಿಸಿದರೆ ಹೇಗೆ? ತಲೆ ಉತ್ತರಿಸಿತು: ಹುಶಾರು, ಅಲ್ಲಿರುವ ಕ್ಲಾಕ್ ಇವನೊಬ್ಬ ಮುಚ್ಚೆ ಎಂದುಕೊಂಡಾನು. ಯಾಕೆಂದರೆ ಸ್ವಷ್ಟನಾಗಿರುವ ಮನುಷ್ಯನಿಗೆ ಅವನ ಮನೆ ಎಲ್ಲಿದೆ ಅಂತ ಗೊತ್ತೇ ಇರುತ್ತೇ. ಸರಿ, ನಾನು ಅಲ್ಲಿ ಸಿಕ್ಕಿದ ಒಬ್ಬನಿಗಾಗಿ ಕ್ಲಾಕ್‌ನ್ನು ವಿಚಾರಿಸು ಅಂತ ಕೇಳಿಕೊಂಡೆ.

ಅದೇ ಹೊತ್ತಿಗೆ ಚೆನ್ನಾಗಿ ತ್ರೇಸ್ ಮಾಡಿಕೊಂಡ ಧಾರಿಯನೊಬ್ಬ ಒಳಗೆ ಬಂದ. ಇನ್‌ಫೂರೆನ್ಸ್ ವಿಚೆಂಟಾಗಿದ್ದ ಅವನು ಸಂತೃಪ್ತಿಯಿಂದ ಕೈಗಳನ್ನು ಉಜ್ಜಿಕೊಳ್ಳುತ್ತಾ ಬಂದು ಏನನ್ನೋ ಬಡುಬಡಿಸತ್ತೊಡಗಿದೆ. ಅಸಾಧ್ಯ ಸಿಟ್ಟಿನಿಂದ ನನ್ನ ರಕ್ತ ಕಂದಿಯಿತು. “ಪನ್ನಿ, ಮರ್ಯಾದೆ ಇಲ್ಲಾ ಇಬ್ಬರು ಮಾತಾಡ್ತಾ ಇರೋವಾಗ ಮಧ್ಯ ಬಂದು ಬಾಯಿ ಹಾಕ್ತೇರಲ್ಲಾ” ಎಂದುಬಿಟ್ಟೆ ಹೌದು, ನಾನು ಹಾಗೆ ಹೇಳಿದ್ದು ಸರಿ. ಆದರೆ ತುಂಭಾ ಸಿಟ್ಟಿನಲ್ಲಿದ್ದರಿಂದ ನನ್ನ ಧ್ವನಿಯಲ್ಲೇ ಸಭ್ಯತೆಯ ಸೂಚನೆ ಇರಲಿಲ್ಲ. ವಿಚೆಂಟು ನನ್ನನ್ನು ಬೆಕ್ಕೆಸಬೆರಗಾಗಿ ನೋಡಿದ. ನಾನು ನಿನಗೇನು ಮಾಡಿದೆಯಾಕೆ ಹೀಗೆ ಅವಮಾನಿಸುತ್ತೀಯ? ಎಂದು ಕೇಳುವಂತಿತ್ತು. ಅವನನ ಮುಖ. ಈಗ ಸುಮ್ಮಿನಿದ್ದಬಿಟ್ಟರೆ ಅಸಾಮಿ ಬಡಪೆಟ್ಟಿಗೆ ಬಿಡುವುದಿಲ್ಲವೆಂದು “ನಾನು ಮನೆಗೆ ಹೋಗಲೇಬೇಕು. ಅದನ್ನೇ ಮುಡುಕ್ಕು ಇದೀನಿ. ನಮ್ಮ ರಸ್ತೆಯೇ ಮರೆತು ಹೋಗಿದೆ.ನನ್ನ ಹಂಡತಿಯನ್ನು ಎಲ್ಲಿ ಹೋಗಿ ನೋಡಲಿ” ಎಂದು ಕೂಗಿ ಕೊಳ್ಳತ್ತೊಡಗಿದೆ. ಅವನು ಒಳಗೇ ವ್ಯಂಗ್ಯವಾಗಿ ನಗತೊಡಗಿದ.ನನ್ನ ಧ್ವನಿ ಕೇಳಿ ಸುತ್ತ ನೆರೆದುಬಿಟ್ಟಿದ್ದ ಜನರೂ ಅಷ್ಟೇ ಮಧ್ಯ ಕ್ಲಾಕ್ ತನ್ನ ಕಿಟಕಿಯನ್ನು ಮುಚ್ಚೆ ಹೊರಟುಹೋಗಿದ್ದು. ಕೊನೆಗೂ ನನ್ನ ವಿಳಾಸ ಸಿಕ್ಕಲಿಲ್ಲ.

ಮೋಸ್ಟ್ ಆಫೀಸಿನ ಎದುರಿಗೇ ಬಂದು ಕಾಫಿಹೋಸ್ ಇತ್ತು. ಅಲ್ಲಿ ಜಾಕೋಬ್ ತ್ವೋರೆಫ್ ಇದ್ದನ್ನು ನೋಡಿದೆ.ಜಾಕೋಬ್ ತ್ವೋರೆಫ್ ಇನ್ನೊಂದು ನಗರದಲ್ಲಿ ಬ್ಯಾಂಕರ್ ಆಗಿದ್ದವನು. ಯುದ್ಧಕ್ಕೆ ಮೊದಲು ಅವನ ಪರಿಚಯಿತ್ತು. ನಾನು ವಿದೇಶಕ್ಕೆ ಹೋಗಿ ಅಲ್ಲಿ ತೊಂದರೆಗೆ ಸಿಕ್ಕಿಕೊಂಡಾಗ ಅವನು ಹಣ ಕಳಿಸಿದ್ದ. ಅದನ್ನು ಹಿಂತಿರುಗಿಸಿದ ಮೇಲೆ ಅವನ ಭೇಟಿಯೇ ಆಗಿರಲಿಲ್ಲ. ಎಂದಾದರೂ ಇಸ್ತೇಲಿಗೆ ಹೋಗಿ ಅವನ ಜೊತೆ ಮಾತಾಡಿಯೇ ತೀರುತ್ತೇನೆ ಎಂದು ಅಂದುಕೊಳ್ಳುತ್ತಿದ್ದೆ. ಹಾಗೆ ಅಂದುಕೊಂಡು

ಹತ್ತಿರ ಇಪ್ಪತ್ತು ವರ್ಷವಾಗಿತ್ತು. ಈಗ ಅವನನ್ನು ನೋಡಿದ ತಕ್ಣ ಕಾಫಿ ಹೌಸಿನೋಳಗೆ ನುಗ್ಗಿ ಹಿಂದಿನಿಂದ ಅವನ ಎರಡೂ ಕೈಗಳನ್ನು ಹಿಡಿದುಕೊಂಡು ಸಂತೋಷದಿಂದ ಅವನ ಹೆಸರೆತ್ತಿ ಕೊಗಿದೆ.ನನ್ನ ಕಡೆ ತಲೆ ತಿರುಗಿಸಿದವನು ಏನೂ ಮಾತಾಡಲಿಲ್ಲ. ಯಾಕೆ ಇವನು ಮಾತಾಡುತ್ತಿಲ್ಲ, ನಮ್ಮ ಸ್ನೇಹವನ್ನೇ ಮರೆತುಬಿಟ್ಟನೇ ಎಂದು ಬರಗಾಯಿತು.ನಾನು ಎಷ್ಟೆಲ್ಲ ಪ್ರೀತಿಸುತ್ತಿದ್ದೇನೆ ಎಂದು ಇವನಿಗೆ ತಿಳಿಯದೇ ಹೋಯಿತೇ?

ಹುಡುಗನೊಬ್ಬು “ಅಪ್ಪನಿಗೆ ಕಣ್ಣ ಕಾಣಿಸೋಲ್ಲ” ಎಂದು ಹಿಸುಗುಟ್ಟಿದ. ನಾನು ಸುಮ್ಮನೆ ನೋಡಿದೆ. ಹೌದು ಅವನೀಗ ಕುರುಡ. ಈಗ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಹೇಗಿದ್ದೀರು, ನಿನನ್ನ ಮನೆಯವರು ಹೇಗಿದ್ದಾರೆ ಎಂದು ಕೇಳಬೇಕೆಂದುಕೊಂಡೆ. ಬಾಯಿ ತೆರೆದು ಕೇಳಿದ್ದ ನನ್ನ ಮನೆಯ ದಾರಿ ಯಾವುದು ಎಂದು.ಅವನ ಕಣ್ಣಗಳ ಕೆಳಗೆ ಎರಡು ಮಣಿಕೆಗಳು ಕಾಣಿಸಿದವು.ಆದರೆ ಮೂಲಕ ಅವನು ನೋಡುತ್ತಿದ್ದಂತಿತ್ತು.ಇದ್ದಕ್ಕಿದ್ದಂತೆ ತನ್ನ ಕೈಯಿಂದ ತಡಕಾಡುತ್ತಾ ಅವನು ಮಗನ ಕಡೆ ತಿರುಗಿ “ಈತ ನನ್ನ ಸ್ನೇಹಿತ” ಎಂದ, ನಾನು ತಲೆಯಾಡಿಸಿ, “ಹೌದು, ಸರಿಯಾಗಿ ಹೇಳಿದೆ.ನಾನು ನಿನ್ನ ಸ್ನೇಹಿತನಾಗಿದ್ದೆ, ಈಗಲೂ ಆಗಿದ್ದೇನೆ” ಎಂದೆ.ಆದರೆ ಹುಡುಗನ ಮೇಲೆ ಅವನ ತಂದೆಯ ಮಾತಾಗಲಿ, ನನ್ನ ಮಾತಾಗಲಿ ಯಾವುದೇ ಪರಿಣಾಮ ಬೀರಿದಂತಿರಲಿಲ್ಲ. ಅವನು ನನ್ನನ್ನು ಗುರುತಿಸದಂತೆಯೇ ಕುಳಿತ್ತಿದ್ದ.ಸ್ವಲ್ಪ ಹೊತ್ತಿನ ಮೇಲೆ ತ್ವೋರೆಷ್ಟು ತನ್ನ ಮಗನನ್ನು ಉದ್ದೇಶಿಸಿ, “ಹೋಗು, ಈ ಸ್ನೇಹಿತನಿಗೆ ಮನೆ ಹುಡುಕಿಕೊಡು” ಎಂದು ಹೇಳಿದ.

ಹುಡುಗ ಸ್ವಲ್ಪ ಹೊತ್ತು ಒಂದಿಷ್ಟ್ವ ಕದಲದೆ ಕುಳಿತ್ತಿದ್ದ. ತಂದೆಯನ್ನು ಬಿಟ್ಟು ಬರಲು ಅವನಿಗೆ ಏನೇನೂ ಇಷ್ಟವಿರಲಿಲ್ಲವೆಂಬುದು ಸ್ವಷ್ಟ. ಕೊನನೆಗೆ ಹುಡುಗ ತನ್ನ ಕಣ್ಣ ತೆರೆದು ನನ್ನನ್ನೇ ದಿಟ್ಟಿಸಿ ನೋಡಿದೆ.ಅವನ ಎರಡು ಸುಂದರ ಕಣ್ಣಗಳೂ ಘಳ ಘಳ ಮಿನುಗಿದವು. ನಾನು ನನ್ನ ಮನೆಯ ಪಕ್ಷದಲ್ಲೇ ನಿಂತಿದ್ದೆ.

## ಓದುಪತ್ರ:

### ಮಾಂಸದ ವಿಲಾಪ

- ಕಾಲಿಂದಿ ಚರಣ ಪಾಣಿಗ್ರಹಿ

- ಅನು: ಎಸ್.ಎ.ಶ್ರೀನಿವಾಸರಾವ್

ಜಾಲಿ ಮತ್ತು ಡೋರಾ ಬಾಲ್ಯ ಸ್ನೇಹಿತರು. ಒಬ್ಬರನ್ನೊಬ್ಬರು ಒಂದು ಕ್ಷಣಿಪೂರ್ವ ಬಿಂಭಿರಲಾರರು. ಒಂದು ಸಾರಿ ಜಾಲಿ ಕಾಯಿಲೆ ಮಲಗಿದ್ದಾಗ ಡೋರಾ ಹಗಲು ರಾತ್ರಿ ಅದರ ಶುಶ್ಲಾಷ್ಟೆ ಮಾಡುತ್ತಿತ್ತು. ಎಲ್ಲರ ಕೂಗಾಟವೂ ಇದರ ಮುಂದೆ ನಿಷ್ಫಲವಾಗಿತ್ತು. ಮತ್ತೇನೂ ಮಾಡಲು ಗತ್ಯಂತರವಿಲ್ಲದೆ ಆ ಸ್ಥಳದಲ್ಲೇ ಅದರ ಉಟ ಉಪಚಾರಕ್ಕೂ ವ್ಯವಸ್ಥೆ ಮಾಡಬೇಕಾಯಿತು. ಡೋರಾನ ಕಾಲು ಒಮ್ಮೆ ಘಾಯವಾಗಿತ್ತು. ಡೋರಾನ ಶಕ್ತಿ ಅಸದಳ ಎಂದೇ ಜಾಲಿಯ ನಂಬಿಕೆ. ಆದರೂ ಇದು ಏಕೆ ಇಪ್ಪು ದಿನಗಳಿಂದ ಒಂದೇ ಸ್ಥಳದಲ್ಲಿ ಬಂದಿಯಾಗಿದೆ ಎಂಬುದು ಅರ್ಥವಾಗಿದೆ ಜಾಲೀಗೆ. ಆದರ ಕಾಲನ್ನು ನೆಕ್ಕಿ ನೆಕ್ಕಿ ನೋವು ಎಲ್ಲಿದೆ ಎಂಬುದನ್ನು ಅರಿಯಲು ಪ್ರಯತ್ನ ನಡೆಸಿಯೇ ಇತ್ತು.

ಡೋರಾ ಇಂಗ್ಲೀಷ್ ಜಾತಿಯ ಬೇಟಿನಾಯಿ. ಆದರೆ ಜಾಲಿ ಗುಡ್ಡಗಾಡಿನ ಜಿಂಕೆ. ಡೋರಾ ಲಂಡನ್ ಮಹಾನಗರದಿಂದ ಬಂದದ್ದಾದರೆ ಜಾಲಿ ಒರಿಸ್ತಾದ ದಟ್ಟ ಕಾಡಿನಲ್ಲಿ ಬೆಳೆದು ಬಂದದ್ದು. ಡೋರಾ ಮಾಂಸಾಹಾರಿ. ಜಾಲಿ ಸಂಪೂರ್ಣವಾಗಿ ಶಾಖಾಹಾರಿ. ಆದರೂ ಜಿಕ್ಕಂದಿನಿಂದಲೇ ಇವರಿಬ್ಬರ ಮದ್ದೆ ಮಿಶ್ರತ್ವ ಬೆಳೆದು ಬಂದಿತ್ತು.

ಡೋರಾನ ಕಾಯಿಲೆಯನ್ನು ವಾಸಿ ಮಾಡಲು ಜಾಲಿ ಅದರ ಸರ್ವಾಂಗಗಳನ್ನೂ ನೆಕ್ಕಿ ನೆಕ್ಕಿ ಶುಶ್ಲಾಷ್ಟೆ ಪ್ರಾರಂಭಿಸಿತು. ಅಂತೂ ಡೋರಾ ಗುಣಮುಖನಾಗಿ ನಿಧಾನವಾಗಿ ಓಡಾಡಲು ಶಕ್ತವಾಯಿತು. ಕೆಲ ದಿನಗಳಲ್ಲಿ ವಸಂತ ಶಿಶು ಆರಂಭವಾಯಿತು. ಎಲ್ಲೆಲ್ಲಾ ಹೂವಿನ ಸುಗಂಧ ಹರಡಿತು. ಆನಂದದ ಅಲೆ ಹರಿದು ಬರುತ್ತಿರುವ ರಹಸ್ಯಮಯ ದೇಶವನ್ನು ಒಂದು ಕ್ಷಣಿದಲ್ಲಿ ಹುಡುಕುವ ಉತ್ಸಾಹದಿಂದ ಆನಂದದಿಂದ ಕುಶೆಯುತ್ತ ನೆಗೆಯುತ್ತ ದಕ್ಷಣ ದಿಕ್ಕಿನತ್ತ ಓಡಿದವು. 2ಓಡುವ ವಿನ್ಯಾಸದಲ್ಲಿ ಇಬ್ಬರ ಮದ್ದೆ ಬಹಳ ಅಂತರವಿದ್ದರೂ ಅದರಲ್ಲೇ ಒಂದು ಕಲಾತ್ಮಕ ಸೌಂದರ್ಯ ಇತ್ತು. ಡೋರಾ ಓಡುವಾಗ ನೆಲದ ಮೇಲೆ ಒಂದು ಉದ್ದ ಗೆರೆಯನ್ನು ಎಳೆದಂತೆ ಮಾತ್ರ ಕಾಣಿಸುತ್ತಿತ್ತು. ಆಗ ಅದರ ಕಣ್ಣು, ಮೂಗು, ಕಾಲು, ಮುಖ ಒಂದೂ ಕಾಣಿಸುವುದು ಸಾಧ್ಯವಿರಲಿಲ್ಲ. ಆದರೆ ಜಾಲಿ ಓಡುವ ವಿಧಾನವೇ ಬೇರೆ. ಆದರ ಕಾಲು ನೆಲವನ್ನೇ ಮುಟ್ಟಿರಲಿಲ್ಲ, ಗಾಳಿಯಲ್ಲಿ ನೃತ್ಯ ಮಾಡುತ್ತ ತೇಲುತ್ತಿರುವಂತೆ ತೋರುತ್ತಿತ್ತು.

ಈ ಎರಡು ಪ್ರಾಣಿಗಳೂ ಜಮೀನನ್ನಾರಿಗೆ ಬಹಳ ಅಬ್ಜುಮೆಚ್ಚು. ವಿಲಾಯಿತಿಗೆ ಹೋಗಿ ಬಂದಿದ್ದಾದರಿಂದ ಒಂದು ನಾಯಿಗೆ ‘ಡೋರಾ’ ಎಂಬ ಇಂಗ್ಲೀಷ್ ಹೆಸರನ್ನು ಇಟ್ಟಿದ್ದರು. ‘ಜಾಲಿ’ ಸವ

ಅತ್ಯಂತ ಪ್ರಿಯವಾಗಿದ್ದದರಿಂದ ಇದಕ್ಕೂ ಇಂಗ್ಲೀಷ್ ಭಾಷೆಯ ಒಂದು ಹೆಸರೂ ಇತ್ತು. ದಿನದ ಕೆಲಸವನ್ನೆಲ್ಲಾ ಮುಗಿಸಿದ ನಂತರ ಜಮೀನ್‌ನಾರರು ಕಳೇರಿಯ ಹೊರಗಿನ ಮೈದಾನದಲ್ಲಿ ಗಾಳಿ ಸೇವನೆಗಾಗಿ ಸುತ್ತಾಡಲು ಹೊರಟಾಗ ಈ ಎರಡು ಪ್ರಾಣಿಗಳೂ ಸಹಚರರಂತೆ ಹೊರಟು ನೆಗೆದು. ಆಟವಾಡಿ ಅವರ ಆಯಾಸವನ್ನು ಪರಿಹರಿಸುತ್ತಿದ್ದುದು ಸಾಮಾನ್ಯ ಕೆಲಸವಲ್ಲ. ಬೇಟೆಯಲ್ಲಂತೂ ಡೋರಾನ ಅಗತ್ಯ ಜಮೀನ್‌ನಾರರಿಗೆ ಬಹಳ ಇರುತ್ತಿತ್ತು. ಆಗ ಜಾಲಿಯ ಅಗತ್ಯವಿಲ್ಲದೆ ಇದ್ದರೂ ಜಮೀನ್‌ನಾರರ ಆನಂದಕ್ಕೆ ಇದೂ ಸ್ವಲ್ಪ ಕಾರಣವಾಗಿರುತ್ತಿದ್ದುದರಿಂದ ಎಲ್ಲ ಕಾರ್ಯ ವ್ಯವಸ್ಥೆಯಲ್ಲೂ ಜಾಲಿಗೂ ಮಹತ್ವ ದೊರೆತಿತ್ತು.

ಜಮೀನ್‌ನಾರರು ಓಡಾಡಲು ಹೊರ ಹೊರಟಾಗ ಜಾಲಿ ಅವರ ಹಸ್ತವನ್ನು ನೆಕ್ಕುತ್ತ ಕಾಲಿನ ಮಧ್ಯ ನುಸುಳುತ್ತ ನಡೆಯುತ್ತದೆ. ಡೋರಾ ಏನಾದರೂ ಒಮ್ಮೆ ಹಿಂದುಳಿದರೆ ಅಂಬಿನಂತೆ ಮತ್ತೆ ತೂರಿಹೋಗಿ ಅದರ ಮುಂದೆ ಕ್ಯೇ ಜೋಡಿಸಿ, ಬಾಲ ಅಲ್ಲಾಡಿಸುತ್ತ ಕುಳಿತುಬಿಡುತ್ತದೆ. ಒಮ್ಮೊಮ್ಮೆ ಜಮೀನ್‌ನಾರರ ಕಾಲಿನ ಮಧ್ಯ ನುಸುಳಿ ನಡಿಗೆಯ ವೇಗವನ್ನೇ ಕಡಿಮೆ ಮಾಡಿಬಿಡುತ್ತದೆ. ಯಾವುದಾದರೂ ಮತ್ತೊಂದು ನಾಯಿ ಜಾಲಿಯತ್ತ ಆಶಾದೃಷ್ಟಿಯನ್ನು ಬೀರಿದರೆ ತೀರಿತು, ಅದು ಓಡಿ ಜಮೀನ್‌ನಾರರ ಕಾಲುಗಳ ಮಧ್ಯ ನುಸುಳಿ ಅಡಗಿ ಕುಳಿತುಬಿಡುತ್ತದೆ. ಇದನ್ನು ಕಂಡ ಡೋರಾ ಆಕ್ರಮಣಕ್ಕೆ ಸಿದ್ಧವಾಗಿ ಅತ್ತ ದೃಷ್ಟಿ ಹೆರಿಸಿದೊಡನೆ ಹೊಸ ನಾಯಿ ಏನೀತಭಾವದಿಂದ ತಲೆ ತಗ್ಗಿಸಿ, ಬಾಲ ಮುದುಡಿಕೊಂಡು ನಾಗಾಲೋಟದಿಂದ ಒಂದು ಕ್ಷಣಾದಲ್ಲಿ ಅದೃಶ್ಯವಾಗುತ್ತದೆ. ಏತಕ್ಕೆಂದರೆ ಡೋರಾನ ಸಾಮಧ್ಯ ಎಲ್ಲ ನಾಯಿಗಳಿಗೂ ಅರಿವಿದೆ. ಡೋರಾ ಸಹ ತನ್ನ ಸ್ಥಾನದ ಗೌರವವನ್ನು ಎಂದೂ ಕಾಪಾಡಿಕೊಳ್ಳುತ್ತದೆ. ಓಡುವ ನಾಯಿಯನ್ನು ಹಿಂಬಾಲಿಸಿ ತನ್ನ ಅಲ್ಪತನವನ್ನು ಎಂದೂ ಪ್ರದರ್ಶಿಸುವುದಿಲ್ಲ.

ಜಮೀನ್‌ನಾರರು ವಿದ್ಯಾಭ್ಯಾಸ ನಡೆಸಿದ್ದ ರಾಯಪುರದಲ್ಲಿ. ಒಳ್ಳಿ ಆಧುನಿಕ ವ್ಯವಹಾರದ ವ್ಯಕ್ತಿಮೆದು ಭಾಷಿ. ಶಿಷ್ಟಾಚಾರ ಸಂಪನ್ಮೂಲವು ದೇಶದ ಜನಗಳೊಡನೆ ಸೇರುವಾಗ ಅಂಗಿ ತೊಟ್ಟಿ ಪಂಚೆ ಉಟ್ಟಿ ಶುದ್ಧ ಭಾರತೀಯರಾಗಿ ಬಂದರೆ ವಿದೇಶಯರ ಬಳಿ ಪಾಶ್ಚಾತ್ಯ ಉಡುಗೆ ತೊಟ್ಟಿ ಸಾಹೇಬರಾಗಿ ಕಾಳಿಸುತ್ತಾರೆ. ರಜಾ ದಿನಗಳಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಈ ಜಮೀನ್‌ನಾರರ ಬಳಿ ಅತಿಥಿಗಳಾಗಿ ಬರುತ್ತಾರೆ. ಈ ಜನಗಳ ಆತಿಧ್ಯಕ್ಷಾಗಿಯೇ ಒಂದು ದೊಡ್ಡ ಅತಿಥಿಗೃಹವನ್ನೂ ಸಹ ಕಟ್ಟಿಸಿದ್ದಾರೆ. ಇವರ ಬಳಿಯಲ್ಲಿ ಜಾಲಿ, ಡೋರಾ ಎರಡೇ ಪ್ರಾಣಿಗಳಲ್ಲದೆ ವಿವಿಧ ಹಕ್ಕಿಗಳು, ಕೋತಿಗಳು, ಕರಡಿ, ಮೀನು ಮುಂತಾದವುಗಳೂ ಇದ್ದವು. ಇವರ ಭವನ ಸಣ್ಣ ಮೃಗಾಲಯವೇ ಆಗಿತ್ತೆಂದು ಹೇಳಬಹುದು. ಆದರೆ ಡೋರಾ ಮತ್ತು ಜಾಲಿಯ ಆಪ್ತ ಮಿಶ್ರಾಗಿದ್ದಳು. ತಾನು ಬದುಕಿರುವುದೂ ಸಹ ಅವುಲಗಳಿಗಾಗಿಯೇ ಎನ್ನುವಮಟ್ಟಿಗೆ ಅವಳು ಆತ್ಮೀಯಜಾಗಿದ್ದಳು. ದಾದಿಯ ಕಣ್ಣೆದುರಿನಲ್ಲಿ ತೋಟದಲ್ಲಿ ಆಡುವಾಗ ಅವಳು

ಮುದುವಾದ ಹುಲ್ಲನ್ನು ಕೀರುತ್ತಾಳೆ. ಜಾಲಿ ಓಡಿ ಬಂದು ಅವಳ ಮುಂದೆ ಮುಖ ಹಿಡಿಯುತ್ತದೆ. ಹೋರಾ ಸಹ ಓಡಿ ಬಂದು ಅವಳ ಸುತ್ತ ನೆಗೆದು, ಕುಪ್ಪಳಿಸಿ ಆಟವಾಡಿ ಪ್ರೀತಿಯನ್ನು ತೋರಿಸುತ್ತದೆ. ಈಗ ಪಟ್ಟ ಯಜಮಾನತಿ ‘ನೀನು ತಿನ್ನ’ ‘ನೀನು ತಿನ್ನ’ ಎಂದು ಹುಲ್ಲನ್ನು ಅದರ ಬಾಯಿಗೆ ತುರುಕುತ್ತಾಳೆ. ಅದು ಉಪೇಕ್ಷೆ ಮಾಡದೆ ಹುಲ್ಲನ್ನು ಬಾಯಲ್ಲಿ ಕಚ್ಚಿ ತಾನು ಸ್ವಾಮಿನಿಷ್ಟೆ ಸೇವಕ ಎಂದು ತೋರಿಸುತ್ತದೆ. ಜಮೀನ್ನಾರರು ವರಾಂಡದಲ್ಲಿ ಆರಾಮಕುಚ್ಚಿಯ ಮೇಲೆ ಕುಳಿತು ಈ ಎಲ್ಲ ಆಟ ನೋಡಿ ಪುಳಕಿತರಾಗುತ್ತಾರೆ.

ಜಮೀನ್ನಾರರು ಯುರೋಪಿಯನ್ನರ ಜೊತೆಯಲ್ಲಿ ಎಷ್ಟೇ ಬಾರಿ ಕಡಿ ಕಲೆಯುತ್ತಿದ್ದರೂ ದೇಶಿಯರ ಬಗ್ಗೆ ತಾತ್ವಾರ ಭಾವನೆ ಇರುತ್ತಿತ್ತೆಂದು ಹೇಳಲಾಗುತ್ತಿರಲಿಲ್ಲ. ದೇಶದ ಯಾವ ಅಧಿಕಾರಿ ಬಂದರೂ ಅವರಿಗೆ ಸೂಕ್ತ ಆದರಾತಿಧ್ಯ ಮಾಡದೆ ಕಳುಹಿಸುತ್ತಿರಲಿಲ್ಲ. ಪ್ರಜೆಗಳಲ್ಲೂ ಸಹ ಸಭ್ಯ, ಸುಶೀಕ್ಷಿತ ವ್ಯಕ್ತಿಗಳ ಬಗ್ಗೆ ಒಳ್ಳೆ ಸದ್ಭಾವನೆ ಇರಿಸಿಕೊಂಡಿದ್ದರು. ಅವರನ್ನು ಸನ್ಯಾಸಿಸುತ್ತಲೂ ಇದ್ದರು. ಆದರೂ ಜನರಿಗೆ ಇವರ ಬಗ್ಗೆ ಇಷ್ಟು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಮುದುಕರು ಇವರನ್ನು ಭ್ರಷ್ಟ, ವಿಧಮೀ ಎಂದು ಹಿಂದಿನೀಂದು ಹೇಳುತ್ತಾರೆ. ಮತ್ತೆ ಕೆಲವರು ದುಂದುಗಾರ, ಪ್ರಜಾಪೀಡಕ ಎನ್ನುತ್ತಿದ್ದರು. ಇವರು ವಿದೇಶಿಯರೊಡನೆ ಹೇಳುತ್ತಾರೆ ಸೇರುವುದು ಮತ್ತು ಜೀವನ ಕ್ರಮದಲ್ಲೂ ಅವರನ್ನು ಅನುಸರಿಸಿರುವುದು, ಜನಗಳ ದೃಷ್ಟಿಯಲ್ಲಿ ಇವರ ಮುಖ್ಯ ಅವರಾಧವಾಗಿತ್ತು. ಇವರ ತಿಂಡಿ, ತೀರ್ಥ, ಮೋಷಾಕು, ವ್ಯವಹಾರಗಳಲ್ಲಿ ಪಾಶ್ಚಾತ್ಯ ಅನುಕರಣೆ ಸಾಕಷ್ಟು ಸ್ವಷ್ಟವಾಗಿ ತೋರಿಬರುತ್ತಿದ್ದರೂ ಸಂಯುದ್ದಿಂದ ಇವನ್ನು ನಿಯಂತ್ರಿಸಲು ಇವರು ಸಿದ್ಧರಿರಲಿಲ್ಲ.

ಚಳಿಗಾಲದ ರಜಾ ದಿನಗಳಲ್ಲಿ ಬೇಟೆಯಾಡಲು ಜಮೀನ್ನಾರರ ಮನಿಗೆ ಬರುವುದಾಗಿ ಮೋಲೀಸ್‌ಡಿ.ಆಯ್.ಜಿ. ಸಾಹೇಬರು ಕಾಗದ ಬರೆದು ತಿಳಿಸಿದ್ದಾರೆ. ಇವರ ಜೊತೆಯಲ್ಲಿ ಪತ್ತಿ ಹಾಗೂ ಮಗ ಅಥವಾ ಮಗಳು ಸಹ ಇರುತ್ತಾರೆ. ಡಿ.ಆಯ್.ಜಿ. ಸಾಹೇಬರು ಜಮೀನ್ನಾರರ ಹಳೆಯ ಸ್ವೇಹಿತರು. ಈ ಸಲ ಅವರು ಪತ್ತಿ ಹಾಗೂ ಮಕ್ಕಳೊಡನೆ ಬರುವವರಿದ್ದಾರೆ. ನಾಲ್ಕು ದಿನ ಮುಂಚಿತವಾಗಿಯೇ ಅತಿಥಿಗೃಹದ ಶುಚಿ ಹಾಗೂ ಸಚ್ಚಾಗೊಳಿಸುವ ಕಾರ್ಯ ಪ್ರಾರಂಭವಾಗಿದೆ. ಯಾವ ಸ್ಥಳದಲ್ಲಿ ಜಿಂಕೆಯ ಬೇಟೆ, ಯಾವ ಸ್ಥಳದಲ್ಲಿ ಹಕ್ಕಿಗಳ ಬೇಟೆ, ಬೇಟೆಗೆ ಅಟ್ಟ ಎಲ್ಲಿ ಕಟ್ಟಬೇಕು-ಇವಕ್ಕೂ ಸಿದ್ಧತೆಗಳಾಗುತ್ತಿವೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಜನರನ್ನು ಕಟ್ಟಕೊಗೆ ಸಹ ಕಳುಹಿಸಿ ಆಗಿದೆ. ಆಳುಕಾಳುಗಳೆಲ್ಲ ಉತ್ಸಾಹದಿಂದ ಕೆಲಸದಲ್ಲಿ ತೋಡಗಿದ್ದಾರೆ. ಒಬ್ಬರಿಗೂ ಕಿಂಚಿತ್ತೂ ಮರಸೊತ್ತು ಇಲ್ಲದಾಗಿದೆ. ಎಲ್ಲ ಸಲದಂತೆ ಈ ಸಾರಿಯೂ ಜಮೀನ್ನಾರರ ಹಿಂದುಗಡೆ ಬೃಗಳ ಮತ್ತೆ ನಡವೇ ಇದೆ.

ಸಾಹೇಬರು ಆಗಮಿಸುವ ಸಮಯ ಹತ್ತಿರ ಬಂದಂತೆಯೇ ಜಮೀನ್‌ನ್ನರರು ಅವರನ್ನು ಸ್ವಾಗತಿಸಲು ಸ್ಪಷ್ಟ ದೂರ ಕಾರಿನಲ್ಲಿ ಹೋದರು. ನಿಶ್ಚಿತ ಸಮಯಕ್ಕೆ ಸರಿಯಾಗಿ ಸಾಹೇಬರು ಆಗಮಿಸಿದರು. ಅವರ ಪತ್ನಿ, ಮತ್ತುರೊಡನೆ ಅವರನ್ನು ಕಂಡ ಜಮೀನ್‌ನ್ನರಿಗೆ ಒಹಳ ಸಂತೋಷವಾಯಿತು. ಜಮೀನ್‌ನ್ನರರ ಮನೆಯಲ್ಲಂತೂ ಎಲ್ಲಿಲ್ಲದ ಸಂಭ್ರಮ. ಕೋಲಾಹಲ. ಒಬ್ಬರಿಗೂ ಒಂದು ಕ್ಷಣಿ ಮರಸೊತ್ತೇ ಇಲ್ಲದಾಗಿದೆ. ಎಲ್ಲರೂ ಓಡಾಡುವವರೇ. ಇಂದು ಅತಿಧಿಗಳು ವಿಶ್ವಾಸಿತಿಗೆದುಕೊಂಡು ನಾಳೆ ಬೆಳಗ್ಗೆ ಭೋಜನವಾದ ನಂತರ ಬೇಟೆಗಾಗಿ ಹೊರಡುವುದು ಎಂದು ಜಮೀನ್‌ನ್ನರರು ಅತಿಧಿಗಳೊಡನೆ ಮಾತನಾಡಿ ತೀವ್ರಾನಿಸಿದ್ದಾರೆ.

ಬೇಟೆಯಾಡುವ ಸ್ಥಳ-ನಿಬಿಡ ಕಾಡು, ಜಮೀನ್‌ನ್ನರರ ಮನೆಯಿಂದ ಸುಮಾರು ಹನ್ನೆರಡು-ಹದಿನಾಲ್ಕು ಮೈಲು ದೂರದಲ್ಲಿದೆ. ಹತ್ತಿರದಲ್ಲಿ ಯಾವ ಮನೆಯಾಗಲಿ, ಹಳ್ಳಿಯಾಗಲಿ ಇಲ್ಲ. ನೌಕರರು, ಅಡಿಗೆಯವನು, ಬಿಟ್ಟ ಆಳುಗಳು ಆಗಲೆ ಸಾಮಾನನ್ನು ತೆಗೆದುಕೊಂಡು ಹೋಗಿಯಾಗಿದೆ. ಇವರ ಹಿಂದುಗಡೆ ಸಾಹೇಬರ ಪರಿವಾರ, ಜಮೀನ್‌ನ್ನರರು, ಅವರ ಎರಡು ಬೇಟೆನಾಯಿಗಳು ಹಾಗೂ ಡೋರಾ ಮತ್ತು ಜಾಲಿ ಮೋಟಾರಿನಲ್ಲಿ ಹೊರಟಿರು. ಜಾಲಿಯನ್ನು ಕರೆದುಕೊಂಡುಹೋಗಬೇಕಾದ ಪ್ರಮೇಯವಿಲ್ಲದೆ ಇದ್ದರೂ ಡೋರಾ ಅದನ್ನು ಬಿಟ್ಟ ಇರಲಾರದು. ಹಾಗೇನಾದರೂ ಒಂದನ್ನೇ ಕರೆದೊಯ್ದರೆ ಸಮಯ ಕಾಡು ಅದು ಜಾಲಿಯ ಬಳಿಗೆ ಓಡಿಯೇ ಹೋಗುತ್ತದೆ. ಆದ್ದರಿಂದ ನಿವಾಸವಿಲ್ಲದೆ ಅದನ್ನು ಕರೆದೊಯ್ಯಲೇಬೇಕಾಯಿತು. ಇದಕ್ಕಾಗಿ ಪುಟ್ಟ ಯಜಮಾನಿತಿಯ ಅಪ್ಪಣಿ ಸಹ ಪಡೆಯಬೇಕಾಯಿತು. ಎರಡು ದಿನಕ್ಕೆ ಹಚ್ಚಿಗೆ ಡೋರಾ ಮತ್ತು ಜಾಲಿಯನ್ನು ಅಲ್ಲಿ ಉಳಿಸಿಕೊಳ್ಳುವುದೆಂದು ಆಕೆಯ ಆದೇಶವಿದೆ.

ತ್ರೈಸ್‌ಮಂಸ ಹಬ್ಬದ ನಗು, ಸಂತೋಷ ಹಾಗೂ ಉತ್ಸಾಹದ ಮಧ್ಯದಲ್ಲಿ ಸಮಯ ಹೇಗೆ ಕಳೆಯಿತು ಎಂಬುದೇ ಯಾರಿಗೂ ಅರಿವಾಗಲಿಲ್ಲ. ಕಾಡಿನಲ್ಲೇ ಏದು ದಿನಗಳು ಸಂದುಹೋದವು. ಆ ಕಾಡುಪ್ರದೇಶದಲ್ಲಿ ಸಹ ಸಾಹೇಬರ ಅಗತ್ಯಗಳಿಗನುಗುಣವಾಗಿ ಅವರಿಗೆ ಸ್ಪಷ್ಟವೂ ತೊಂದರೆ ಆಗದ ಹಾಫೆ ಎಲ್ಲ ವಸ್ತುಗಳನ್ನೂ ಕೂಡಿಸಲಾಗಿತ್ತು. ಕೋಲಾಹಲಪೂರ್ವ ನನಗರದ ಜೀವನದೊಡನೆ ಹೋಲಿಸಿದರೆ ಕಾಡಿನ ವಾಸ ಅತ್ಯಂತ ಹಷಟಪೂರಿತವಾಗಿತ್ತು. ಆದ್ದರಿಂದಲೇ ಎರಡು ದಿನಕ್ಕೆಂದು ಬಂದು ಆಗಲೇ ಏದು ದಿನಗಳು ಸಂದುಹೋಗಿವೆ. ಸಾಹೇಬರಿಗೆ ಹಿಂತಿರುಗುವ ಯೋಚನೆಯೇ ಇಲ್ಲ. ಆದರೆ ಇಂದು ಸಂಗ್ರಹಿಸಿದ್ದ ಎಲ್ಲ ವಸ್ತುಗಳೂ ಮುಗಿದು ಹೋಗಿವೆ. ನಾಳೆ ಬೆಳಗ್ಗೆ ಹೊರಡಲೇಬೇಕು.

ಮಧ್ಯಹಾಫೆ ಉಟ ಮುಗಿದ ನಂತರ ಬೇಟೆಯಾಡಲು ಸಾಹೇಬರ ಜೊತೆಯಲ್ಲಿ ಜಮೀನ್‌ನ್ನರರೂ ಹೊರಟಿರು. ಹಿಂದಿನ ನಾಲ್ಕು ದಿನಗಳೂ ಸಾಹೇಬರ ಹೆಂಡತಿ, ಮಕ್ಕಳು ಆಟ, ತಮಾಷೆ, ಹಾಡು

ನೃತ್ಯಗಳಿಂದ ಮಹಡಾನಂದಗೊಂಡಿದ್ದರು. ಇಂದು ಅವರು ಬೇಟೆಗಾರರ ಜೊತೆ ಹೊರಡಲಿಲ್ಲ. ಆಳುಕಾಳುಗಳು ಒಂದು ಕಾಡು ಬೆಕ್ಕನ್ನೂ ಸಹ ಹೊಡೆಯದೆ ಬೇಟೆಗಾರರಿಗೆ ಸಹಾಯ ಮಾಡುವುದರಲ್ಲೇ ಬಹಳ ಸುಸ್ಥಾಗಿದ್ದರು. ಆದರೂ ಶಿಕಾರಿಗಳಿಗೆ ಸಹಾಯಕ್ಕಾಗಿ ಇಬ್ಬರು-ಮೂವರು ಹೊರಡಬೇಕಾಯಿತು. ಹಕ್ಕಿಗಳನ್ನು ಹೊಡೆಯಲು ಒಂದೆರಡು ಬಾರಿ ಗುರಿ ತಪ್ಪಿದ ಮೇಲೆ ಮತ್ತೆ ಹಕ್ಕಿ ಗುರಿಗೆ ಸಿಕ್ಕುವುದ ಅಸಂಭವವಾಗಿತ್ತು. ಹಕ್ಕಿಗಳು ಪುನಃ ಮರಗಳು ಮೇಲೆ ಕೂಡಲು ಅವಕಾಶ ಕೊಟ್ಟು ಆ ವೇಳೆಯಲ್ಲಿ ಜಿಂಕೆಗಳನ್ನಾದರೂ ಹುಡುಕೋಣವೆಂದು ಇಬ್ಬರೂ ಶಿಕಾರಿಗಳೂ ಕಾಡಿನೊಳಗೆ ಹೋದರು. ಹಲವು ದಿಕ್ಕುಗಳಲ್ಲಿ ಅಲೆದರೂ ಏನನ್ನೂ ಶೋಧಿಸಲು ಸಾಧ್ಯವಾಗಲಿಲ್ಲ. ಮೂರು ಜನ ಆಳುಗಳನ್ನು ಜಿಂಕೆಯನ್ನು ಹುಡುಕಲು ಕಾಡಿನೊಳಗೆ ಕಳುಹಿಸಲಾಯಿತು. ಆದರೆ ಅವರು ಜಿಂಕೆಯನ್ನು ನೋಡಿದರೂ ಇಲ್ಲವೋ ಅಥವಾ ಒಂದೆಡೆ ಕುಳಿತು ಬೀಡಿ ಸೇದುತ್ತಲೇ ಅಡಕೆಲೆ ಹಾಕಿಕೊಂಡು ಹರಟೆ ಹೊಡೆಯುತ್ತ ಕಾಲ ಕಳೆದರೂ ತಿಳಿಯದು. ಈ ಇಬ್ಬರೂ ಬೇಟೆಗಾರರು ಮಾತ್ರ ಅವರನ್ನು ಅರಸುತ್ತ ಕಾಡಿನಲ್ಲೆಲ್ಲಾ ಸುತ್ತಾಡಿದರು. ಹೀಗೆ ಅವರು ಶಿಬಿರದಿಂದ ಮೂರು ನಾಲ್ಕು ಮೈಲಿ ದೂರ ಹೋಗಿದ್ದರು ಯಾರ ಅರಿವಿಗೂ ಬರಲಿಲ್ಲ.

ನಿಧಾನವಾಗಿ ಸಂಜೆ ಆವರಿಸ್ತಿತ್ತು. ಬೆಟ್ಟದ ಶಿವಿರದ ಹಿಂದೆ ಸೂರ್ಯ ಅಡಗ ಹತ್ತಿದ. ಆದರೆ ಸಂಜಯ ಕೆಂಪು ಪಶ್ಚಿಮದ ದಿಗಂತವನ್ನು ಆವರಿಸಿತ್ತು. ಈ ಇಬ್ಬರು ಶಿಕಾರಿಗಳು ಮಾತ್ರ ಅತ್ತ ಗಮನ ಹರಿಸಿರಲಿಲ್ಲ. ಮೃಗದ ಕೆಂಪು ರಕ್ತ ಕಾಣುವ ಆಸೆಯಿಂದ ಭೂಮಿಯತ್ತ ನೆಟ್ಟದ್ವಾರ್ಜಿ ಕೀಳದೆ ಮುಂದೆ ಮುಂದೆ ಹೋಗುತ್ತಿದ್ದವರಿಗೆ ಆಕಾಶದತ್ತ ದೃಷ್ಟಿ ಹರಿಸುವ ವ್ಯವಧಾನವೆಲ್ಲಿ? ಕೆಂಪು ದಿಗಂತ ಕಂಡ ಮೂವರು ಆಳುಗಳೂ ಹರಟೆ ಕೊಟ್ಟುವುದನ್ನು ನಿಲ್ಲಿಸಿ ಶಿಕಾರಿಗಳನ್ನು ಹುಡುಕುತ್ತ ಹೊರಟರು.

ಇಂತಹ ದಟ್ಟ ಕಾಡಿನಲ್ಲಿ ದಿನದ ಬೆಳಕಿದ್ದಾಗಲೇ ಅವರನ್ನು ಹುಡುಕುವುದು ದುಸ್ವಾಧ್ಯಾ. ಇಬ್ಬರು ಶಿಕಾರಿಗಳೂ ಗಾಢಾಂಥಕಾರದಲ್ಲಿ ಲೀನವಾದರು.

ಮಳೆಯ ತಂಪು ಗಾಳಿ ಇವರಿಬ್ಬರ ದೇಹಕ್ಕೆ ಬಡಿದಾಗ ತಲೆ ಎತ್ತಿ ನೋಡಿದರು. ಇದ್ದಕ್ಕಿದ್ದಂತೆಯೇ ಮಳೆ ಬರುವ ಸೂಚನೆಗಳು ಕಾಣಿಸುತ್ತಿವೆ. ಆದರೆ ಶಿಬಿರದಿಂದ 3-4 ಮೈಲಿ ದೂರ ಒಂದುಬಿಟ್ಟಿದ್ದಾರೆ. ಮಳೆ ಪ್ರಾರಂಭವಾಗುವುದರಲ್ಲಿ ಶಿಬಿರ ತಲುಪುವುದು ಅಸಂಭವ. ಆದರೆ ಮತ್ತೇನೂ ಮಾಡಲಾಗಿಯದೆ ಹೆಗಲಿಗೆ ಬಂದೂಕನ್ನು ಸೇರಿಸಿ ಮಿಲಿಟರಿ ಟಿಟ್ಟ ಓಡಹತ್ತಿದರು. ಗುಂಡು ತಗುಲಿ ಓಡುವ ಮೃಗದ ಆಕ್ರಂದನ, ಹಿಂಬಾಲಿಸಿ ಓಡುವ ಶಿಕಾರಿಗಳ ಅಟ್ಟಹಾಸದ ನಗು ಇಂತಹ ಅನುಭವದ ನೆನಪೂ ಆವರಿಗೆ ಆಗುತ್ತಿಲ್ಲ. ಆದರೆ ಹೂ... ಹೂ... ಶಬ್ದ ಮಾಡುತ್ತ ಮೋಡ ಒಮ್ಮೆಗೇ ಇವರ ಮೇಲೆ ಆಕ್ರಮಣ ಮಾಡಿತು. ಎಲ್ಲೂ ನಿಲ್ಲಲು ಆಸರೆಯೇ ಇಲ್ಲ. ಸುತ್ತಲೂ ಗಾಢಾಂಥಕಾರ. ಬಿರುಗಾಳಿಯಿಂದ ಕಾಡಿನೊಳಗೆ ಭಯಂಕರ

ತಬ್ಬ ಬೇರೆ ಕೇಳಿಸುತ್ತಿದೆ.ಭಯಧೀತರಾದ ಜಿಬ್ಬರೂ ಬಹಳ ಕಷ್ಟದಿಂದ ರಸ್ತೆ ಹುಡುಕುತ್ತ ನಡೆದರು.ಬಟ್ಟೆಯೆಲ್ಲಾ ತೊಯ್ದು ಥರಥರ ನಡುಗುತ್ತ, ನೀಳ ಉಸಿರು ಬಿಡುತ್ತ ಜಿಬ್ಬರೂ ಶಿಬಿರ ಸೇರಿದಾಗ ರಾತ್ರಿ ಎಂಟು ಗಂಟೆ.

ರಾತ್ರಿಯ ಉಂಟಕ್ಕೆ ಯಾವ ಸಿದ್ಧತೆಯೂ ನಡೆದಿಲ್ಲ. ಅದೇ ಯೋಚನೆಯಾಗಿದೆ. ಬೇಟೆ ಕೂಡ ಸಿಕ್ಕಿಲ್ಲ. ಬೆಳಗ್ಗೆಯೇ ಶಿಬಿರ ಬಿಡಲು ತೀಮಾರನಿಸಿದ್ದುದರಿಂದ ರಾತ್ರಿಯ ಉಂಟಕ್ಕೆ ಏನೂ ಏಪಾರಾಡು ನಡೆಸಿರಲಿಲ್ಲ. ಈಗ ಏನು ಮಾಡಲೂ ತೋಚದಾಗಿದೆ.ಜಮೀನ್‌ನಾರರ ಮನೆಯೂ ಇಲ್ಲಿಂದ 12–14 ಮೇಲಿ ದೂರದಲ್ಲಿದೆ. ಈ ಮಳೆಯಲ್ಲಿ ಅಲ್ಲಿಯವರೆಗೆ ಹೋಗಿ ಸಾಮಾಜಿ ತರುವುದೂ ಸಾಧ್ಯವಿಲ್ಲದ ಕೆಲಸ. ಮೋಟಾರ್ ರಸ್ತೆ ನೀರಿನಿಂದ ತುಂಬಿಹೋಗಿದೆ. ಸಾಹೇಬರಿಗೆ ಮತ್ತು ಜಮೀನ್‌ನಾರರಿಗೆ ಲಾಯಕ್ವಾದ ಆಹಾರವಸ್ತುಗಳು ಹತ್ತಿರದಲ್ಲಿಲ್ಲದ್ದು ದೊರೆಯುವ ಹಾಗಿಲ್ಲ. ಅದಲ್ಲದೆ ಮಾಂಸ ಇಲ್ಲದೆ ಸಾಹೇಬರ ಖೋಜನ ನಡೆಯದು. ಇಂದು ಅವರು ಹೆಚ್ಚು ದಣೆದಿದ್ದಾರೆ.ಇದೇ ಎಲ್ಲರಿಗೂ ಚಿಂತೆ. ಜಮೀನ್‌ನಾರರ ಮೇಲೆ ಎಲ್ಲ ಏಪಾರಾಡಿನ ಹೋರೆ ಬಿದ್ದಿದ್ದರೂ ಸಾಹೇಬರಿಗೂ ಚಿಂತೆ ಪ್ರಾರಂಭವಾಯಿತು. ಶಿಕಾರಿಗೆ ಹೋರಬುವ ಮುನ್ನ ಜಮೀನ್‌ನಾರರು ಜನರನನ್ನು ಕಳುಹಿಸಿ ಸಾಮಾನನ್ನು ತರಿಸುವುದರಲ್ಲಿದ್ದರು. ಸಾಹೇಬರೇ ಬೇಟೆ ಖಂಡಿತಾ ಸಿಗುತದೆಂದು ಸಮಾಧಾನ ಹೇಳಿ ತಡೆದಿದ್ದರು. ಈಗ ಮಾಡುವುದೇನು? ಜಮೀನ್‌ನಾರರು ಕಾರಣವಿಲ್ಲದೆ ನೌಕರ-ಚೌಕರರ ಮೇಲೆ ರೇಗುತ್ತಿದ್ದಾರೆ. ಇದನ್ನು ನೋಡಿದ ಸಾಹೇಬರು ಮುಗುಳ್ಳಿಗೆ ನುಡಿದರು. “ವೆಲ್ಲಾಲೆಟ್ ಮಿ ಡಿಪ್ಯೇಸ್ ಸಮ್ ಮೀನ್ಸ್ ಆಫ್ ದಿ ಡಿನ್‌ರ್ (ರಾತ್ರಿಯ ಉಂಟಕ್ಕೆ ಏಪಾರಾಡು ನಾನೇ ಮಾಡುತ್ತೇನೆ).” ಜಮೀನ್‌ನಾರರು ಮುಗುಳ್ಳಿಗೆ ಮುಗುಳ್ಳಿಗೆಯಂದಲೇ ಉತ್ತರ ಹೊಟ್ಟರು. “ವೆಲ್ಲ.” ಸಾಹೇಬರು ನುಡಿದರು “ಪೋಂಟ್ ಯು ಮೈನ್ ಟು ಸ್ಪೆಯರ್ ಯುವರ್ ಹಾರ್ಟ್?ಇಟ್ ವಿಲ್ ಮೇಕ್ ಎ ಸಮ್ಮುಖ್ಯಯಸ್ ಫೀಸ್ ಅಂಡ್ ಯು ಕೆನ್ ಹ್ಯಾವ್ ಎ ಲಾಟ್ ಆಫ್ ದೆಮ್ ಪ್ರಾಂ ದಿ ಜಂಗಲ್, ವೋಂಟು ಯು ಲ್ಯೇಕ್ ದಿಸ್ ಏಡಿಯಾ?”(ತಾವು ತಮ್ಮ ಜಿಂಕೆ ಕೊಡಲು ಏನಾದರೂ ಅಡ್ಡಿ ಇದೆಯೆಂದು ಅದರಿಂದ ಭಜರಿ ಉಟ ತಯಾರಿಸಬಹುದು. ಮತ್ತು ಕಾಡಿನಲ್ಲಿ ಇಂತಹ ಬಹಳ ಪ್ರಾಣಿಗಳನ್ನು ಪಡೆಯಬಹುದು. ಹೇಗಿದೆ ನನ್ನ ಯೋಚನೆ)“

ಜಮೀನ್‌ನಾರರು ಏನೋ ಯೋಚಿಸುತ್ತಿದ್ದರು. ಸಾಹೇಬರ ಮಾತು ಮುಗಿಯುತ್ತಿರುವುದನ್ನು ಗಮನಿಸಿ ಬೆಚ್ಚಿಬಿಡ್ದು ಉತ್ತರಿಸಿದರು.“ಒಹ್, ಎಸ್, ಇಟ್ ಈಸ್ ಎ ಫಾಯಿನ್ ಏಡಿಯಾ” (ಒಹ್, ಬಹಳ ಒಳ್ಳೆಯ ಯೋಚನೆ).ಆದರೂ ಜಾಲಿಯನ್ನು ನೆನೆದೊಡನೆ ಎದೆಯ ಬಡಿತ ಜೋರಾಯಿತು. ಇದಕ್ಕೆ ಅವರು ಜಾಲಿಯ ಮೇಲೆ ಇರಿಸಿದ್ದ ವಿಶೇಷ ರೀತಿಯ ಮಮತೆಯೇ ಕಾರಣ. ಹಿಂದೊಮ್ಮೆ ಇವರು ತಮ್ಮ ಇನ್ನೊಬ್ಬ ವಿದೇಶಿ ಮಿಶನಿಗೆ ತಮ್ಮ ಬೇಟೆಯ ಕೌಶಲವನ್ನು ತೋರಿಸಲು ಕಾಡಿಗೆ

ಹೋಗಿದ್ದಾಗ ಜಾಲಿಯನ್ನು ಸಂಪಾದಿಸಿದ್ದರು. ಆಗ ಇದರ ತಾಯಿ ಇದಕ್ಕೆ ಹಾಲು ಕುಡಿಸುತ್ತಿದ್ದಳು. ಜಮೀನಾದರ ಗುಂಡು ತಗುಲಿ ಪಾಪ, ತಾಯಿ ಅನು ನೀಗಿತ್ತು. ಮುಗ್ಡ ಸಣ್ಣ ಮರಿ ನಿಶ್ಚಯಿಂದ ಹಾಗೇ ನಿಂತಿತ್ತು. ಜಮೀನಾದರ ಕಡೆಯವರು ಇದನ್ನು ಹಿಡಿಯಲು ಹೋದರೂ ತಾಯಿ ಸನಿಹದಲ್ಲೇ ಇದ್ದುದರಿಂದ ನಿಭಯದಿಂದ ನಿಂತಿತ್ತು. ವಿದೇಶಿ ಬಂಧುವಿನಿಂದ ಜಮೀನಾದರಿಗೆ ಪ್ರಶಂಸ ದೊರತಿದ್ದರೂ ಹಸುಗೂಸಿನ ಶಾಂತ ಕಣ್ಣನ್ನು ನೋಡುತ್ತಿದ್ದ ತಾಯಿಯ ಹತ್ಯಾಕಾರಿ ಜಮೀನಾದರಿಗೆ ಅಂದಿನಿಮದ ಅದೇನೋ ಒಂದು ತರಹ ವಿಶೇಷ ಮಮತೆ ಅದರ ಮೇಲೆ ಬೆಳೆದು ಬಂದಿದೆ.

ಜಾಲಿಯನ್ನು ಕೊಂಡು ಅದರ ಮಾಂಸವನ್ನು ಒಂದು ದಿನ ತಿನ್ನಬೇಕಾಗಬಹುದೆಂದು ಇವರು ಕನಸಿನಲ್ಲೂ ಯೋಚಿಸಿರಲಿಲ್ಲ. ಇದೇ ಸೂಚನೆಯನ್ನು ಕೇಳಿದ ಜಮೀನಾದರ ಶಿಕಾರಿ ಹೃದಯ ಸಹ ಬಹು ಸಂಕುಚಿತಗೊಂಡಿತು. ಆದರೆ ಇಷ್ಟು ಸಂಭಾವಿ ಅಳಿಧಿಯನ್ನು ತಡೆಯಲು ಸಾಧ್ಯವೇ? ಜಮೀನಾದರ ಅನುಮತಿ ಪಡೆದ ಸಾಹೇಬರು ಬಹಳ ಆನಂದದಿಂದ ತಾವೇ ಸ್ಪಷ್ಟಃ ಅದನ್ನು ಕತ್ತರಿಸಲು ಸಿದ್ಧವಾದರು. ತಮ್ಮ ಕೈಯಿಂದ ಯಾವುದಾದರೂ ಒಂದು ಪ್ರಾಣೀಯನ್ನು ಬೇಟೆ ಆಡಿದ ಹೋರತು ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಯುದ್ಧದಲ್ಲಿ ಸಹ ಅನೇಕ ಜನರನ್ನು ಕೊಂಡುದಕ್ಕಾಗಿ ಇವರಿಗೆ ಭಾರಿ ಪ್ರಸಿದ್ಧಿ ಲಭಿಸಿದೆ. ಎಂದಾದರೂ ಬೇಟೆ ಸಿಕ್ಕದೆಹೋದರೆ ಕೊಲ್ಲುವ ಆಸೆಯನ್ನು ಹತ್ತಿಕ್ಕಳಾರದೆ ಇವರಿಗೆ ಹೋಳಿ, ಕುರಿಯನ್ನಾದರೂ ಕೊಂಡಾಗಲೇ ಮನಸ್ಸಿಗೆ ಶಾಂತಿ ದೊರೆಯುತ್ತಿದ್ದುದು. ಗಂಡನ ಈ ಅಭ್ಯಾಸವನ್ನು ಹೊಗಳುತ್ತ ಅವರ ಪತ್ತಿ ಹೇಳುವುದುಂಟು - ಶಿಕಾರಿ ದೊರಕದ ಒಂದು ದಿನ ಸಾಹೇಬರು ತಮ್ಮ ಕತ್ತನ್ನೇ ಕತ್ತರಿಸಲು ಮುಂದಾಗುತ್ತಾರೆ ಎಂದು.

ಜಾಲಿ ಮತ್ತು ಡೋರಾ ಒಂದರ ಉಡಿಯಲ್ಲಿ ಮತ್ತೊಂದು ಮುಖ ಇರಿಸಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದವು. ಈ ಸಮಯದಲ್ಲಿ ಅಪರಿಚಿತ ವ್ಯಕ್ತಿ ಡೋರಾ ಬಳಿ ಹೋಗುವುದು ಅಪಾಯವನ್ನು ಆಮಂತ್ರಿಸಿದಂತೆಯೆ. ಡೋರಾ ಮತ್ತು ಜಾಲಿ ಜೊತೆಯಲ್ಲಿದ್ದಾಗ ಜಮೀನಾದರ ನೌಕರ ಮಾಧಿಆನನ್ದಿತ್ವದು ಮತ್ತಾರು ಹತ್ತಿರ ಹೋಗುವ ಸಾಹಸ ಮಾಡುತ್ತಿರಲಿಲ್ಲ. ಜಮೀನಾದರು ಸನ್ನೆ ಮಾಡಿದೊಡನೆ ಮಾಧಿಆನನ್ದ ಹೋಗಿ ಜಾಲಿಯನ್ನು ಕರೆದುಕೊಂಡು ಬರಬೇಕಾಯಿತು. ಅವನ ಹೆಚ್ಚೆಯ ಶಬ್ದವನ್ನು ಕೇಳಿದೊಡನೆ ಡೋರಾ ಬಗುಳಲು ಪ್ರಾರಂಭಿಸಿತು. ಮಾಧಿಆ ಸುಮೃದ್ಧಿರೆಂದು ತಿಳಿಸಿದಾಗ ಆತನ ಸ್ವರವನ್ನು ಗುರುತಿಸಿ ಸುಮೃದ್ಧಾಯಿತು. ಆದರೆ ಮಾಧಿಆ ಜಾಲಿಯನ್ನು ಹಿಡಿದುಕೊಂಡು ಹೋರಟಾಗ ಡೋರಾ ಬಹಳ ವ್ಯಾಪುಲಗೊಂಡಿತು. ವಿವಶನಾದ ಮಾಧಿಆ ಜಾಲಿಯ ಜೊತೆಯಲ್ಲಿ ಡೋರಾನನ್ನೂ ಸರಪಣಿ ಹಿಡಿದು ಕರೆದೊಯ್ದಬೇಕಾಯಿತು. ಡೋರಾ ಅಸಾಧಾರಣ ಬುದ್ಧಿಶಾಲಿಯಾಗಿದ್ದರೂ ಈ ಸಾರಿ ತನ್ನ ಜೊತೆಯಲ್ಲಿದ್ದ ಜಾಲಿಯನ್ನು ಬೇರೆ ಕರೆದೊಯ್ದುವ ಕಾರಣವನ್ನು ಮಾತ್ರ ಉಹಿಸಲು

ಸಾಧ್ಯವಾಗಲಿಲ್ಲ. ಮಾರ್ಥಿಆ ಡೋರಾನನ್ನು ಹಿಡಿದುಕೊಂಡು ಜಾಲಿಯನ್ನು ಅಡಿಗೆಯವನಿಗೆ ಒಪ್ಪಿಸಿದ. ಡೋರಾಗೆ ಸಂದೇಹ ಉಂಟಾಯಿತು. ಆದರೂ ಏನನ್ನೂ ಮಾಡಲಾಗದೆ ಸುಮೃದ್ಧಾಯಿತು. ಅತಿಥಿ ಸಾಹೇಬರು ತಮ್ಮ ಹಿಂಸಾವೃತ್ಯಿಯ ಶೈಶವಾಗಿ ಸನ್ನದ್ಧರಾದರು. ಚೂರಿಯ ತೀಕ್ಷ್ಣಧಾರೆ ಬೆಳಕೆನಲ್ಲಿ ಮೀಂಚಿತು.

ಇಬ್ಬರು ಅಡಿಗೆಯವರು ಜಾಲಿಯ ಕಾಲುಗಳನ್ನು ಬಂಧಿಸಿ ಸುಮೃದ್ಧಿಸಿದರು. ಏತಕ್ಕೆಂದರೆ ಸಾಹೇಬರು ಚೂರಿ ಆಡಿಸುವಾಗ ಜಾಲಿ ಗಲಾಟೆ ಮಾಡಿ ತೊಂದರೆ ಕೊಟ್ಟಿತೆಂದು. ಜಾಲಿಯ ಭಾವನೆಗಳಿಗೆ ಬೆಲೆ ಎಲ್ಲಿ? ಅದು ತನ್ನ ಪ್ರಾಣರಕ್ಷಕ ಜಮೀನಾದ್ದರು ಹಾಗೂ ದುಃಖ ಮತ್ತು ವಿಪತ್ತಿನ ಎಲ್ಲ ಸಮಯಗಳಲ್ಲಾ ಜೊತೆಗಿರುತ್ತಿದ್ದ ಬಾಲ್ಯ ಸ್ನೇಹಿತ ಡೋರಾ ಕಡೆ ದೃಷ್ಟಿ ಬೀರಿ ದೃಷ್ಟಿಯದಿಂದ ನಿಂತುಕೊಂಡಿತು. ಕಾಲುಗಳನ್ನು ಬಂಧಿಸಿದಾಗ ಸುಖಿದುಃಖಿಗಳ ಪಂಗಾತಿ ಡೋರಾನನ್ನೊಮ್ಮೆ ಮತ್ತು ಬಾಲ್ಯದಿಂದ ವಿಶ್ವಾಸ ಇರಿಸಿದ್ದ ತನ್ನ ಯಜಮಾನರನ್ನೊಮ್ಮೆ ನೋಡಹತ್ತಿತು. ಜಮೀನಾದ್ದರು ಗಳಿಯನ ಪತ್ತಿ, ಮತ್ತಿಯರೊಡನೆ ಸವಿಮಾತನಾಡುವುದರಲ್ಲಿ ತಲ್ಲಿನರಾಗಿದ್ದರು. ಆದರೂ ಅವರ ಮನಸ್ಸು ಜಾಲಿಯತ್ತ ಓರೆ ನೋಟ ಬೀರಲು ಪ್ರೇರೇಟಿಸಿತ್ತು. ಅವರು ನೋಡಿದರೂ ನೋಡದವರಂತೆ ಸುಖ, ದುಃಖ ಸಮೂಕ್ತ ಭಾವದಲ್ಲಿ ಮುಳುಗಿದ್ದರು. ಅದರತ್ತ ನೋಡಿದರೆ, ಅದೆಲ್ಲ ಮನುಷ್ಯ ಭಾಷೆಯಲ್ಲಿ ಮಾತನಾಡಿಬಿಡುವುದೋ, ತನ್ನ ಅಪರಾಧ ಹೊರಬಿಳುವುದೋ ಮತ್ತು ತಮ್ಮ ಒಳ್ಳೆಯ ಹೆಸರಿಗೆ ಕಳಂಕ ತಗುಲುವುದೋ ಎಂದು ಶಂಕಿಸಿದರು. ಸಾಹೇಬರ ಕೈಯಲ್ಲಿ ಚೂರಿಯನ್ನು ಕಂಡು ಡೋರಾನ ಸಂದೇಹ ಸ್ಥಿರಪಟ್ಟಿತು. ಸಾಹೇಬರು ಚೂರಿಯನ್ನು ಒರೆಸಿ ಹುಟ್ಟಿಯಿಂದ ಮೇಲೆದ್ದೊಡನೆ ಜಮೀನಾದ್ದರ ದೃಷ್ಟಿ ಇದ್ದಕ್ಕಿದ್ದಂತೆಯೇ ಜಾಲಿಯತ್ತ ಹರಿಯಿತು. ಬಹಳ ಹೊತ್ತಿನಿಂದ ತನ್ನತ್ತ ಕರುಣಾದ್ರ್ಯ ದೃಷ್ಟಿ ಬೀರಿ ಜೀವನಭಿಕ್ಷೆ ಬೇಡುತ್ತಿರುವಂತೆ ಭಾಸವಾಯಿತು. ಜಮೀನಾದ್ದರು ಏನೋ ಕಾರಣ ಹೇಳಿ ಶಿಬಿರದೊಳಗೆ ಹೊರಟುಹೋದರು. ಆದರೆ ಡೋರಾಗೆ ಜಾಲಿಯ ಪ್ರಾರ್ಥನೆ ಕೇಳಿಸಿತ್ತು.ಆಶ್ರಯದಾತ ಜಮೀನಾದರಿಂದ ದೃಷ್ಟಿ ಹೊರಳಿಸಿ ತನ್ನ ಪ್ರಿಯ ಸಹಚರ ಡೋರಾನತ್ತ ತಂದಾಗ ಆ ದೃಷ್ಟಿ ಡೋರಾನ ಹೃದಯದಲ್ಲಿ ಲೀನಗೊಂಡಿತು. ಸಾಹೇಬರ ಹಸ್ತದಲ್ಲಿ ಹೊಳೆಯವ ಚೂರಿಯನ್ನು ಕಂಡೊಡನೆ ಅರ್ಥ ಮಾಡಿಕೊಳ್ಳಲು ಡೋರಾಗೆ ಹೆಚ್ಚು ವೇಳೆ ಬೇಕಾಗಲಿಲ್ಲ. ಇದೇ ಜಾಗದಲ್ಲಿ ಎಷ್ಟು ಕುರಿ, ಜಿಂಕೆಗಳು ಕೊಲ್ಲಲ್ಪಟ್ಟಿರುವುದನ್ನು ಅದು ನೋಡಿಲ್ಲ? ತನ್ನ ಪ್ರಾಣಪ್ರಿಯ ಜಾಲೀಗೂ ಸಹ ಇಂದು ಅದೇ ಸ್ಥಿತಿ ಒದಗುತ್ತದೆ ಎಂಬುದರಲ್ಲಿ ಸಂದೇಹವೇ ಉಳಿಯಲಿಲ್ಲ.

ಸಾಹೇಬರು ಚೂರಿಯನ್ನು ರುಳಿಸುತ್ತ ಇಳಿದು ಬಂದೊಡನೆ ಮಾರ್ಥಿ ಕೈಯಿಂದ ಒಮ್ಮೆಗೆ ಬಿಡಿಸಿಕೊಂಡು ಜಾಲಿಯನನ್ನು ಹಿಡಿದಿದ್ದ ಅಡಿಗೆಯವನ ಮೇಲೆ ಬಿತ್ತು.ಸಾಹೇಬರು, ಅಡಿಗೆಯವರು,

ನೋಕರರು ಎಲ್ಲರೂ ಹೆದರಿ ಜೆಲ್ಲಾಪಿಲ್ಲಿಯಾಗಿ ಓಡಿ ಶಿಬಿರದೊಳಗೆ ಹುದುಗಿಕೊಂಡರು. ಉ77ಜಮೀನಾರರು ಡೇರೆಯೊಳಗೆ ಏನೋ ಯೋಚಿಸುತ್ತಿದ್ದರು. ಸಾಹೇಬರ ದುಸ್ಥಿತಿಯನ್ನು ಕಂಡೊಡನೆ ಜಮೀನಾರರು ಅವರ ಪ್ರಮೆ ಯಾಚಿಸಿ ಮಾರ್ಧಿತ ಮೇಲೆ ಬೃಗಳ ಮಳಗರೆದರು.ಆಗ ಕೂಡ ಅವರ ಆಂತರ್ಯಾದ ಅಳಲು ಮಾತಿನಲ್ಲಿ ಹಿಣಿಕಿ ನೋಡುತ್ತಿತ್ತು.

ಮಾರ್ಧಿತ ಬಹಳ ಕಷ್ಟದಿಂದ ಡೋರಾ ಕೈಲಿ ಪೆಟ್ಟು ತಿಂದು ಅದನ್ನು ಹಿಡಿದು ಜೆನ್ನಾಗಿ ಒಂದು ಮರಕ್ಕೆ ಕಟ್ಟಿಹಾಕಿದ. ಸಾಹೇಬರು ನಗುತ್ತ ಚೂರಿ ಕೈಲಿ ಹಿಡಿದು ಮತ್ತೆ ಡೇರಾದೊಳಗಿಂದ ಹೊರಗೆ ಬಂದರು. ಡೋರಾನತ್ತ ಚೂರಿ ಹಿಡಿದು ಅದನ್ನು ರೇಗಿಸುತ್ತ ಜಾಲಿಯ ಕಡೆ ನಡೆದರು. ಜಮೀನಾರರು ಅತ್ತ ದೃಷ್ಟಿ ಹರಿಸಿದರು. ಜಾಲಿ ಮೊದಲಿನಂತೆಯೇ ಕಾತರ ದೃಷ್ಟಿ ಬೀರಿ ಸಹಾಯದ ಭಿಕ್ಕೆ ಬೇಡುತ್ತಿದೆ. ಅವರು ತಕ್ಕಣ ಎದ್ದು ಮಿಶ್ರಿಗೆ ಏನೋ ಹೇಳಲು ಎದ್ದರು. ಅನಂತರ ‘ನನಗೇನು ಹುಚ್ಚೆ?’ಎಂದುಕೊಂಡು ಸುಮ್ಮನೆ ಕುಳಿತರು. ಎದ್ದು ಹೊರಗೆ ಹೊರಟುಹೋಗಲು ಮನಸ್ಸು ಬಯಸುತ್ತಿದ್ದರೂ ಸಾಹೇಬರು ಅನ್ನಧಾ ಭಾವಿಸಬಹುದೆಂದುಕೊಂಡು ಹೊರಗೆ ಹೋಗದೆ ಕುಳಿತರು. ಜಾಲಿಯ ಹತ್ತಿರ ಹೋಗುತ್ತಿರುವ ಸಾಹೇಬರನ್ನು ನೋಡಿದ ಜಮೀನಾರರು ಮುಖವನ್ನು ಕರವಸ್ತಿದಿಂದ ಮುಚ್ಚಿಕೊಂಡರು. ಡೋರಾನ ಆಕ್ರಂದನ ಮಾತ್ರ ಕೇಳಿಬರುತ್ತಿತ್ತು. ಇದೇ ಸಮಯದಲ್ಲಿ ಇನ್ನೊಂದು ಕರುಣಾರ್ಥ ಸ್ವರ ಕೇಳಿಬಂತು. ಅದು ಕಿವಿಯೊಳಗೆ ಮಾತ್ರವಲ್ಲ. ಹೃದಯದೊಳಗೂ ಪ್ರವೇಶಿಸಿತು. ಆ ಸ್ವರ ಜಾಲಿಯದು. ಕರವಸ್ತು ಹೊರ ತೆಗೆದರು-ಎಲ್ಲವೂ ಸಮಾಪ್ತವಾಗಿತ್ತು.

ಉಂಟದ ಮೇஜಿನ ಮುಂದೆ ಕುಳಿತ ಜಾಲಿಯ ಮಾಂಸವನ್ನು ತಿನ್ನುವಾಗ ಜಮೀನಾರರ ಆತ್ಮದಲ್ಲಿ ಹಾಹಾಕಾರವೆದ್ದಿತು. ಬಹಳ ಸಂಯಮ ತಂದುಕೊಂಡು ಮಿಶ್ರಿಗೆ ಜೊತೆ ನೀಡಿದರು. ಕಷ್ಟಪಟ್ಟು ಸ್ವಲ್ಪ ತಿಂದರು. ಅಂತರ್ಧಾನ್ಯದಲ್ಲಿ ಮೂಕವ್ಯಧಿ ಆಕ್ರಂದಿಸುತ್ತಿತ್ತು. ಅತಿಧಿಗಳ ಗಮನ ಇತ್ತ ಹರಿದಿರಲಿಲ್ಲವೆಂದು ಒಳ್ಳೆಯದೇ ಆಯಿತು. ಡೋರಾಗೆ ಹಾಕಿದ ಮಾಂಸದತ್ತ ಅದು ಕಣ್ಣಿ ದೃಷ್ಟಿಯನ್ನೂ ಸಹ ಹರಿಸಿಲ್ಲವೆಂದು ಮಲಗುವ ಹೊತ್ತಿನಲ್ಲಿ ಮಾರ್ಧಿತ ಬಂದು ತಿಳಿಸಿದ.

ಜಮೀನಾರರು ಏನೋ ಯೋಚಿಸುತ್ತ ಹೊರಟುಹೋದರು. ನಿದ್ದೆ ಬಾರದಾಗಿತ್ತು. ಹಾಸಿಗೆಯ ಮೇಲೆ ಮಲಗಿ ಏನೇನೋ ಯೋಚಿಸಹತ್ತಿದರು. ಈ ಕಾಡು, ಆ ಕಾಡು ಎಲ್ಲೆಲ್ಲೂ ಸುತ್ತುತ್ತಿದ್ದಾರೆ. ಒಮ್ಮೆಗೇ ಮಳೆ ಸುರಿಯುತ್ತಿದೆ. ಸುತ್ತಲು ಗಾಥಾಂಥಕಾರ. ಮತ್ತೆ ಮಧ್ಯಾಹ್ನ ಗುಂಡು ತಗುಲಿದ ತಾಯಿಯ ಮರಣ. ಅಬೋಧ ಶಿಶು ಆಶ್ಚರ್ಯಚಕಿತವಾಗಿ ಪಿಳಿ ಪಿಳಿ ಕಣ್ಣಿ ಬಿಡುತ್ತಿದೆ. ಸ್ವಲ್ಪವೂ ಗಲಾಟ ಇಲ್ಲ. ಸ್ವೇಚ್ಚೆಯಿಂದ ಅದರ ಆತ್ಮ ಸಮರ್ಪಣ - ಯೋಚನೆ ಮತ್ತೂ ಮುಂದುವರಿಯಿತು. ಪುನಃ ಅದೇ ಅಂಥಕಾರ. ಇಬ್ಬರೂ ಮಿಶ್ರರೂ ಹೆಗಲ ಮೇಲೆ ಬಂದೂಕ ಹೊತ್ತು ಶಿಬಿರದತ್ತ ಬರುತ್ತಿದ್ದಾರೆ-ಚೂರಿ ಹಿಡಿದ ಸಾಹೇಭರ ಕೂರ

ನಗು-ಆ ಎಳೆಯ ಮರಿಯ ಪ್ರಾಣಭಿಕ್ಕೆ ಬೇಡುತ್ತಿರುವ ದೃಷ್ಟಿ... ಮತ್ತೆ ಮನುಷ್ಯ ಭಾಷೆಯಲ್ಲಿ ಅದರ ಯೋಚನೆ “ನಾನು ನನ್ನ ತಾಯನ್ನು ಬಿಟ್ಟು ನಿಮ್ಮ ಶರಣ ಬಂದೆ”. ಜಮೀನಾರರು ಕಂಪಿಸಿ ಎದ್ದು ಕುಳಿತರು. ಏನು? ಸ್ವಷ್ಟವೇ! ಮತ್ತೆ ನಿದ್ದೆ ಮತ್ತೆ ಕರುಣಾದೃಷ್ಟಿ ಮತ್ತೆ ಹೃದಯ ಹಿಂಡುವ ಆಕ್ರಂಧನೆ! ಮತ್ತೆ ಮತ್ತೆ ನಿದ್ದೆ ಹಾಳಾಗುತ್ತಿದೆ. ಆದರೆ ಮಧ್ಯದಲ್ಲಿ ಅದೇ ಸ್ವಷ್ಟ.

ಮಾರನೆ ದಿನ ಬೆಳಗ್ಗೆ ಹಿಂತಿರುಗಲು ಏಪಾರ್ಕಾಡುಗಳು ನಡೆದವು. ಮೋಟಾರಿನಲ್ಲಿ ಮಿತ್ರ. ಮಿತ್ರನ ಪರಿವಾರದೊಡನೆ ಜಮೀನಾರರೂ ಹೊರಟರು. ನಕ್ಕು ನಲಿದು ಜಮೀನಾರರು ಮನಸ್ಸನ್ನು ಸಮಾಧಾನಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಜಿಂಕೆಮರಿಯ ಆಕ್ರಂಧನ ಮಾತ್ರ. ಶಾಂತವಾಗಿಲ್ಲ. ಅತಿಥಿಗಳ ಪರಿವಾರ ಅಂದುಬೀಳೊಂಡು ಹೊರಟುಹೋದರು.

ಮಾಧಿಆ ಡೋರಾನನ್ನು ಬಹಳ ಕಷ್ಟದಿಂದ ಏದುಬ್ಬಿಸ ಪಡುತ್ತ ಎಳೆದುಕೊಂಡು ಬಂದು ಡೋರಾ ಆ ಜಾಗದಿಂದ ಬರಲು ಸಮ್ಮತಿಸುತ್ತಿಲ್ಲವೆಂದು ತಿಳಿದ. ಆಗ ಜಮೀನಾರರು ಒಬ್ಬರೇ ಕುಳಿತು ಏನೋ ಯೋಚಿಸುತ್ತಿದ್ದರು. ಮಾಧಿಆ ಮತ್ತೇನನ್ನೂ ಹೇಳಿದೆ ಹೊರಟುಹೋದ. ಜಮೀನಾರರಿಗೆ ಆಗ ಬಹಳ ದುಃಖಿವಾಗ ಹತ್ತಿತ್ತು. ಬಹಳ ಸಂಯುದಿಂದ ಅವರು ಮನಸ್ಸನ್ನು ಹಿಡಿತದಲ್ಲಿಡಲು ಪ್ರಯತ್ನಿಸಿದ್ದರು. ಇಲ್ಲದಿದ್ದರೇ ಇಷ್ಟು ಹೊತ್ತಿಗಾಗಲೇ ಜನ ಇವರನ್ನು ಹುಣ್ಣನನ್ನುತ್ತಿದ್ದರು. ಈ ಜ್ಞಾನಶೂನ್ಯ ನಾಯಿಯೆ ಕಾಲನ್ನು ಹಿಡಿದುಕೊಂಡು ಕ್ಷಮೆ ಯಾಚಿಸೆಂದು ಆಂತರ್ಯ ಪ್ರೇರೇಪಿಸುತ್ತಿತ್ತು. ಸ್ನೇಹಿಕ ದೃಷ್ಟಿಯಲ್ಲಿ ತಾನು ನಾಯಿಗಿಂತ ಕೆಳಗುರುಳಿದಂತೆನ್ನಿಸುತ್ತಿತ್ತು. “ಮಾಂಸಾಹಾರಿ ನಾಯಿಗಿಂತ ತನ್ನ ಆಂತರ್ಯ ಮಮತಾ ಹೀನವೇ? ಭಿ.. ಏನು ಈ ಪ್ರಪಂಚದಲ್ಲಿ ಸಬಲರು ದುರ್ಬಲರನ್ನು ಮೆಟ್ಟಿ ನಿಂತು, ಅವರಿಂದ ಉಳಿಗ ಮಾಡಿಸಿಕೊಂಡು ತಮ್ಮ ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿಯೇ ಹುಟ್ಟಿದ್ದಾರೆ? ಒಬ್ಬರು ಜೀವಿಸಲು ಇನ್ನೊಬ್ಬರ ಮರಣ ಅಗತ್ಯವೇ? ಮನುಷ್ಯ ಇತರ ಪ್ರಾಣಿಗಳಿಗಿಂತ ಹೆಚ್ಚು ಬುದ್ಧಿವಂತ ಹಾಗೂ ವಿವೇಕಶಾಲಿಯಾದ ಕಾರಣವೊಂದರೇ ಪ್ರಪಂಚವನ್ನೇ ಅಮೋಶನ ತೆಗೆದುಕೊಳ್ಳಲು ಸಿದ್ಧಾಗಿದ್ದಾನೆ.” ಇದು ಇಂದಿನ ಸತ್ಯ. ಜಮೀನಾರರಿಗೆ ತಮ್ಮ ಮೇಲೆ ತಮಗೆ ತಿರಸ್ಕಾರ ಮೂಡಿದುದಲ್ಲದೆ ಭಾರಿ ವೈರಾಗ್ಯವೂ ಜಾಗೃತವಾಯಿತು. ಜಾಲಿಯ ಮಾಂಸವನ್ನು ಸವಿದಿದ್ದ ನಾಲಿಗೆ ಅದೇಕೋ ಸಡಿಲಾಗುತ್ತಿರುವಂತೆನಿಸಿತು. ಮಾಂಸ ನುಂಗಿದ್ದ ಗಂಟಲು ಸಂಕಚಿತಗೊಂಡು ಮುಚ್ಚಿಹೋಗಲಾರಂಭಿಸಿತು. ಸಡಿಲಾಗುತ್ತಿರುವ ಈ ನಾಲಿಗೆ ಬಿದ್ದುಹೋದರೂ ಆಂತರ್ಯದ ಈ ಮಾಮ್ರಿಕ ಯಾತನೆ ಕೊಂಚವೂ ಕಡಿಮೆ ಆಗದು.

ಆಗ ಹಿಂದಿನಿಂದ ಹೂಗಿದರು “ಜಾಲಿ ಎಲ್ಲಿ?” ಜಮೀನಾರರು ಹಿಂತಿರುಗಿ ನೋಡಿದರು. ಅವರ ನಾಲ್ಕು ವರ್ಷದ ಪುಟ್ಟ ಮಗಳು ಪ್ರತ್ಯೇಕಿಸುತ್ತಿದ್ದಳು. ಏನೂ ಉತ್ತರ ಹೊಳೆಯದೆ ಅವರು ಮಗಳನ್ನು

ಎದೆಗಟ್ಟಿಕೊಂಡರು. ಮತ್ತೆ ನುಡಿದರು, “ತಾಯಿ ಹತ್ತ ಇದೆ”. ಅವರ ಮಾತನ್ನು ಕೇಳಿಸಿಕೊಳ್ಳಲು ಇಚ್ಛಿಸದೆ ಮುಖ ಅಲ್ಲಾಡಿಸುತ್ತ ಕಣ್ಣಲ್ಲಿ ಹನಿಮಂಬಿ ನುಡಿದಳು, “ಸುಜ್ಞ. ಮಾರ್ಥಿಆ ಹೇಳಿದ. ಆ ಸಾಹೇಬು ಹೊಡೆದ್ದಂತೆ. ನಾನು ಅವರ್ನು ಹೊಡಿತೇನಿ. ”ಮಗಳ ಕೋಪ ಹಾಗೂ ಅಭಿಮಾನ ಕಂಡು ಜಮೀನಾರರ ಕಣ್ಣಲ್ಲಿ ನೀರು ತುಂಬಿ ಬಂತು. ಇದನ್ನು ಮಗಳಿಂದ ಮುಚ್ಚಿಡಲು ಅವಳನ್ನು ದಾದಿಯ ಕೈಯಲ್ಲಿರಿಸಿ ಹೊರಗೆ ಹೋದರು. ಆದರೆ ಹೃದಯದಲ್ಲಿನ ದುಃಖದ ಆವೇಗವನ್ನು ತಡೆಯಲಾರದೆ ಹಾಸಿಗೆಯ ಮೇಲೆ ಬಿದ್ದುಕೊಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಆದರೆ ಮಗಳ ಪ್ರಶ್ನೆ “ಜಾಲಿ ಎಲ್ಲಿ” ಅವರನ್ನು ಮನಃ ಮನಃ ಚುಚ್ಚಿಹತ್ತಿತು. ಅವರು ತಮ್ಮಲೇ ಈ ಪ್ರಶ್ನೆಯನ್ನು ಹಾಕಿಕೊಂಡು ತಮ್ಮಲ್ಲ ಅಂಗಗಳತ್ತ ದೃಷ್ಟಿ ಹರಿಸಿದರು. ಶಿಶು ಜಿಂಕೆಯ ಪ್ರತಿ ಮಾಂಸದ ತುಂಡೂ ಆಕ್ರಂದನ ಮಾಡುತ್ತ ಅವರ ರೋಮು ರೋಮದಿಂದ ಹೊರಹೊಮ್ಮೆತ್ತಿರುವಂತೆ ಭಾಸವಾಯಿತು. ಅವರ ನರ ನರದಲ್ಲೂ ಆ ಆಕ್ರಂದನ ವಿದ್ಯುಚ್ಛಕ್ತಿಯಂತೆ ಹೊಳೆದು ಏಣಿತೊಡಗಿತ್ತು. ಜಮೀನಾರರು ಕಾಯಿಲೆ ಮಲಗಿಬಿಟ್ಟರು. ಎರಡು ವಾರ ಜ್ಞರ ಹಾಗೂ ಉಪವಾಸದಿಂದ ನರಳಿದರು. ಈ ಸಾರಿ ಜಮೀನಾರರು ಬದುಕಲಾರರು ಎಂದುಕೊಂಡರು ಎಲ್ಲರೂ. ಆದರೆ ಅವರು ಮನಃ ಸ್ವಸ್ಥರಾದರು. ಹೊಸ ಮನುಷ್ಯರಂತಾದರು. ದೊಡ್ಡ ಮನುಷ್ಯರಿಗಾಗಿ ನಿರ್ಮಿತವಾಗಿದ್ದ ಅತಿಧಿಗೃಹ ಧರ್ಮಶಾಲೆಯಾಗಿ ಪರಿವರ್ತನೆಗೊಂಡಿತು. ಜಮೀನಾರರ ಮನೆಯಲ್ಲಿ ಮಾಂಸಭೋಜನ ನಿಂತುಹೋಯಿತು. ಮತ್ತು ಜಮೀನಾರಿಯೋಳಗೆ ಬೇಕೆಯಾಡುವುದೂ ಸಹ ನಿಷೇಧಿಸಲ್ಪಟಿತು.

ಸಾವಿರ ಸಾರಿ ಪ್ರಯತ್ನಿಸಿದರೂ ಡೋರಾ ಆಹಾರ ಮುಟ್ಟಲ್ಲ. ದಿನವೆಲ್ಲಾ ಉಪವಾಸವಿತ್ತು. ಜಮೀನಾರರು ಕಾಯಿಲೆ ಮಲಗಿದ ಸಂದರ್ಭ ಉಪಯೋಗಿಸಿಕೊಂಡು ಅದು ಅಲ್ಲಿಂದ ತಪ್ಪಿಸಿಕೊಂಡು ಹೊರಟುಹೋಯಿತು. ಹುಡುಕುತ್ತ ಮಾರ್ಥಿ ಕಾಡಿಗೆ ಬಂದಾಗ ಡೇರಾ ಹಾಕಿದ್ದ ಜಾಗದಲ್ಲಿ ಜಾಲಿಯನ್ನು ಕೊಂದಿದ್ದ ಭೂಮಿಯನ್ನು ಮೂಸುತ್ತಿರುವುದನ್ನು ಕಂಡ. ಡೋರಾ ತನ್ನ ಪ್ರಿಯ ಸವಿಯನ್ನು ಕಳೆದುಕೊಂಡಿದ್ದು ಅದೇ ಸ್ಥಳ. ಕರುಣಾದ್ರ್ವ ಧ್ವನಿಯಲ್ಲಿ ಪ್ರಲಾಷಿಸುತ್ತ ಅದನ್ನು ಹುಡುಕುತ್ತಲೇ ಇತ್ತು. ಮಾರ್ಥಿ ಅದನ್ನು ಹಿಡಿದು ಉರಿಗೆ ಕರೆತಂದ. ಎಷ್ಟೇ ಚೆನ್ನಾಗಿ ಆರ್ಕೆ ಮಾಡಿದರೂ ಸಾಧ್ರಕವಾಗಲಿಲ್ಲ. ಅದು ತಪ್ಪಿಸಿಕೊಂಡು ಕಾಡಿನ ಶಿಬಿರದತ್ತ ಹೋಗಿದೆ ಎಂದು ಕೆಲವರು ಹೇಳುತ್ತಾರೆ. ಎ39.ನಿಬಿಡವಾದ ಕಾಡಿನಲ್ಲಿ ಸೌದೆ ಕಡಿಯುವಾಗ ಹಲವು ಬಾರಿ ಬಂದು ಪ್ರಾಣಿಯ ಕಂತದಿಂದ ಕರಳು ಮಿಡಿಯುವ ರೋದನ ಧ್ವನಿ ಕೇಳಿಬರುತ್ತಿದೆ ಎಂದು ಕಾಡಿಗೆ ಸೌದೆ ತರಲು ಹೋದ ಕೆಲವರು ಹೇಳುತ್ತಾರೆ. ಆದರೆ ಆ ಸ್ವರ ಜಾಲಿಯದೂ ಅಥವಾ ಡೋರಾದೋ? ಯಾರಿಗೆ ಗೊತ್ತು?

## ಫೋಟೋ-4: ಸಂತೋಷ

ಆಶಯ:

ಏನೀ ಮಹಾನಂದವೇ

– ಡಿ.ವಿ.ಗುಂಡಪ್ಪ

ಏನೀ ಮಹಾನಂದವೇ ಓ ಭಾಮಿನಿ

ಏನೀ ಸಂಭ್ರಮದಂದವೇ, ಬಲು ಚೆಂದವೇ

ಏನೀ ನೃತ್ಯಮೋದ, ಏನೀ ಮೌರಜ ನಾದ

ಏನೀ ಜೀವೋನ್ನಾದ, ಏನೀ ವಿನೋದ

ಧಕ್ಕೆಯ ಶಿರಕೆತ್ತಿ, ತಾಳಗೋಲಿಂ ತಟ್ಟಿ

ತಕ್ಕಿಟ ಧಿಮಿಕಿಟ ತಕರುಣರೆನ್ನಿಸಿ

ಕುಕ್ಕತೆ ಚರಣವ ಕುಲುಕುತೆ ಕಾಯವ

ಸೊಕ್ಕಿದ ಕುಣಿತವ ಕುಣಿವೇನೇನೆಂಬಾಲೆ

ಆರೋ ನಿನ್ನಯ ಹೃದಗಾರದಿ ನತಿಸಿ

ಮಾರ ಶಾರತೆಯ ಪ್ರಚಾರಿಸುತ್ತಿರುವು

ಸೈರವದನ ನಮ್ಮ ಚೆನ್ನಕೇಶವರಾಯ

ಓರೆಗಣ್ಣಿಂ ಸನ್ನ ತೋರುತಲಿಹನೇನೆ

# 1. ಉದ್ಭವಯ್ಯನ ರಗಳೆ

- ಹರಿಹರ

ಫಟುತನದಿಂ ಸತಿ ನುಡಿದುದ  
ಫಟಿತಮನೇಫಟಿಯಿಸುವೆನಲ್ಲೂಂಡೊಯ್ದೂಂ  
ನಿಟಿಲಾಕ್ಷಂ ಪುರಸ್ಹಿತು  
ದ್ಭಟದೇವನನೆಮ್ಮೆ ಹಂಪೆಯ ವಿರೂಪಾಕ್ಷಂ ||

ಉರ್ವಿಯೋಳೊಂದು ಪುರಂ ರಂಜಿಸುವುದು  
ಶರ್ವನ ಸದ್ಭೂತಿಯನುಧರಿಪುದು  
ಅಲ್ಲಿರ್ವಂ ಶಿವಭಕ್ತಿ ಸದರ್ವಂ  
ಸಲ್ಲಲಿತಂ ಶಿವನನೋಳಗೀಕಾರ್ಥಂ  
ಆತನ ಪೆಸರೆಸೈವುದ್ಭಟದೇವಂ  
ನೂತನಚೇತನ ಮೂಜಾಭಾವಂ  
ಬಲಪ್ಪುದು ಕಾಲೋಳಗಿಡಿಪ್ಪುದು 10  
ನಲಿಪ್ಪುದು ಮನದೊಳು ನೆಲಸಿಪ್ಪುದು  
ಕರಣಂಗಳು ಶಿವನುಪಕರಣಂಗಳು  
ಪರಿಜಾರಕರಿಂದ್ರಿಯರ್ಗಂಗಳು  
ಹೃದಯಸರೋಜಂ ಸೆಜ್ಜೆಯಾಗಿರೆ  
ಹರಣಂ ಶಿವಲಿಂಗವೆ ತಾನಾಗಿರೆ  
ಪರಿಣಾಮವೆ ಅಮೃತೋಗರವಾಗಿರೆ  
ಆರಾಧಿಪನಿರುಳುಂ ಪಗಲುಂ ಸಲೆ  
ಉರ್ಯೇಸುವ ಮೂಜೆಯೋಳೀಶಂ ನಿಲೆ  
ಶಿವನೋಳು ನೋಟಂ ಶಿವನೋಳು ಮಾಟಂ  
ಶಿವನೋಳು ಬೇಟಂ ಶಿವನನೋಳು ಕೂಟಂ  
ಮಾಡಿದುದೆಲ್ಲಂ ಮೂಜಾಸೂತ್ರಂ

ಆಡಿದುದೆಲ್ಲಂ ಸಕಲಸ್ತೋತ್ರಂ  
ನನೆಯಿತ್ತೆಲ್ಲಂ ಪರಮಧ್ಯಾನಂ  
ತನುಚೇಷ್ಟೆಗೋಳೀಶ್ವರನುಪಮಾನಂ  
ತಾನಾಗಿರೆ ಭಕ್ತಿಯಕರುವಾದಂ  
ನಾನಾ ಸಾಮಧ್ಯದ ನಿಧಿಯಾದಂ  
ತ್ಯುಕಾಲಜ್ಞಾನವನೆಡೆಗೊಂಡಂ  
ಲೋಕೇಕಪ್ರಭುವಂ ಕೆಳೆಗೊಂಡಂ

ಇಂತುದ್ಭಟದೇವಂ ನೆರೆ ಮೆರೆದಿರೆ  
ಶಾಂತಂ ಶಿವನಾನಂದದೊಳೆಳಿಪ್ಪಿರೆ  
ತನ್ನ ಮನೋವಲ್ಲಭೆಯೆನಿಸಿರ್ವಳು  
ಉನ್ನತ ಶಿವಮೂಜಾಸುಖಿಯಪ್ಪಳು  
ಮನಕವಯವಾದಂತೆಸೆದಿಪ್ಪಳು 30

ತನುವೆರಡೊಂದೇಜೀವವೆನಿಪ್ಪಳು  
ಜೀವಕಳಿಗಳಂ ರತಿಯೋಳು ತೋರ್ವಳು  
ಭಾವಜ ಬಿಯ್ಯೆಯ ಬೆಳಸೆನಿಸಿರ್ವಳು  
ಚುಂಬನದೊಳು ತನುವಂ ಪೆಚ್ಚಿಸುವಳು  
ಬಿಂಬಾಧರರಸದಿಂ ರತಿಯಿಸುವಳು  
ಅಲಿಂಗನದೊಳು ಮಗ್ಗೆತೆಯಪ್ಪಳು  
ಸೋಲಮನಾ ರತಿಸುಖಿದೊಳಗೀವಳು  
ತವಕದ ಪರಿಮಿತಮಂ ಫಟಿಯಿಸುವಳು  
ನವರಸಸುಖಿದೊಳಗೋಲಾಡಿಸುವಳು  
ತವಿಲರಿಯದ ಕೂಟಮನೋದವಿಸುವಳು 40  
ತವಿಲರಿಯದ ಕೂಟಮನೋದವಿಸುವಳು  
ಎವೆ ಹಳಚದ ಸಮಕಳೆಯಂ ಕೊಡುವಳು  
ನೋಟದೊಳು ರತಿಯಂ ಮಟ್ಟಿಸುವಳು  
ಕೂಟದೊಳು ಬೇವರಿಯಿಸುತ್ತಿರ್ವಳು  
ಫನ ಗಾಧಾಲಿಂಗನದೊಳು ಸಲುವಳು  
ಮುನಿಸಿನ ಕೂಟದ ತವಕಮನೀವಳು  
ಕಾಮಸುಖಿದ ಸುಗ್ರೀಯ ಬೆಳೆಯಿಸುವಳು  
ಕಾಮಿಸಿತಂ ರೇಮದೊಳೊಲಿದೀವಳು

ಇಂತನಿಸುವ ವಲ್ಲಭೆಯುಂತಾನುಂ  
ಸಂತತ ಸುಖಿದೊಳಗಿದ್ವತ್ತಾನುಂ  
ನೆತ್ತವ ಭರದಿಂದಾಡುತ್ತಿರೆಯಿರೆ 50  
ಇದ್ದಿದ್ದುದ್ಭಟದೇವಂ ನಸುನಗೆ  
ಸಾದರ ಶಿವೈಕಜ್ಞನಿಕರಂ ನಗೆ  
ಸೆಡೆಳು ಸುಯ್ದುಳು ಮನದೊಳು  
ಮುನಿದಳೇರು  
ಬಡವಾದಳು ಮಾನನಿನಿ ಮದವಳಿದಳು  
ಹಾಸಂಗಿಯನಿಲಿಪಮತೆ ಹೊರೆಯಳಿದಳು  
ಲೇಸಾಯ್ತಾಟವೆನುತ್ತಂ ನುಡಿದಳು  
ವಕಾಯ್ತಿಗಳ ಕಾರಣ ಹಾಸ್ಯಂ 60  
ವಕ್ಕನ್ನಿಂದುಂಟೇಅಪಹಾಸ್ಯಂ  
ವತರ ಕುಂದಂ ಕಂಡಿರಿ ನನೀವೆನನೆ  
ವತಕ್ಕಾದುದು ನಸುನಗೆ ನಿಮಗನೆ

ನಿನ್ನಯ ಕಾರಣವಲ್ಲಂಬುಜಮುಖಿ  
ಎನ್ನಯ ಶರಣರ ಸರಸಂ ಶಶಿಮುಖಿ  
ಸೌರಾಷ್ಟ್ರದೊಳಿದೋರ್ವೇಹಿಲದೇವಂ  
ತಾರಾಧಿಗೆ ನಡೆವುತ್ತೆ ಶಿವಭಾವಂ  
ಶಶಿಧರನೊಲವಿಂ ಸುಖಿಯಾಗಿದ್ವಂ  
ಪಶುಪತಿಯೊಲಪ್ರೋಚ್ಚಕ್ರವಾಗಿದ್ವಂ  
ಒಬ್ಬನೆ ಹೋದಂ ದೇಶಿಕರಂದದಿ  
ಶರ್ವನಕರುಣಂ ಪಡೆಯದರಂದದಿ  
ಘಂಟೆಯಮೋಳಗಾಗಿರೆ ನರೆ ಬಿಂದುದು  
ನಂಟರು ನಲ್ಲರು ನೋಡುತ್ತಿದುದು  
ಇದುಕಾರಣದಿಂ ನಸುನಗುತ್ತಿದ್ವಂ  
ಸದಮಳಭಕ್ತಂಗಾಂ ನಗುತ್ತಿದ್ವಂ

70

ಪಾಹಿಗಳುಂ ನಿಃಪಾಹಿಗಳೆಲ್ಲಂ  
ತಾಪತ್ರಯದಿಂಜೀವವರೆಲ್ಲಂ  
ತಂಡದೊಳೆಯ್ಯಂದೊಲವಿಂ ತೀವಿತು  
ಕಂಡವರುಂ ಕೇಳ್ಳವರುಂ ತೀವಿತು  
ಇಂತು ಪುರಂ ನರರಂಕಾತಂತಿರೆ  
ಅಂತಾ ಮಾನಿನಿ ನುಡಿದಳ್ಳೇವಿರೆ  
ಕೊಂಡೊಯ್ಯಡೆ ಕೈಲಾಸದೊಳಿಪ್ರೇಂ  
ಅಂಡಲೆವಫಕುಲಮುಂ ನೀಗಿಪ್ರೇಂ  
ಇಲ್ಲಾ ಭಕ್ತನನೇ ಭಂಗಿಸುವೆಂ  
ಎಲ್ಲಾ ಲಿರಿಯರೊಳಂ ಪಂಗಿಸುವೆಂ  
ಎರಡುಂ ಪರಿಯಿಂದೆನಗೇಕಾಯ್ಂ  
ಹರಭಕ್ತಂಗರಿದಫಳಿತ ಶೈಯ್ಫಂ

110

ಎನೆ ಕಟಕಿಯನಾಡಿದಳಾ ಕಾಮಿನಿ  
ಮನದೊಳು ನಸುನಗುತ್ತಂದಳು ಮಾನಿನಿ  
ನಗೆಯೊಪ್ಪುವದೀ ಮರಸಹಿತೊಯ್ಯಡೆ  
ನಗೆ ಸಫಲಂ ನಗುವಂದದೊಳೆಯ್ಯಡೆ  
ಕುಳ್ಳಿದ್ವೇಲ್ಲರನಾಡಲುಬಹುದೇ  
ಒಳ್ಳಿದರಂ ಹೊಲ್ಲೆಹವೆನನಬಹುದೇ  
ಮಾತರಿದೇ ಮಾತಿನಲೇನಪ್ಪುದು  
ಮಾತಿನಗುಣಮಂ ತೋರಲುವೇಳ್ಳುದು  
ಎಂದಜೆ ಮನದೊಳೆ ಘಂಡುಘುಡಿಸುತ್ತಂ  
ಇಂದುಧರನ ಶರಣಂ ನೋಡುತ್ತಂ  
ಮರಮಂ ಕೊಂಡೊಯ್ಯಡೆನರಿದಾಪುದು  
ಧರೆಚಿತ್ರವೆನಲ್ಲೊಯ್ಯಡೆನರಿದಾಪುದು  
ಧರೆಚಿತ್ರವೆನಲ್ಲೊಯ್ಯಡೆನೇವುದು  
ನಾಡಿದು ಹೋಪೆಂ ಸೋಮನ ವಾರಂ  
ಮಾಡುವುದಂ ಮಾಡೆನುತಂ ಧೀರಂ  
ಇರೆ ಮಾನಿನಿಯರಸನನಣಕಿಸುತ್ತಿರೆ  
ಹರಭಕ್ತಂಕೊಂಡೊಯ್ಯಡೆನುತ್ತಿರೆ  
ಕೊಂಡೊಯ್ಯಂಕೊಂಡೊಯ್ಯಂ ಮರವಂ  
ಕಂಡರಿಯೆವ ಕೇಳಿಧ್ವಟನಿರವಂ  
ಎನುತಂದೆಸೆಗ್ರಾವುದರತ್ತಂ  
ತನಗುಳ್ಳವರಂ ನನರೆ ಬರಿಸುತ್ತಂ  
ಸಾರಿಸುತ್ತಂದೆಸೆಗೆರಪುತ್ತಂ  
ಮೀರಿದ ಮಾತಂ ನರೆ ಹರವುತ್ತಂ

80

ಎನುತಂದ್ವಟನಲ್ಲಿಗೆ ನಡೆತಂದಳು  
ಫನಮಹಿಮನ ಸನ್ನಿಧಿಗೈತಂದಳು  
ಬಂದುದು ವಾರಂ ನಿಂದುದುಜನವಿದೆ  
ಇಂದೇಕೊಂಡೊಯ್ಯಂದು ತಳುವಿಲ್ಲದೆ  
ಎನಲುಧ್ವಟದೇವಂ ನಡೆತಂದಂ  
ಮನದೊಳಗರಡಿಲ್ಲದನೆಯ್ಯಂದಂ  
ಬಂದು ಶಿವಾಲಯದೊಳಗಂ ಹೋಗುತಂ  
ನಿಂದುದ್ವೇಳನದಿಂದಿಂ ಮಿಗುತಂ

120

ಎನಿತೆನಿತಂ ಸತಿ ಸಂಭ್ರಮಿಸುತ್ತಿರೆ  
ಅನಿತೆನಿತಂ ಭಕ್ತಂ ಮೀರುತ್ತಿರೆ  
ಸವಜನಂ ಶಿವಮರಮಂ ತೀವಿತು  
ನಿವಾರಣಪದಕ್ಕೆಲ್ಲಂ ಬಯಸಿತು

100

ಉದ್ದೃಷ್ಟಿನದ್ವಿತ ನಿಧಿ ಕುಳ್ಳಿದ್ವಂ  
ಸದ್ವ್ಯಂಯುಕ್ತಂ ಕುಳ್ಳಿದ್ವಂ  
ಹರನಂ ಚಿತ್ತದೊಳಿರಿಸುತ್ತಿದ್ವಂ  
ಹರಲೀಲೆಯನುದ್ವೋಗಿಸುತ್ತಿದ್ವಂ  
ಸ್ವೇದಂಗಢದವೃಷ್ಣಿತೀರಿಯಿರೆ  
ಸಾದರದಿಂ ಪುಳಕಂ ನೆಗೆವುತ್ತಿರೆ  
ಆನಂದಜಲಂ ಕೋಡಿಗೊಳುತ್ತಿರೆ

130

<p>ನಾನಾ ನೂತನರಸಪ್ತೋಸರುತ್ತಿರೆ ಮೃಡಮೂರ್ತಿಯ ವರ್ಣನೆಯಂತೊಡಗಲು ಜೆಡಮುಡಿಗೊಂದುಂ ಪದ್ಯವನೆಸಗಲು</p> <p>ಮರವೆದ್ದುದು ಮರವೆದ್ದುದು ಶಿವ ಶಿವ ನರಲೋಕಕ್ಷಯದ್ವಿಮಿದು ಶಿವ ಶಿವ ಪದ್ಯಕ್ಷಂ ನೂರುಂಯೋಜನವಂ ಚೋದ್ಯಂ ನೆಗೆವೃತ್ತಿಪ್ರೂದು ನಭವಂ ಮರವಡರುತ್ತಿರೆ ಮರಜನವರಿಯದು ಧರೆಯಜನಂ ಬೆರಗಾಗುತ್ತಿಪ್ರೂದು ಮರವಳಯಂ ಹರುಗೋಲಂತಿದುರುದು ಮರಜನವೇರಿದಜನದಂತಿದುರುದು ಗಗನಂ ಭವವಾರಿಧಿಯಂತಿದುರುದು</p> <p>ಬಗೆ ಮಿಗೆ ಭರದಿಂ ನಡೆವೃತ್ತಿದುರುದು ದಾಂಟಿಸುವುದ್ಭಟನಂಬಿಗನಂತಿರೆ ದಾಂಟ ನೆಗೆವೃತ್ತಿದುರುದು ಬಣ್ಣಿಸುತ್ತಿರೆ ಜೆಡೆಯಿಂ ಶ್ರೀ ಚರಣಂಬರ ಬಣ್ಣಿಸಿ ತಡೆಯದೆ ನೂರುಂ ಪದ್ಯಂ ರಂಜಿಸಿ</p> <p>ಕಾಮಾರಿಯ ಸದ್ಗುಣನರಿಯದೆ ಕಾಮಿನಿ ನುಡಿದಳ್ಳ ಮೋಮದನರಿಯದೆ ಆದುದು ಮಧ್ಯಾಹ್ನವಿದೇನುದ್ಭಟ ಹೋದುದು ನಿನ್ನಯ ಭಾಷೆಯದುತ್ತಳ್ಳ ಎನೆ ನಗುತೆಂ ಮೇಲಂ ನೋಡೆಂದೆನೆ ದಿನಕರನೇರಿದ ಹೊತ್ತಂ ನೋಡೆನೆ ನೋಡಿದಳಂತಾ ಕಾಮಿನಿ ಮೇಲಂ ನೋಡಲು ರಜತಾಜಳದ ವಿಶಾಲಂ ಶತಿರವಿಕೋಟಿಗಳಂ ಭಂಗಿಸುತ್ತಿರೆ ಹೊಸ ಹೊಸ ಬೆಳಗಿಂ ಘುಳಿಘುಳಿಸುತ್ತಿರೆ ನೋಡಲ್ಪುದ್ದ ಕಣ್ಣಂ ಮುಖ್ಯತ್ವ ನೋಡಿದ ಭಯದಿಂ ಮನದೊಳ್ಳಿಸ್ತ್ವತ್ವ ಉದ್ಭಟದೇವಂಗಂ ಮೃಯಿಸ್ತ್ವತ್ವ ಅದ್ವಿತರಸದಳಗಾಳುತ್ತೇಳುತ್ವ ಇರ್ ನಗೆದುದು ನಡೆದಡರಿತು ನಭವಂ ಸುರಗಿರಿಯಂ ಏರಿದುದಾ ವಿಭವಂ</p>	<p>140</p> <p>150</p> <p>160</p> <p>170</p> <p>180</p> <p>190</p> <p>200</p> <p>204</p>	<p>ಕೃಲಾಸಮರದ್ವಾರದ ಮುಂದಂ ಕೃಲಜೆಯರಸನ ನಿಳಯದ ಮುಂದಂ ನಿಂದಿರಲುದ್ಭಟದೇವಂ ಬಂದಂ ಇಂದುಧರನಕಾಣ್ಣೆಗೆ ನಡೆತಂದಂ</p> <p>ನಡೆತರುತೆಂಕಾರುಣ್ಯಾಂಬೋಧಿಗೆ ಕಡು ಮೋಹದ ಶರಣರ ಸಂತೋಷಿಗೆ ನೆನೆವರ ಮನದಾನಂದ ಪ್ರತಿತಿಗೆ ಅನುನಯದಿಂ ಬಣ್ಣಿಸುವರ ಸಮತಿಗೆ ಬ್ರಹ್ಮಾಂಡಪ್ರಕರಾವೃತಕೀರ್ತಿಗೆ ಬ್ರಹ್ಮಂ ಹೆಸರಿಡಬಾರದ ಮೂರ್ತಿಗೆ ನೆನೆಯದ ಮುನ್ಸಂಕರುಣಿಪದಾನಿಗೆ ನೆನೆವರನಷಾದಿಂದೆತ್ತುವ ಮಾನಿಗೆ ನೆನೆವರನಷಾದಿಂದೆತ್ತುವ ಮಾನಿಗೆ ಮೃಯಿಕ್ಕಿದನುದ್ಭಟದೇವಂ ಸಲೆ ಮೃಯೋಳ್ಳಳಕಾವಳಿ ಕೇಲಿಸಿ ನಿಲೆ ಕಂಡಾಗಳು ಶಂಕರನೋಲವಿಂದಂ ಕಂಡಾ ನಂದೀಶ್ವರಧರೆಯಿಂದಂ ಮರಸಹಿತಂ ನಡೆತಂದವರುಂಟಿ ತರುಣಿಯ ನುಡಿಯಂ ಸಲಿಸಿದರುಂಟಿ ಹರ ಲೀಲೆಯ ನೆಲೆ ಪೇಳ್ಳವರುಂಟಿ ಧರೆಚಿತ್ರವನನಲ್ಪಂದವರಿಂತುಂಟಿ ಎಂದಂದುದ್ಭಟದೇವನನೆತ್ತುತ್ತೆ ಕುಂದದಕ್ಕಪೆಯಿಂದಂ ಬಿಗಿಯಪ್ಪತ್ತೆ ಗಣಪದವಿಯನಾನಂದದೊಳೀವುತ್ತೆ ಮರಜನಕೆಲ್ಲಂಕರುಣಮನೀವುತ್ತೆ ಮರಮಂ ಶಿವಲೋಕದೊಳೊಲ್ಲಿರಿಸುತ್ತೆ ಶತಿ ರವಿ ಶಿಖಿಲೋಜನನೋಪ್ಪಿದರ್ಫಂ ಪಶುಪತಿಗಿರಿಜಾಪತಿಂಖೋಪ್ಪಿದರ್ಫಂ ಸರ್ವಜ್ಞಂ ಶಂಕರನೋಪ್ಪಿದರ್ಫಂ</p> <p>ಸರ್ವೇಶಂಧಾಜರ್ಣಂಖೋಪ್ಪಿದರ್ಫಂ ಕಾಲಪರಂ ಮರಹರನೋಪ್ಪಿದರ್ಫಂ ನನೀಲಗ್ರೀವಂ ಭವನೋಪ್ಪಿದರ್ಫಂ ಹೆಂಪಿನ ಹೆಚ್ಚನ ನಿಧಿಯೋಪ್ಪಿದರ್ಫಂ ಹಂಪೆಯ ವಿರುಪಂತಾನೋಪ್ಪಿದರ್ಫಂ</p>
--	---	--

ದೇವರದೇವಂದೇವರ  
ಜೀವಂದಯೆಯಂದವೆಮಗೆಚಂದ್ರಾಭರಣಂ  
ಭಾವಿಸಿ ಭಕ್ತಿಯನುದ್ಭಟ  
ದೇವರ ಮಗನೆಂದುಕುಡುಗೆ ಹಂಪೆಯರಾಯ ० ॥

## 2. ತುಂಬಿದ ಕೊಡ

– ಶ್ರೀಪೇಣಿ

ಸಂಚೆಯ ಹೊಂಬಿಸಿಲು ಉದ್ದ್ಯಾನವನದಲ್ಲಿ ಅರೆ ಅರಳಿದ್ದ ಹೂವುಗಳು ಅನುಪಮ ಮೆರಗನ್ನು ಕೊಟ್ಟಿತ್ತು. ಬಗೆ ಬಗೆಯ ಬಣ್ಣದ ಪುಷ್ಟಿಗಳು ಗಾಳಿಯಲ್ಲಿ ತಲೆದೂಗಿ ನರ್ತಿಸುತ್ತಿದ್ದವು. ಹೂವುಗಳು ತಮ್ಮ ಸೌಂದರ್ಯವನ್ನೂ, ಪರಿಮಳವನ್ನೂ ರಸಿಕರಿಗೆ ಸೂರೆಗೊಟ್ಟಿದ್ದವು.

ವಿಶಾಲವಾದ ಕಾಂಪೋಂಡು. ಕಾಂಪೋಂಡಿನ ನಡುವೆ ಭವ್ಯವಾದ ಬಂಗಲೆ. ಮನೆಯ ಸುತ್ತಲೂ ರಂಗು ರಂಗಿನ ಹೂವುಗಳು ಮನೆಗೊಂದು ಅಲಂಕಾರದಂತಿದ್ದವು.

ಮನೆಯ ಮುಂಭಾಗದಲ್ಲಿಂದು ನೀರಿನ ಪುಟ್ಟಿ ಚಿಲುಮೆ, ರಾಧಾಕೃಷ್ಣರ ಬಿಳಿಯ ಶಿಲೆಯ ವಿಗ್ರಹವೊಂದು ಚಿಲುಮೆಯ ನಡುವೆ ಶೋಭಿಸುತ್ತಿತ್ತು.

ರಾಣಿ, ತನ್ನ ಪ್ರೀತಿಯ ಜಾರ್ಜೀ ಬಳ್ಳಿಯ ಮುಂದೆ ನಿಂತು ಹಸಿರು ತುಂಬಿದ ಹೂವಿನೊಡವೆಗಳನ್ನು ಪಡೆದಿದ್ದ ಬಳ್ಳಿಯನ್ನೇ ದಿಟ್ಟಿಸಿ ನೋಡುತ್ತಿದ್ದಳು.

ಬಳ್ಳಿಯ ಸಾರ್ಥಕತೆ ಹೂವಿಗೆ ಜನ್ಮ ಕೊಡುವುದರಲ್ಲಿ, ಹೂವಿನ ಸಾರ್ಥಕತೆ ಹಣ್ಣಿನಲ್ಲಿ, ಹಣ್ಣಿನ ಮುಕ್ತಿ ದೇವರು, ಮಾನವರಿಗೆ ಅರ್ಪಿತವಾದಾಗ ಎಂಬ ಸಿದ್ಧಾಂತವನ್ನು ರಾಣಿ ಒಪ್ಪಿಕೊಂಡಿದ್ದಳು.

ಅದರೆ ತನ್ನ ಸಾರ್ಥಕತೆ ಯಾವುದರಲ್ಲಿ?

ಅವಳ ಹೆಸರು ರಾಣಿ.

ಐದು ಜನ ಗಂಡು ಮಕ್ಕಳನಂತರ ಹುಟ್ಟಿದ ಒಬ್ಬಳೇ ಮಗಳಿಗೆ ತಾಯಿ-ತಂದೆ ಪ್ರೀತಿಯಿಂದ ಇಟ್ಟ ಹೆಸರಿದು. ಅಣ್ಣಿಂದಿರ ಅಕ್ಕರೆಯ ತಂಗಿಯಾಗಿ, ತಾಯಿ-ತಂದೆಯರ ಮುದ್ದಿನ ಮಗಳಾಗಿ, ಅವರಿವರ ಅರಗಿಳಿಯಾಗಿ ಬೆಳೆದಳು ರಾಣಿ. ಅವಳ ಮಾತು ಅವರಿಗೆ ವೇದವಾಕ್ಯ. ಅವಳು ಅತ್ತರೆ ಅವರಿಗದೇ ನರಕ. ಅವಳು ನಕ್ಕರದೇ ಅವರಿಗೆ ಸ್ವರ್ಗ.

ಅವಳು ಹೆಸರಿನಲ್ಲಿ ಮಾತ್ರ ರಾಣಿಯಾಗಿರಲಿಲ್ಲ.

ಸಿರಿಯ ಸಮುದ್ರದಲ್ಲಿ ಹೊರಳಾಡಿ ಎದ್ದು ಬಂದ ಶ್ರೀಲಕ್ಷ್ಮೀಯಾಗಿದ್ದಳವಳು. ಸರಸ್ವತಿಯ ಮುಕ್ತ ಹಸ್ತದಿಂದ ಸಂಗೀತ, ವಿದ್ಯೆಯ ಅಶೀವಾದ ಪಡೆದು ಸೌಂದರ್ಯದರಮನೆಯಲ್ಲಿ ರೂಪಿನಧಿವೇವತೆಯಾಗಿ ಅವಳು ಮೆರೆಯುತ್ತಿದ್ದಳು.

ಅವಳ ಹೃದಯ ಸರೋವರದಲ್ಲಿ ಎಂದೂ ದುಃಖಿತ ತರಂಗಗಳು ಉತ್ಪನ್ನವಾಗಿರಲಿಲ್ಲ. ಅವಳ ಬೊಗಸೆಗಂಗಳಲ್ಲಿ ಎಂದೂ ನಿರಾಶೆಯ ಕಾರ್ಮೋಡ ಕವಿದಿರಲಿಲ್ಲ. ಅವಳ ಬೊಗಸೆಗಂಗಳಲ್ಲಿ ಕಂಬನಿಯ ಕಾಲುವೆ ಹರಿದಿರಲಿಲ್ಲ. ಸೊಂಪಾದ, ಮುದ್ದಾದ, ಸೊಬಗಿನ ದೇಹ ನಲುಗಿರಲಿಲ್ಲ. ನಗುವುದಕ್ಕಾಗಿ, ನಗಿಸುವುದಕ್ಕಾಗಿಯೇ ನಿರ್ಮಿತವಾದ ಅವಳ ಮುದ್ದಾದ ಬಾಯಿ ಎಂದೂ ವಕ್ಕಾವಾದುದಿಲ್ಲ.

ರಾಣಿಯ ಪಾಲಿಗೆ ಇದುವರೆಗಿನ ಬದುಕೊಂಡು ಆದಿ, ಅಂತ್ಯವಿಲ್ಲದ ಹೊಂಗಸನು. ಭಾಲ್ಯದಲ್ಲಿ ಅವಳ ನಗೆಯ ತೋರಣವೇ ತವರು ಮನೆಯ ಉತ್ಪವಗಳಲ್ಲಿ ಹಸಿರಾಗಿ ಮೇರೆಯುತ್ತಿತ್ತು.

‘ಹಸಿರು ತರಣ’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ ರಾಣಿ ಮನೆಯ ಮುಂದುಗಡೆಯ ಕಂಟಕಿಗೆ ತೋರಣದಂತಿದ್ದ ಜಾಚೆಯ ಬಳ್ಳಿಯನ್ನು ನೋಡಿದಳು.

ಅಶಾಂತಿ, ಅತ್ಯಷ್ಟಿ, ಯಾವುದೋ ಕೊರತೆಯಿಂದ ಅವಳ ಹೃದಯ ದಹಿಸುತ್ತಿತ್ತು. ತುಂಬಲಾಗದ ಶೂನ್ಯತೆ ಅವಳ ಹೃದಯವನ್ನು ಕವಿದಿತ್ತು. ಜೀವನದಿಂದ ಅನಂತ ಸಂಕೋಷವನ್ನು ಸವಿಯುವ ಶಕ್ತಿಯನ್ನು ಅವಳು ಕಳೆದುಕೊಂಡಿದ್ದಳು. ಅವಳ ಬದುಕು ತುಂಬಿದ ಕೊಡವಾಗಿತ್ತು. ಅದರಲ್ಲಿ ಮತ್ತೆ ಮತ್ತೆ ನೀರನ್ನು ತುಂಬಲಾದೀತೇ? ಒಂದು ಪಕ್ಕ ಬಲವಂತದಿಂದ ನೀರು ಸುರಿದರೆ ಅದು ಸುರಿದು ಹೋಗುವುದಿಲ್ಲವೇ?

ಅಮ್ಮಾವರು ಮೇಲುಸ್ತುವಾರಿಗೆ ಬಂದರೆಂದು ಮಾಲಿ ನಂಜ ಮತ್ತಮ್ಮೆ ಆಸಕ್ತಿಯಿಂದ ಗಿಡಗಳನ್ನು ಅಗತೆ ಮಾಡತೋಡಿದ.

“ಅವ್ವಾ, ಡೇಲಿಯಾ ಗೆಂಡ್ಡೆ ತರಿಸಿ ಹಾಕಬೇಕವ್ವಾ” ಎಂದು ನಂಜ ಉತ್ಸಾಹದಿಂದ ಹೇಳಿದ. ರಾಣಿ ಅವನ ಕಡೆ ತಿರುಗಿ ಉದಾಸೀನದಿಂದ ಹೇಳಿದಳು.

“ತರಿಸಿದರಾಯಿತು..”

ನಂಜನಿಗಿದ್ದ ಉತ್ಸಾಹದ ನೂರರಲ್ಲಿಂದು ಭಾಗ ರಾಣಿಗಿರಲಿಲ್ಲ.

ಯಾಕೆ? ಪ್ರತಿಯೊಂದು ವಿಷಯದಲ್ಲಿ ರಾಣಿಗೆ ನಿರುತ್ಸಾಹವಿತ್ತು.

“ರಾಣಿ, ಯಾವುದಾದರೂ ಸೀರೆ ತಗೋ”- ಎಂದು ಗಂಡ ಹೇಳಿದಾಗ “ತಗೋಂಡರಾಯಿತು” ಎನ್ನುತ್ತಿದ್ದಳು ರಾಣಿ. ಯಾವುದಾದರೂ ಅಪರೂಪದ ತಿಂಡಿ ತಿನ್ನಬೇಕೆಂಬ ಮಾತು ಬಂದರೆ

“ಶಿಂದರಾಯಿತು” ಎನ್ನುತ್ತಿದ್ದಳಾಕೆ. ನೋಟದ ವಿಷಯಕ್ಕೂ ‘ನೋಡಿದರಾಯಿತು’ ಎನ್ನುವ ಜೀದಾಸಿನನ್ನು ಅವಳಿಗಿತ್ತು.

ಬಯಸಿದ ವಸ್ತುಗಳನ್ನು ಪಡೆಯುವುದರಲ್ಲಿ ಅವಳಿಗೆ ಯಾವ ಆನಂದವೂ ಇರಲಿಲ್ಲ. ಯಾಕೆಂದರೆ ಆ ವಸ್ತುಗಳನ್ನು ಪಡೆಯುವುದರಲ್ಲಿ ಅವಳಿಗೆ ಯಾವ ಹೋರಾಟವೂ ಇರಲಿಲ್ಲ. ‘ಬೇಕು’ ಎನಿಸಿದ್ದ ಆ ಕ್ಷಣಕ್ಕೆ ಕೈಗೆಟುಕಿದರೆ ಏನು ಸೊಗಸು? ಅದರಿಂದ ಮಲಕಗೊಳ್ಳುವುದು ಸಾಧ್ಯವೇ? ಚಂದ್ರ ಆಕಾಶದಲ್ಲಿರುವುದರಿಂದಲೇ ಅವನಿಗೆ ಬೆಲೆಯಿದೆ. ಚಂದ್ರನನ್ನು ಕೊತಡಿಯ ಮೂಲೆಯೊಂದರಲ್ಲಿ ತೂಗು ಹಾಕುವಂತಿದ್ದರೆ ಎಂತಹ ಆಭಾಸ! ಅಮ್ಮಾವರ ಸೀರೆಯ ಜರಿಯ ಅಂಚನ್ನು ನಂಜ ದಡ್ಡದಾಗಿ ಕಣ್ಣಿ ಬಿಟ್ಟು ನೋಡುತ್ತಿದ್ದ. ಅವನಿಗೆ ತನ್ನ ಅಮ್ಮಾವರ ವಿಷಯದಲ್ಲಿ ತುಂಬಾ ಅಭಿಮಾನ, ಹೆಷ್ಟು.

ರಾಣಿ ಮುಂದೆ ಸರಿದಂತೆ ನಂಜನ ಬಾಯಿಂದ ಹೊರಬಿದ್ದ ಹಳ್ಳಿಯ ಪದ ಅವಳನ್ನು ಹಿಂಬಾಲಿಸಿತು.

ಇವನು ಇಷ್ಟೊಂದು ಸಂತೋಷವಾಗಿರಲು ಕಾರಣ ಏನು ಎಂದು ರಾಣಿ ತನ್ನ ಹೃದಯವನ್ನು ಬೇದಕಿದಳು.

ಅವಳು ಸುತ್ತಾಡುತ್ತಾ ಮನೆಯ ಹಿಂಭಾಗಕ್ಕೆ ಬಂದಳು.

ಹಿಂಭಾಗದಲ್ಲಿದ್ದ ಸ್ಣಾ ಮನೆಯೊಂದನ್ನು ರಾಣಿಯ ಗಂಡ ನಂಜನ ಸಂಸಾರಕ್ಕೆ ವಾಸವಾಗಿರಲು ಕೊಟ್ಟಿದ್ದರು. ಆ ಮಟ್ಟಮನೆಯಲ್ಲಿ ನಂಜ, ಅವನ ಹಂಡತಿ, ಎಂಟು ಮಕ್ಕಳು ವಾಸವಾಗಿದ್ದರು.

ನಂಜನ ಹಿರಿಯ ಮಗಳು ಚನ್ನೆನ್ನೆ ತಾಯಿಯ ಕಿರಿಯ ಮಗುವನ್ನು ಭುಜದ ಮೇಲೆ ಮಲಗಿಸಿಕೊಂಡು ತಟ್ಟಿದ್ದಳು. ರಾಣಿಯ ಹರಕಲು ಸೀರೆಯೊಂದನ್ನು ಅವಳು ಉಟ್ಟಿದ್ದಳು. ನಂಜನ ಹಿರಿಯ ಮಗ ರಾಮ ತಾಯಾಯೊಡನೆ ಬೀಸುವ ಕಲ್ಲಿಗೆ ಕೈ ಕೊಟ್ಟಿದ್ದ. ಉಳಿದ ಬದು ಮಕ್ಕಳೂ ಮನೆಯ ಮುಂದೆ ಆಟವಾಡಿಕೊಳ್ಳುತ್ತಿದ್ದರು.

ಹೊಟ್ಟೆಯ ತುಂಬಾ ಅನ್ನ. ಮೈ ತುಂಬಾ ಬಟ್ಟೆ ಕಾಣದವರು ನಂಜನ ಸಂಸಾರ. ಆದರೆ ಹೃದಯದ ತುಂಬಾ ಹಿಗ್ನಿ, ಶೈತ್ಯ ಶಾಂತಿಗೇನೂ ಕೊರತೆಯಿರಲಿಲ್ಲ. ಉಗಾದಿ ದಿನ ಅಗ್ಗದ ಬಟ್ಟೆಯನ್ನು ಅವರು ಹೊಲೆಸಿಕೊಂಡು ಸಂಭ್ರಮಪಡುತ್ತಿದ್ದುದನ್ನು ರಾಣಿ ನೋಡುತ್ತಿದ್ದಳು. ಅವರ ಒಂದು ದಿನದ ಸಂಭ್ರಮವನ್ನು ತಾನು ಇಡೀ ಜೀವಮಾನದಲ್ಲಿ ಕಾಣಲಾರೆನೆಂದು ಅವಳು ನಿರ್ಧರಿಸಿದ್ದಳು.

ಅವರ ಮನೆಯ ಹತ್ತಿರ ರಾಣಿ ತನ್ನ ನಡಿಗೆಯ ವೇಗವನ್ನು ಕಡಿಮೆ ಮಾಡಿ ಹೊರಗೆ ಆಡುತ್ತಿದ್ದ ನಂಜನ ಮಕ್ಕಳನ್ನು ನೋಡಿದಳು.

ಗಾಳಿ, ಬೆಳಕು, ಮಣ್ಣ, ನೀರೇ ಅವರ ಮುಖ್ಯ ಆಹಾರವಾಗಿತ್ತು. ಅವರು ಗಾಳಿಗೆ ಮೈ ಒಡ್ಡಿ ನಿಂತು, ಸೂರ್ಯನ ಕಿರಣಗಳನ್ನು ಎದುರಿಸಿ, ಮಣ್ಣಿನ ಸಾರವನ್ನು ಸವಿದು. ನೀರನನ್ನು ಹೀರಿ ಜಟಿಗಳಂತಾಗಿದ್ದರು.

ಉಕ್ಕಿನಿಂದ ನಿರ್ಮಿಸಿದ್ದಂತಿದ್ದ ಆ ಮಕ್ಕಳನ್ನು ನೋಡಿ ರಾಣಿಗೆ ತನ್ನ ಮಕ್ಕಳ ನೆನಪು ಬಂತು.

ನಿಜ. ರೂಪಿನಲ್ಲಿ ಅವಳ ಮಕ್ಕಳಿಗೆ ಅವರು ಸರಿ ಸಮಾನರಾಗಿರಲಿಲ್ಲ. ರಾಣಿಯ ಮಕ್ಕಳು, ಎಂಟು ವರ್ಷದ ಅನುರಾಧ, ಆರು ವರ್ಷದ ಅರವಿಂದ ಅವಳ ಎರಡು ಕಣ್ಣಗಳಾಗಿದ್ದರು. ಹಾಲು ತುಪ್ಪದಲ್ಲಿ ಕ್ಯು ತೊಳೆದು, ಹಣ್ಣು, ಭಾದಾಮಿ ಸೇವಿಸಿ, ತರಕಾರಿ ತಿಂದು, ಸಿಲ್ಕು ರೇಶಿಮೆ ಲಂಗಗಳಲ್ಲಿ ಹುಟ್ಟಿ ಬೆಳೆದ ಮಕ್ಕಳವು.

ಆದರೂ ಅವರ ಕ್ಯುಕಾಲುಗಳು ಕಡ್ಡಿಯಂತಿದ್ದು, ದೇಹ ಆಹಾರ ಕಾಣಿದಂತೆ ಒಣಿಕೊಂಡಿತ್ತು.

ಹೀಗೇಕೆ?

ಕಾರಿನಲ್ಲಿ ಓಡಾಡುವ ಶ್ರೀಮಂತ ಮಕ್ಕಳು ಬಿಸುಟ್ಟ ಬಟ್ಟೆ, ತಿಂದು ಚೆಲ್ಲಿದ ಅನ್ವದಲ್ಲಿ ಬೆಳೆದ ನಂಜನ ಮಕ್ಕಳು ನಿಸಗ್ರದ ಮಕ್ಕಳಾಗಿದ್ದರು.

ರಾಣಿಯ ಮಕ್ಕಳ ಬಗೆಗೆ ನಿಸಗ್ರದ ಮನೋಭಾವ ಮಲತಾಯಿಯಾಗಿತ್ತು.

ರಾಣಿ ಮನೆಯ ಹಿಂಬಾಗಿಲಿನಿಂದ ಒಳಗೆ ಬಂದು ಹಾಲಿನಲ್ಲಿ ಕುಳಿತು, ರೇಡಿಯೋ ತಿರುಗಿಸಿದಳು. ಅವಳ ಕಣ್ಣ ಗಡಿಯಾರದ ಕಡೆ ಹೊರಳಿತು. ಆಗಲೇ ಸಂಚೇ ಏಳರ ಸಮಯವಾಗಿತ್ತು.

“ಅನುರಾಧ, ಅರವಿಂದರ ಹಾಸಿನ ಸಮಯವಾಯಿತು” ಎಂದುಕೊಳ್ಳುತ್ತಾ ರಾಣಿ ಮಕ್ಕಳನ್ನು ಕೂಗಿದಳು.

ಮಕ್ಕಳು ಮಹಡಿಯ ಮೇಲಿಂದ ಧಡ ಧಡನೆ ಕೆಳಗೋಡಿ ಬಂದರು.

“ಮೇಲ್ಲಿಗೆ ಬನ್ನಿ, ಬಿದ್ದಿರ ಹುಪ್ಪಾರು”-ಎಂದು ತಾಯಿ ಮಕ್ಕಳಿಗೆ ಎಚ್ಚರಿಕೆ ಕೊಟ್ಟಳು. ತಾಯಿ ಮಕ್ಕಳನ್ನು ಕರೆದ ಸಮಯ, ಸಂದರ್ಭ ಗ್ರಹಿಸಿಯೇ ಅಡಿಗೆ ಮನೆಯಿಂದ ಎರಡು ಲೋಟ ಹಾಲು ಬಂದವು.

ಮಕ್ಕಳು ಹಾಲು ಕುಡಿದು ಮತ್ತೆ ಆಡಲು ಹೊರಗೋಡಿದರು.

‘ಹಂಷಾರು’ ಎಂದು ಅವರಿಗೆ ಎಚ್ಚರಿಕೆ ಕೊಡುವುದನ್ನು ರಾಣಿ ಮರೆಯಲ್ಲಿ.

ರಾಣಿ ಮತ್ತುಗೆ ತಲೆಯಾನಿಸಿ ಕಣ್ಣ ಮುಚ್ಚಿದಳು.

ಅವಳ ಯೋಚನಾಲಹರಿ ಮತ್ತೆ ಹರಿಯತೋಡಗಿತು.

ದೇವರು ತನಗೆ ಯಾವ ವಿಷಯದಲ್ಲಿ ಕಡಿಮೆ ಮಾಡಿಲ್ಲ. ಆದರೂ ಈ ಅಸಮಾಧಾನ, ಅಶ್ವಪ್ತಿ, ಅಶಾಂತಿಯೇಕೆ? ಯಾವುದರಲ್ಲಿ ತನಗೆ ಉತ್ಸಾಹವಿಲ್ಲ, ಆಸಕ್ತಿಯಿಲ್ಲ. ಪ್ರತಿಯೊಂದು ಕೆಲಸವನ್ನೂ ಕರ್ತವ್ಯದ ದೃಷ್ಟಿಯಿಂದ ನೋಡುವ ತನ್ನ ಮನೋಭಾವ ಎಂದಿಗೆ ಬಲವಾಗುವುದು?

ತಾನು ಬದುಕಿನಿಂದ ಅಪೇಕ್ಷಿಸುವುದಾದರೂ ಏನನ್ನು?

ಗಂಡ ತನ್ನನ್ನು ಪ್ರೀತಿಸುತ್ತಾನೆ. ನಿಜ. ಅದು ಅವನ ಕರ್ತವ್ಯ ಹಾಗೂ ಸ್ವಾರ್ಥ. ತಾನು ಮಕ್ಕಳನ್ನು ಪ್ರೀತಿಸುತ್ತಾಳೆ. ಅದು ತಾಯಿಯಾದವಳ ಕರ್ತವ್ಯ. ಆದರೆ ತನ್ನ ಪ್ರೀತಿ ಸ್ವಾರ್ಥದ ಕಿಲುಬಿನನಿಂದ ಮಲಿನವಾಗಿಲ್ಲ. ಆದರೂ ನಂಜನ ಹೆಂಡತಿ ತನ್ನ ಮಕ್ಕಳನ್ನು ಪ್ರೀತಿಸುವಂತೆ ತಾನು ತನ್ನ ಮಕ್ಕಳನ್ನು ಪ್ರೀತಿಸುವುದಿಲ್ಲವೆಂದು ಅವಳಿಗೆ ತಿಳಿದಿದೆ.

ಯಾಕೆ?

ಬಡತನ ಕಾಡಿ ತಿನ್ನತ್ತಿದ್ದರೂ, ಎಂಟು ಮಕ್ಕಳಿದ್ದರೂ ಮತ್ತೆ ಮತ್ತೆ ತಾಯಿಯಾಗಲು ಹಿಂಜರಿಯದ, ಹೆದರದ, ಅಳುಕದ ದಿಟ್ಟೆಯಾದ ಅವಳಿಲ್ಲ? ಎರಡು ಮಕ್ಕಳು ಸಾಕೆಂದು ಮತ್ತೆ ತಾಯಿಯಾಗುವ ಸಂದರ್ಭಕ್ಕೆ ವ್ಯಜಾನಿಕ ಸಲಕರಣೆಗಳಿಂದ ಪೂರ್ಣ ವಿರಾಮ ಹಾಕಿರುವ ತಾನೆಲ್ಲಿ?

ಭವಿಷ್ಯದ ಬಗೆಗೆ ಅಸಾಧ್ಯ ಚಿಂತೆ ಮಾಡುವುದರಿಂದಲೇ ಈ ಅಳುಕು ಇರಬಹುದೇ? ಅಥವಾ ಇದು ಹೇಡಿತನವಲ್ಲವೇ?

ನಂಜನಿಗೆ ಮಕ್ಕಳಿಗೆ ವಿದ್ಯೆ ಕಲಿಸುವ ಆತಂಕವಿಲ್ಲ. ಮದುವೆ ಮಾಡುವ ತವಕವಿಲ್ಲ. ಆಸ್ತಿ ಬಿಡುವ ಉದ್ದೇಶವಿಲ್ಲ. ಅವನಿಗೆ ಯಾವುದೂ ಇಲ್ಲ.

ಆದರೆ ತಮಗೋ?

‘ಇರುವ ಎರಡು ಮಕ್ಕಳಿಗೆ ವಿದ್ಯೆ ಬುದ್ದಿ ಜೆನ್‌ನ್‌ಗಿ ಕಲಿಸಿದರೆ ಸಾಕು’—ಎಂದು ರಾಣಿ ಆಗಾಗೆ ಗೆಳತಿಯರ ಮುಂದೆ ಉದ್ದಾರ ತೆಗೆಯುತ್ತಿದ್ದಳು.

“ಅಮ್ಮಾವರಿಗೆ ಒಂದು ಗಂಡು ಮಗುವಾದರೂ ಆಗಬಾರದೆ? ವಂಶೋದ್ಧಾರಕ ಬೇಡವೇ? ಎಂದು ನಂಜ, ಅವನ ಹೆಂಡತಿ ಆಗಾಗ್ಗೆ ಮಾತನಾಡಿಕೊಳ್ಳುತ್ತಿದ್ದುದು ರಾಣಿಯ ಕಿವಿಗೆ ಬಿಡ್ಡಿತ್ತು.

ಆದರೆ ಗಂಡು ಮಕ್ಕಳಿಂದ ವಂಶ ಉದ್ದಾರವಾಗುತ್ತದೆಯೆಂಬ ಭಾವನೆಯಾಗಲಿ, ಸತ್ತ ಮೇಲೆ ಅವರು ಸ್ವರ್ಗ ಕಾಣಿಸುವರೆಂಬ ನಂಬಿಕೆಯಾಗಲಿ ರಾಣಿಗಿರಲಿಲ್ಲ.

ಹೊಟ್ಟೆ ತುಂಬಿದವರಿಗೆ ಹಸಿವೆಲ್ಲಿಯದು? ಆದರೂ ಬಗೆಬಗೆಯ ಶಿಂಡಿಗಳನ್ನು ನೋಡಿದಾಗ ತಿನ್ನುವ ಚಪಲವಾಗಬಹುದು. ಆದರೆ ಹಸಿವಿಲ್ಲದಾಗ ತಿಂದರೆ ತಿಂಡಿಯಲ್ಲಿ ಯಾವ ರುಚಿ, ಯಾವ ಸವಿ ಕಾಣಲು ಸಾಧ್ಯ?

ಇದಕ್ಕೆ ಏನು ಕಾರಣ?

ನಿರಾಸಕ್ಕಿ, ನಿರುತ್ಸಾಹದ ಪಂಜರದಲ್ಲಿ ಶಿಷ್ಟಾಚಾರದ ಸರಪಳಿಯಿಂದ ಅವರು ಬಿಗಿಯಲ್ಪಟ್ಟಿದ್ದರು. ಸಂಶೋಷವಾದಾಗ ಗಹಗಹಿಸಿ ನಗಲು ಸಾಧ್ಯವೇ? ಅಳು, ನಗು ಎರಡನ್ನೂ ಪ್ರಾರಂಭದಲ್ಲಿಯೇ ಕರವಸ್ತುದಿಂದ ಒತ್ತಿ ಹಿಡಿದು ಹಿಂದಕ್ಕೆ ತಳ್ಳುದಿದ್ದ ಮೇಲೆ ಉಳಿದವರು ಏನೆಂದುಕೊಂಡಾರು?

ಒಂದು ಸಲ ರಾಣಿ ಪತಿಯೊಡನೆ ಚಲನಚಿತ್ರ ನೋಡಲು ಹೋಗಿದ್ದಳು. ಆದರೆ ಅವರು ತಮ್ಮೊಡನೆ ಮಕ್ಕಳನ್ನು ಕರೆದುಕೊಂಡು ಹೋಗಿರಲಿಲ್ಲ. ವಯಸ್ಸು ಬರುವವರೆವಿಗೆ ಮಕ್ಕಳು ಸಿನಿಮಾ ನೋಡಬಾರದೆಂಬ ಸಿದ್ಧಾಂತ ಅವರಿಗಿತ್ತು.

ರಾಣಿ ಸಿಂಗರಿಸಿಕೊಂಡಿದ್ದಳು. ಮಕ್ಕಳು ಆಸೆಯಿಂದ ತಾಯಿ ತಂದೆಯ ಕಡೆ ನೋಡುತ್ತಿದ್ದವು. ತಾವು ಎಲ್ಲಿಗಾದರೂ ಹೊರಟಾಗ ನಾವೂ ಬರುತ್ತೇವೆಂದು ಕೇಳಬಾರದೆಂದು ರಾಣಿ ಮಕ್ಕಳಿಗೆ ಕಲಿಸಿದ್ದಳು.

ಶಿಸ್ತು, ತಾಳ್ಳು ಕಲಿಯಬೇಡವೇ

ರಾಣಿಯ ಗಂಡ ಕಾರನ್ನು ಷೆಡ್ಡಿನಿಂದ ತಂದು ಮನೆಯ ಮುಂದೆ ನಿಲ್ಲಿಸಿದ್ದ. ರಾಣಿ ತನ್ನ ಅಲಂಕಾರದ ಪರಿಮಣಾತೆಗಾಗಿ ಸೆಂಟನ್ನು ಕರವಸ್ತುಕ್ಕೆ ಚಿಮುಕಿಸಿಕೊಳ್ಳುತ್ತಿದ್ದಾಗ ಮಳೆ ಬರತೊಡಗಿತ್ತು.

ರಾಣಿ ಕಳವಳಿದಿಂದ ಗಂಡನ ಕಡೆ ತಿರುಗಿ ‘ಮಳೆ ಬರುತ್ತಿದೆಯಲ್ಲಾ ಏನು ಮಾಡೋಣ?’ ಎಂದಳು.

“ಚಿಂತೆಯಿಲ್ಲ, ನಡಿ. ಓಕೇಟು ತೆಗೆದಿದ್ದಾಗಿದೆ. ಹೇಗಿದ್ದರೂ ಕಾರಿನಲ್ಲಿ ಹೋಗುತ್ತೇವೆ” – ಎಂದನಾತ.

ರಾಣಿಯ ಮನಸ್ಸು ಅರೆಗಳಿಗೆ ಹೊಯ್ದಾಡಿ ಕೊನೆಗೆ ಚಿತ್ರ ನೋಡುವುದೆಂದು ನಿಧನಿಸಿತು.

ಅವಳು ಬೀರುವಿನಿಂದ ಹೂವು ಹೂವಿನಬಣ್ಣದ ಭತ್ತಿಯನ್ನು ತೆಗೆದುಕೊಂಡಳು, ಕಾರಿನಿಂದಿಳಿದು ಥಿಯೇಟರಿನೊಳಗೆ ಹೋಗುವಪ್ಪರಲ್ಲಿ ತಾನು ನೆನೆಯಬಾರದಲ್ಲ?

ಕಾರು ಸಿನಿಮಾ ಮಂದಿರ ಬಳಿ ಬಂದಾಗ ಬುಕೆಂಗ್ ಆಫೀಸಿನ ಬಳಿ ಅಸಾಧ್ಯ ಗದ್ದಲವಿತ್ತು. ಆ ಗುಂಪಿನಲ್ಲಿ ಮಳೆಯಿಂದ ನೆನೆದು ಶೊಪ್ಪೆಯಾಗಿದ್ದ ನಂಜನನ್ನೂ, ಅವನ ಇಬ್ಬರು ಮಕ್ಕಳನ್ನೂ ರಾಣಿ ನೋಡಿದಳು.

‘ನಮ್ಮ ನಂಜನೂ ಬಂದಿದ್ದಾನೆ’ ಎಂದು ರಾಣಿ ಗಂಡನ ಕಿವಿಯಲ್ಲಿ ಪಿಸುಗುಟ್ಟಿದಳು.

ಓಕೇಟು ತೆಗೆದುಕೊಂಡಿದ್ದರಿಂದ ಅವರು ನೇರವಾಗಿ ಮಹಡಿ ಹತ್ತಿ ಮೇಲೆ ಹೋದರು. ಕಾಲು ಗಂಟೆಯ ನಂತರ ನಂಜ ತನ್ನ ಮಕ್ಕಳೊಡನೆ ಒಳಗೆ ಬಂದು ಪರದೆಗೆ ಅಶ್ಯಂತ ಸಮೀಪವಾಗಿ ಮೊದಲನೆಯ ಸಾಲಿನಲ್ಲಿ ಕುಳಿತುಕೊಂಡ.

ಬಹಳ ಹತ್ತಿರದಿಂದ ಸಿನಿಮಾ ನೋಡಿದರೆ ಕಣ್ಣ ಹಾಳಾಗುತ್ತದೆ ಎನ್ನುವ ವ್ಯಕ್ತರ ಸಿದ್ಧಾಂತಕ್ಕೆ ನಂಜನ ಹತ್ತಿರ ಏನೇನೂ ಬೆಲೆ ಇರಲಿಲ್ಲ.

‘ಹತ್ತಿರದಿಂದ ಸಿನಿಮಾ ನೋಡಿದರೆ ದೊಡ್ಡದಾಗಿ, ಪಸಂದಾಗಿ ಕಾಣ್ತ್ತುತ್ತೇ’ ಎಂದವನು ಹಿಂದೆ ಯಾವಾಗಲೋ ತನ್ನ ಗೆಳೆಯರೊಡನೆ ಹೇಳಿಕೊಂಡಿದ್ದ.

ಕಣ್ಣಿನ ರಕ್ಷಣೆಗಾಗಿ ರಾಣಿ, ಅವಳ ಗಂಡ ಮೇಲ್ತುರಗತಿಯ ಓಕೇಟು ಬಿಟ್ಟು ಬೇರೆ ಯಾವುದನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಬಿಸಿಲಿನನಲ್ಲಿ ಅವರು ಕಮ್ಮ ಕನ್ನಡಕ ಧರಿಸದೇ ಹೋರಗೆ ಕಾಲಿರಿಸುತ್ತಿರಲಿಲ್ಲ. ರಾಣಿಯ ಸುಂದರವಾದ ಕಣ್ಣಗಳು ಯಾವಾಗಲೂ ಹೂವಿನ ರಸದಿಂದ ತಯಾರು ಮಾಡಿದ ಕಾಡಿಗೆಯಿಂದ ಶೋಭಿಸುತ್ತಿದ್ದವು. ಅವರು ಕಣ್ಣಗಳನ್ನು ಅಪ್ಪು ಜೋಆನ ಮಾಡುತ್ತಿದ್ದರೂ ದಂಪತೆಗಳಿಬ್ಬರು ಹತ್ತಿರದ ದೃಷ್ಟಿಯೆಂದು ಕನ್ನಡಕ ಹಾಕುತ್ತಿದ್ದರು.

ಆದರೆ ನಂಜ?

ಕಣ್ಣಗಳು ಮನುಷ್ಯನಿಗೆ ಮುಖ್ಯವಾದ ಅಂಗವೆಂದು ಸಹ ಅವನು ಭಾವಿಸಿದ್ದಂತೆ ತೋರಲಿಲ್ಲ. ಯಾವಾಗಲೂ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದವನಾದರೂ ಕಮ್ಮು ಕನ್ನಡಕವನ್ನು ಕೈಯಿಂದಲೂ ಮುಟ್ಟಿದವನಲ್ಲ.

ಆದರೂ ಅವನ ಕಣ್ಣಗಳೆಷ್ಟು ಚುರುಕು!

ಒಂದು ಸಲ ರಾಣಿ, ಅವಳ ಗಂಡ ತೋಟದಲ್ಲಿ ನಿಂತು ನಂಜನೊಡನೆ ಅಗತೆ ಮಾಡಿಸುತ್ತಿದ್ದಾಗ ರಾಣಿಯ ಗೆಳತಿಯೊಬ್ಬಳು ಕಾಂಪೊಂಡಿನ ಬಾಗಿಲು ತೆರೆದುಕೊಂಡು ಒಳಗೆ ಕಾಲಿರಿಸಿದಳು.

ಗೇಟಿನ ಸದ್ದು ಕೇಳಿ ದಂಪತಿಗಳು ಹಿಂತಿರುಗಿ ನೋಡಿದರು. ಇಬ್ಬರೂ ಕನ್ನಡಕ ಧರಿಸಿದ್ದರೂ ಬರುತ್ತಿದ್ದವರು ಯಾರೆಂದು ಅವರಿಗೆ ತಿಳಿಯಲಿಲ್ಲ. ‘ಯಾರು ಯಾರೆಂದು’ ದಂಪತಿಗಳು ಚಚ್ಚೆ ನಡೆಸಿದಾಗ ಅವರಿಗಿಂತಲೂ ದೂರದಲ್ಲಿದ್ದ ನಂಜ ಒಮ್ಮೆ ಹಿಂತಿರುಗಿ ನೋಡಿ ‘ಸಾರದವ್ವ ಕಣ್ಣವ್ವೆ’ ಎಂದಿದ್ದು.

ರಾಣಿ ಬಾಲ್ಯನಿಯ ಮೇಲಿನಿಂದ ಕೆಳಗೆ ಕುಳುತ್ತಿದ್ದ ನಂಜನ ಕಡೆ ನೋಡಿದಳು.

ಅವನು ತನ್ನ ಜಾಗದಿಂದ ಎದ್ದು ಹೋಗಿ ಚಲನಚಿತ್ರ ಮಂದಿರದ ಬಾಗಿಗೆ ಹಾಕಿದ್ದ ಕೆಂಪು ಬಣ್ಣದ ತೆರೆಯಿಂದ ತನ್ನ ತಲೆಯನ್ನು ಬೆನ್ನಾಗಿ ಉಜ್ಜೀ ಬರಿಸಿಕೊಂಡು, ನಂತರ ಮಕ್ಕಳ ತಲೆಯನ್ನೂ ತಾನೇ ಒರೆಸಿದ. ಅಲ್ಲಿಗೆ ಒದ್ದೆ ತಲೆಯಿಂದ ನೆಗಡಿ ಬರಬಹುದಾದ ಪ್ರಸಂಗ ತಪ್ಪಿದಂತಾಯಿತು.

ತೋಟಿದ್ದ ಶರಟನ್ನು ಕಳಚಿ ನಂಜ ನಾಲ್ಕುಕ್ಕೆ ಸೀಟನ್ನು ಎಂಟಾಣೆ ಸೀಟಿನಿಂದ ಬೇಪ್ರದಿಸಿದ್ದ ಮುಟ್ಟು ಮರದ ಗೇಟಿನ ಮೇಲೆ ಒಣಗಿ ಹಾಕಿ ಬರಿಯ ಎದೆಯಲ್ಲಿ ಕುಳಿತೆ.

ಬೀಡಿ ಸೇದಿ ನಂಜ ಮ್ಯಾ ಬೆಚ್ಚಗೆ ಮಾಡಿಕೊಂಡ.

ಹುಡುಗನೊಬ್ಬ ಕಾಫಿ ಮಾರಲು ಬಂದಾಗ ಅವನಿಂದ ಕಾಫಿ, ವಡೆ ಕೊಂಡು ತಿಂದು ಮಕ್ಕಳಿಗೂ ತಿನ್ನಿಸಿದ. ಅಲ್ಲಿಗೆ ಅವನಿಗೆ ರಾತ್ರಿಯ ಉಂಟದ ಯೋಚನೆ ತಪ್ಪಿದಂತಾಯಿತು.

ನಂಜ ಬಹಳ ಹಿಗ್ಗಿನಿಂದ ತನ್ನ ಸುತ್ತಲಿನ ಗೆಳೆಯನೊಡನೆ ನಗುತ್ತಾ ಕೇಕೆ ಹಾಕುತ್ತಾ ಮಾತನಾಡುತ್ತಿದ್ದರು ರಾಣಿಗೆ ಕಾಣಿಸಿತು.

ಅವನು ಪ್ರತಿಯೊಂದು ಕ್ಷಣಾದ ಸವಿಯನ್ನೂ ಮನಸಾರೆ ಅನುಭವಿಸುತ್ತಿದ್ದಾನೆ ಎಂದು ತಿಳಿದಿದ್ದ ರಾಣಿಗೆ ಅವನನ್ನು ಕಂಡು ಮತ್ತರ ಉಂಟಾಯಿತು.

ತಾನೊಂದು ದಿನವಾದರೂ ಹಾಗಿರಲು ಸಾಧ್ಯವೇ? ಈ ಜನ್ಮದಲ್ಲಿ ಅದು ಸಾಧ್ಯವಿಲ್ಲವೆಂಬುದು ರಾಣಿಗೆ ತಿಳಿದಿತ್ತು.

ಯಾಕೆ ಹೀಗೆ?

ಬಹುಶಃ ನಂಜನಿಗೆ ತಾನು ನೋಡಲಿರುವ ಚಿತ್ರದ ಹೆಸರು ಸಹ ತಿಳಿದಿರಲಾರದು ಎಂಬುದು ಅವಳಿಗೆ ತಿಳಿಯದೇ?

ಅವಳು ಮತ್ತೆ ಅವನ ಕಡೆ ನೋಡಿದಾಗ ನಂಜ ಸೋಡ ಬಾಟಲನ್ನು ಬಾಯಿಯೊಳಗೆ ಇರಿಸಿಕೊಂಡು ನೀರನ್ನು ಹೀರುತ್ತಿದ್ದ. ತಾನಧರ ಕುಡಿದು ಉಳಿದ ನೀರನ್ನು ಮಕ್ಕಳಿಗೆ ಕುಡಿಸಿದ.

‘ಅಯ್ಯೋ ಎಂಜಲು! ಎಂದು ರಾಣಿ ಮನಸ್ಸಿನಲ್ಲೇ ಜುಗುಪ್ಪೊಂಡಳು.

ಚಿತ್ರ ಶುರುವಾಯಿತು. ನಂಜ ಚಿತ್ರ ಪ್ರಪಂಚದ ನಾಯಕ, ನಾಯಕಿಯರೊಡನೆ ಬೆರೆತು ತನ್ನಯನಾಗಿದ್ದಾನೆ ಎಂಬುದು ರಾಣಿಗೆ ಗೊತ್ತಿರಲಿಲ್ಲವೇ?

ಆದರೆ ತಾನು?

ಚಿತ್ರವನ್ನು ಒಂದು ಬಗೆಯ ಕುಹಕ ಟೀಕೆಗಳೊಡನೆ, ವ್ಯಂಗ್ಯ ದೃಷ್ಟಿಯಿಂದ ರಾಣಿ ನೋಡುತ್ತಿದ್ದಳು. ನಾಯಿಕೆ ಅತ್ಯಾಗ ರಾಣಿಗೆ ನಗುಬಂತು. ನಾಯಕ ಹಾವೋಂದರೊಡನೆ ಸೆಣಾಡಿದಾಗ ರಾಣಿ ಬಾಗಿ ‘ರಬ್ಬರ್ ಹಾವು’ ಎಂದು ಗಂಡನಿಗೆ ಹೇಳಿದಳು.

ಚಿತ್ರದ ಎರಡು ರೀಲು ಮುಗಿಯುವಷ್ಟರಲ್ಲಿ ರಾಣಿ ‘ಕತೆ ಹೀಗೆಯೇ ಮುಂದುವರಿದು ಹೀಗೇ ಮುಕ್ಕಾಯವಾಗುತ್ತದೆ’ ಎಂದು ಆಗಲೇ ತಿಳಿದಿದ್ದಳು.

ಆದುದರಿಂದ ಅವಳಿಗೆ ಚಿತ್ರದ ಓಟದಲ್ಲಿ ಗಮನವಿರಲಿಲ್ಲ.

ವಿಮರ್ಶಾತ್ಮಕ ಬುದ್ಧಿ ತನಗಿಲ್ಲದಿದ್ದರೆ ತಾನು ಚಿತ್ರದಲ್ಲಿ ಮಗ್ಗಳಾಗುತ್ತಿದ್ದಳೋ ಏನೋ ಎಂದವಳಿಗನಿಸದಿರಲಿಲ್ಲ.

ಖಳಗಾಯಕನನ್ನು ಕೊಂಡು ನಾಯಕಿಯನ್ನು ಸೆರೆಯಿಂದ ಮುಕ್ಕಳನ್ನಾಗಿ ಮಾಡಿ ನಾಯಕ ಹಿಂತಿರುಗಿದಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದವರು ಚಪ್ಪಳಿ ತಟ್ಟಿದರು. ಆ ಚಪ್ಪಳಿಯಲ್ಲಿ ನಂಜನ ಪಾತ್ರವೂ ಇದೆ ಎಂದು ರಾಣಿಗೆ ಖಂಡಿತವಾಗಿಯೂ ತಿಳಿದಿತ್ತು.

ಚಿತ್ರ ಮುಗಿಯಿತು. ದೀಪ ಹಚ್ಚಿದೊಡನೆ ರಾಣಿ ಕೆಳಗೆ ನೋಡಿದಳು. ಜನ ಆರಾಮವಾಗಿ ಮೈ ಮುರಿಯತ್ತಾ ಮಕ್ಕಳ ಬೆನ್ನು ತಟ್ಟಿ ಅವರನ್ನು ಹೊರಡಿಸುತ್ತಿದ್ದ.

ಚಿತ್ರ ಮುಗಿಯುವಷ್ಟರಲ್ಲಿ ಅವನು ಗೇಟಿನ ಮೇಲೆ ಒಣಗಿ ಹಾಕಿದ ಅಂಗಿ ಒಣಗಿತ್ತು. ನಂಜ ಅದನ್ನು ತೊಟ್ಟುಕೊಂಡು ಸಿಳ್ಳೆ ಹಾಕುತ್ತಾ ಹೊರಗೆ ನಡೆದ.

ರಾಣಿಯ ಮನಸ್ಸು ಕಲಕ ಹೋಯಿತು.

ತಾನೇಕೆ ಅವನಂತೆ ಸುಖಿಯಿಲ್ಲ? ಅವರು ಬಾಳಿನಲ್ಲಿ ಅನುಭವಿಸುವ ಆನಂದ ತನಗೇಕೆ ಇಲ್ಲ?

ಯಾಕೆ? ಯಾಕೆ?

ನಂಜನ ಮನಸ್ಸು ಶುದ್ಧವಾದ ಒತ್ತು ಕಾಗದದಂತಿದ್ದರಿಂದ ಅವನು ಬಾಳಿನಿಂದ ಆನಂದವನ್ನು ಹೀರುತ್ತಿದ್ದ. ಆದರೆ ತನ್ನದು? ಇನ್ನು ಮಸಿಹೀರಲಾಗದ ನೆಂದ ಒತ್ತು ಕಾಗದವಾಗಿತ್ತು ಅವಳ ಮನಸ್ಸು.

ಸೂಕ್ಷ್ಮ ಬುದ್ಧಿ, ವಿದ್ಯೆ, ಜಾಣ್ಯ, ಹಣ, ನಾಗರಿಕತೆ, ಕಲ್ಪನಾಶಕ್ತಿ ಹೆಚ್ಚಿದಷ್ಟು ಮನುಷ್ಯನ ಟೀಕಾ ಬುದ್ಧಿ, ದೂರಾಲೋಚನೆ ಹೆಚ್ಚು ಹರಿತವಾಗುತ್ತದೆ.

ಮುಗ್ಧತೆಯೇ ನಂಜನ ಆನಂದಮಯ ಜೀವನಕ್ಕೆ ಕಾರಣ ಎಂಬುದು ಅವಳಿಗೆ ತಿಳಿಯಿತು. ಆದರೆ ತನಗದು ಈ ಜನ್ಮದಲ್ಲಿ ಸಾಧ್ಯವಿಲ್ಲವಲ್ಲಾ ಎಂಬ ಕೊರಗು ಅವಳಿಗುಳಿಯಿತು.

‘ಅವ್ಯಾ’ ಎಂದು ಯಾರೋ ಕೂಗಿದಂತಾಯಿತು.

ರಾಣಿ ಕೆಳ್ಳಬಿಟ್ಟಳು. ಎದುರಿಗೆ ನಂಜ ನಿಂತಿದ್ದ.

“ಏನೋ?” ಎಂದಳು ರಾಣಿ

“ಶಾಮರಾಯರು ಬಂದಿದ್ದಾರೆ. ಹೊರಗೆ ಕುಂಡಿಸಿದೀನಿ”– ಎಂದ ನಂಜ.

ಶಾಮರಾಯರ ಹೆಸರು ಕೇಳಿ ರಾಣಿಯ ಮೈ ಬೆಂಕಿಯಾಯಿತು. ಆತನ ಸ್ವಭಾವ ನಾಗರ ಹಾವಿನಂತಹುದೆಂದು ಗಂಡ, ಹಂಡತಿ ಅವರನ್ನು ದೂರವಿರಿಸಿದ್ದರು. ಒಮ್ಮೆ ತನಗಾಗದವನು ಮನೆಗೆ ಬಂದಾಗ ನಂಜ ಅವನಿಗೆ “ಇನ್ನೂಂದು ದಪ ಇಲ್ಲಿಗೆ ಬಂದರೆ ಕಾಲು ಮುರಿದು, ಹಲ್ಲು ಕಿತ್ತು ಕಳಿಸುತ್ತೇನೆ” ಎಂದು ರೇಗಿ ಬಂದಿದ್ದವನನ್ನು ಕತ್ತು ಹಿಡಿದು ಆಚೆಗೆ ತಳ್ಳಿದ್ದ.

ರಾಣಿಗೆ ಹಾಗೆ ಮಾಡುವ ಆಸೆಯಾಯಿತು.

ಆದರೆ?

ಆ ಯೋಜನೆ ಅವಳ ಮುಖದ ಮೇಲಿನಿಂದ ಮಾಯವಾಯಿತು. ರಾಣಿಯ ತುಟಿಗಳು ಸ್ವಾಗತದ ನಗು ಬೀರುವ ತಯಾರಿ ನಡೆಸಿದವು. ಮುಖದ ಮೇಲೆ ಮಂದಹಾಸದ ಮುಖವಾಡ ಧರಿಸಿ ರಾಣಿ ‘ತಕ್ಕುಗಾತಿ’ ಎಂದು ತನ್ನನ್ನು ಬ್ಯೇದುಕೊಳ್ಳುತ್ತಾ ಹೊರಗೆ ಬಂದಳು.

### 3. ಗೀತಾಂಜಲಿ

- ಜಿ.ಎಸ್.ಶಿವರುದ್ರಪ್ಪ

ಅನಂತತೆಯನ್ನು ಸಾಂತತೆಯಲ್ಲಿ ಸರೆಗೈಯುವ ಸಾಹಸವನ್ನು ಕಲೆ ಎನ್ನಬಹುದು. ಇದು ಎಲ್ಲ ಹಿರಿಯ ಧರ್ಮಗಳ ಮೂಲೋದ್ದೇಶ. ಕಾವ್ಯಧರ್ಮವೂ ಧರ್ಮವೂ ಬೇರೆಯಲ್ಲವಾದುದರಿಂದ ಕಲಾಧರ್ಮದ ಉದ್ದೇಶವೂ ಇದೇ. ಯಾವ ಕವಿ ಮನೋಧರ್ಮ ಅನಂತಾದರ್ಶದ ಕಣಸನ್ನು ಕಣ್ಣ ಮುಂದಿರಿಸಿಕೊಂಡು ಅದನ್ನು ಪಡೆಯುವ ನಿರಂತರ ಹಂಬಲದಲ್ಲಿದೆಯೋ ಅದು ನಿಜವಾಗಿಯೂ ಸೃಷ್ಟಿಿಲವಾದುದು. ಅಂತಹ ಸೃಷ್ಟಿಿಲನಾದ ದಾರ್ಶನಿಕ ಕವಿಯ ಕೃತಿಯೂ ಯಾವ ಒಂದು ಕಾಲದೇಶದ ಮಿತಿಗೆ ಒಳಗಾಗದೆ ಸರ್ವದೇಶ, ಸರ್ವಕಾಲಗಳಿಗೆ ಬೆಳಕಾಗಿ ನಿಲ್ಲುತ್ತದೆ. Neman ನು “A right moral state of heart is the formal and scientific condition of a poetical mind” ಎಂದು ಹೇಳಿದ ಮಾತಾಗಲೀ, ಕವಿಗೆ “ದರ್ಶನ ವಿಶ್ವಾಸೀ ಮೂಲ್ಯ” ಎಂದ ನಾಗಚಂದ್ರನ ಮಾತಾಗಲೀ-ಕವಿ ಮನೋಧರ್ಮದ ಸ್ವರೂಪವನ್ನು ವರ್ಣಿಸುತ್ತವೆ. ‘ದರ್ಶನ’ವಿಲ್ಲದವನ ಕಾವ್ಯ ಎಷ್ಟೇ ಮನನೋಹರವಾದರೂ ಶ್ಲಾಘ್ಯವಾಗಲಾರದು.

ಕವಿ ರವೀಂದ್ರರು ವಿಶ್ವಕವಿಗಳು. ವಂಗಭಾಷಾಸಾಹಿತ್ಯದೇವಿಯ ವರಪುತ್ರರಾದರೂ ಆ ಕವಿ ಮನೋಧರ್ಮ ವಂಗದೇಶದ್ದು ಮಾತ್ರವಲ್ಲ; ಇಡೀ ವಿಶ್ವದ್ದು. ಮಹಣ್ಣ ದೇವೀಂದ್ರನಾಥರ ವಂಶಸಂಜಾತರಾಗಿ, ಭಾರತ ಸಂಸ್ಕೃತಿಯ ಸಾರಮೂರ್ಚಿಯಾಗಿ ಬೆಳೆದು ನಿಂತ ರವೀಂದ್ರರ ವಿಶ್ವಧರ್ಮದರ್ಶನ ‘ಗೀತಾಂಜಲಿ’ಯಾಗಿ ಮೂಡಿ ಜಗತ್ತಿನ ಅತ್ಯಂತ ಪ್ರತಿಭಾವಂತರಿಗೆ ಮಾತ್ರ ಸಲ್ಲಾವ ನೋಬೆಲ್ ಬಹುಮಾನವನ್ನು ಪಡೆದು ಜಗತ್ತನನ್ನೇ ಚಕಿತಗೊಳಿಸಿತು. ಭಾರತೀಯರೆಂದರೆ, ನಿಕ್ಷಣೆಂದು, ಪರಕೀಯರ ಆಡಳಿತಕ್ಕ ಸಿಕ್ಕಿ ದಾಸರೆಂದು ಮೂಗು ಮುರಿಯತ್ತಿದ್ದ ಜಗತ್ತು, ರವೀಂದ್ರರ ‘ಗೀತಾಂಜಲಿ’ಯನ್ನೂಡಿ, ಅದರ ದಿವ್ಯದರ್ಶನದಿಂದ ಮನೀತವಾಗಿ ಕ್ಷೇತ್ರದಿಸಿತು. ಪಾಶ್ಚಾತ್ಯರಲ್ಲನೇಕರು ರವೀಂದ್ರರನ್ನು ತಮ್ಮ ಆಚಾರ್ಯರೆಂದು ಭಾವಿಸಿದರು. ಈ ದರ್ಶನದಿಂದ ಮಳಕಗೊಂಡರು. ‘ಗೀತಾಂಜಲಿ’ಯ ಆಂಗ್ಲ ಭಾಷಾಂತರದ ಹೊತ್ತಿಗೆ ಮನ್ಮಂಡಿ ಬರೆದ ಪ್ರಸಿದ್ಧ ಕವಿ W.B.Yeats ಎನ್ನುವರು- ‘I have carried the manuscript of these translatins about with me for days, reading it in railway trains, or on the top of omnibuses and in resturants, and I have often had to close it lest some stranger would see how much it moved me!'- ಎಂದು ಹೇಳುತ್ತಾರೆ.

ಅಂಗ್ರೆ ಭಾಷೆಯಲ್ಲಿ ‘ಗೀತಾಂಜಲಿ’ ಎಂಬ ಹೆಸರಿನಿಂದ ಪ್ರಕಟಗೊಂಡ ಈ ಗೀತೆಗಳು ವಂಗ ಭಾಷೆಯಲ್ಲಿ ರವೀಂದ್ರರಿಂದ ಇನ್ನೂ ಹೆಚ್ಚಾಗಿವೆ. ಅವುಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಭಾಷಾಂಶರಿಸಿದ್ದಾರೆ. ಈ ಭಾಷಾಂಶರಿಗಳಲ್ಲಿ ವಂಗಭಾಷೆಯ ಮಾಧುರ್ಯ ಸೌಕರ್ಯಗಳು ಬರಲು ಸಾಧ್ಯವಾಗೆದ್ದರೂ, ಅವುಗಳ ಆತ್ಮ ಸೌಂದರ್ಯಕ್ಕೇನೂ ಕೊರತೆ ಬಂದಂತಿಲ್ಲ. ಇವು ಅತಿ ಸಹజವಾಗಿ ಯಾವ ನಾಡಿನ ಓದುಗರ ಮನಸ್ಸನ್ನಾಗಲೇ ಸೆರೆಹಿಡಿಯುತ್ತವೆ.

ಈ ಗೀತೆಗಳು ಕವಿಯ ಆತ್ಮ ಗೀತೆಗಳು. ದಿವ್ಯಾನ್ನೇಷಣೆಯಲ್ಲಿ ಸಾಧಕನು ನಡೆದ ಹಾದಿಯ ಬೆಳಕಿನ ಹೆಚ್ಚೆಯ ಗುರುತುಗಳು. ಆತ್ಮದ ಕರೆಗೆ ಓಗೋಟ್ಟು ಅಂತರ್ಯಾಮಿಯಾಗಿ ಜೀವನನದ ಉದ್ದೇಶವನ್ನರಿತು, ಆ ಹಾದಿಯಲ್ಲಿ ಮುನ್ನಡೆವ ಸಾಧಕನ ಮನಃತಿಯ ಫಟ್ಟಗಳನ್ನು ಇವು ಸೂಚಿಸುತ್ತವೆ. ಇವು ರವೀಂದ್ರರ ಜೀವನದರ್ಶನದ ಸೋಪಾನಗಳು.

ಜೀವ ಜಗತ್ತಿಗೆ ಬಂದಾಗ, ಅದರ ಮುಂದಿರುವ ಸಮಸ್ಯೆ ಈ ಜಗತ್ತಿಗೂ ತನಗೂ ಮೀರಿದ ಶಕ್ತಿಯೊಂದಿರಬೇಕಲ್ಲವೆ, ಇದ್ದರೆ ಅದರ ಸ್ವರೂಪವೇನು, ಅದನ್ನು ಸಾಧಿಸುವ ಬಗೆ ಹೇಗೆ?— ಎಂಬುದು. ಆ ಒಂದು ನಿತ್ಯಸತ್ಯದ ಇರವನ್ನು ಕವಿಯಾದವನು ಸೃಷ್ಟಿಯ ಸೌಂದರ್ಯದಲ್ಲಿ ದರ್ಶಿಸುತ್ತಾನನೆ. ಆ ಒಂದು ದರ್ಶನವನ್ನು ಕವಿ ತನ್ನ ಹಾಡುಗಳಲ್ಲಿ ಹಾಡುತ್ತಾನೆ. ಅನನಿರೀಕ್ಷಿತವಾದ ಕಾವ್ಯ ಕೃಪೆಯಿಂದ ಕವಿಯೇ ಬರಗಾಗುತ್ತಾನೆ. ಕಡೆಗೆ ಅನುಭವವಾಗುತ್ತದೆ, ಆ ಮಹಾಶಕ್ತಿ ತನ್ನ ಆನಂದದ ಅಭಿವೃತ್ತಿಗೆ ತನ್ನನ್ನು ಉಪಕರಣವನ್ನಾಗಿಸಿಕೊಂಡಿದೆ ಎಂಬುದು. “ಈ ಕರಿಯ ಪ್ರಾಣಪಾತ್ರೆಯನ್ನು ಮರಳಿ ಮರಳಿ ಬರಿಗ್ಯಾದು ನೂತನ ಜೀತನದಿಂದ ತುಂಬುತ್ತಿದ್ದೀರೆ; ಈ ಕರಿಯ ಬಿದಿರು ಕೊಳಳಲನ್ನು ಗಿರಿದಿಗಳ ಮೇಲೆ ಬಯ್ದು ನಿನ್ನ ನಿತ್ಯನೂತನವಾದ ಉಸಿರನ್ನು ತುಂಬುತ್ತಿದ್ದೀರೆ. ಹೀಗೆ ನನ್ನನ್ನು ಅಮರನನ್ನಾಗಿ ಮಾಡಿರುವೆ; ಅದು ನಿನ್ನ ಆನಂದ.” (ವ.1) ಎಂದುಕೊಳ್ಳುತ್ತದೆ. ಯಾವ ಕಾಡಿನ ಹೊದರಿನ ಬಿದಿರಿನ ತುಂಡೊಂದು, ಯಾವು ಪುಣ್ಯ ವಿಶೇಷದಿಂದಲೇ ಕೊಳಳಲಾಗಿ, ಬಾರಿಸುವವನ ಉಸಿರಿನಿಂದ ಮಥುರವಾದ ಗಾಯನವಾಗಿ ಕೇಳಿದವರನ್ನು ತಣಿಸುತ್ತದೆ. ಕವಿಯ ವ್ಯಕ್ತಿತ್ವದ ಪುಣ್ಯವೂ ಇಂಥದೆ. ಕವಿ ಆ ವಾಣಿಗೆ ಬರಿಯ ಕೊಳಲು ಮಾತ್ರ. ಲಕ್ಷ್ಮೀಶನೆಂದಂತೆ — ‘ನಾನು ಏಣೆ, ಆತ ವೈಣಿಕ’, ನಾರಣಪ್ಪನೆಂದಂತೆ — ‘ಏರಾನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ’ ಈ ಒಂದು ನಿರಹಂಕಾರದಿಂದಲೇ ಕವಿ ವಿಶ್ವದುಸಿರಿಗೆ ಕೊಳಳಲಾಗಿ ಪರಿಣಮಿಸುತ್ತಾನೆ. ಆ ಉಸಿರಿನ ಕೃಪೆಗೆ ಪಾತ್ರನಾಗುವುದೇ ಜೀವನದ ಉದ್ದೇಶ—ಎಂದುಕೊಳ್ಳುತ್ತಾರೆ. ರವೀಂದ್ರರು “I am here to sing thee songs. In this hall of thine I have a corner seat (15), Only as singer I come before thy

presence (2) ಎಂದುಕೊಳ್ಳುತ್ತಾರೆ. My useless life can only break out in tunes without a purpose”— ಎಂದು ಭಾವಿಸುತ್ತಾರೆ.

ಈ ದೃಷ್ಟಿಗೆ ಜಗತ್ತೇ ಒಂದು ಹಿರಿಯ ಗಾನ. ತಾನ ತಾನವಾಗಿ ಹೊಮ್ಮುವ ಆ ದಿವ್ಯಗಾನವನ್ನು ಇವರು ಬೆರಗಾಗಿ ಆಲಿಸುತ್ತಾರೆ. “My poet’s vanity dies in shame before thy song” ಎನ್ನುತ್ತಾರೆ. ಆ ಮಹಾ ದಿವ್ಯಗಾನ ಉದಯ ಗಗನದ ಸ್ವಂಚಂಡಗಳಾಗಿ, ಕುಸುಮಿತ ಕಾಂತಾರದ ಸಹಸ್ರಾರು ಹಾವುಗಳಾಗಿ, ಮುಂಬೆಳಗಿನ ಮಂದಾನಿಲವಾಗಿ, ಇರುಳಿನ ನಕ್ಷತ್ರಲೋಕದ ಚಿನ್ಹಾರ್ಪಣವಾಗಿ ನಾನಾ ರೀತಿಯಲ್ಲಿ ಹೊಮ್ಮುವುದನ್ನು ಕವಿ ಕಾಣುತ್ತಾನೆ. “I know not how thou singest, my master; I ever listen in silent amazement!” ಎಂದು ಗಾಯಕನನ್ನು ಕಾಣಿದೆ ಗಾನವನ್ನು ಕೇಳಿ ಬೆರಗಾಗುತ್ತಾರೆ. “The light of thy music illuminates the world. The life breath of thy music runs from sky to sky (3) ಎಂಬುದನ್ನು ಅವರು ಕಂಡು ಅನುಭವಿಸಿ ಬಲ್ಲರು. ಹೀಗೆ ಕವಿ ಸೌಂದರ್ಯದಲ್ಲಿ ಆ ಶಿವನ ಸಕೃದ್ಭರ್ವನವನ್ನು ಕಾಣುತ್ತಾರೆ. ಮಿಂಚಿನಂತೆ ಲಭಿಸಿ ಮಾಯವಾಗುವ ಈ ಅನಂತತೆ ನಿರಂತರವಾಗಿ ಇರಬಾರದೇ ಎಂದು ಹಂಬಲಿಸಿ ತನ್ನ ಕಾವ್ಯವನ್ನು ಆ ಹಾದಿಗೆ ಒಂದು ಸಾಧನೆಯನ್ನಾಗಿ ಮಾಡಿಕೊಳ್ಳುತ್ತಾರೆ. ಆಗಾಗ “I touch by the edge of the far spreading wing of my song, thy feet which I could never aspire to reach (2)” ಎಂಬ ಅನುಭವವಾಗುತ್ತದೆ.

ಈ ಬಗೆಯ ಸಕ್ಕರೆ ದರ್ಶನದಿಂದ ಕವಿಜೀವಕ್ಕೆ ತೈಪ್ಪಿ ಇಲ್ಲ. ಆ ಅನಂತಶಕ್ತಿ ತನ್ನಲ್ಲಿ ಅವತರಿಸುವಂತೆ ಮಾಡಬೇಕೆಂಬ ಹೆಬ್ಬಿಯಕೆ ಬಲಿಯತ್ತದೆ. ಆಗ “ವೀಳೆಯನ್ನು ಶೃಂತಿಮಾಡುವುದರಲ್ಲೇ ನನ್ನ ಕಾಲಪೆಲ್ಲವೂ ಕಳೆದುಹೋಯಿತು. ಹಾಡಬೇಕೆಂದು ಬಯಸಿದ ಹಾಡು ಇನ್ನೂ ಬಾರದಾಗಿದೆ.” ವ್ಯಧವಾಗಿ ಆತನನ್ನು ಕಾಣಿದೆ ಜೀವನಾಂಜಲಿ ಬರಿದಾಗುತ್ತಿದೆ. ಆದುದರಿಂದ “I live in the hope of meeting with him: this meeting is not yet” ಎಂದುಕೊಂಡು ಜೀವ ಕಾಯುತ್ತದೆ.

ಈ ಕಾಯುವಿಕೆ ಮಾತ್ರವಲ್ಲ; ಜೊತೆಗೆ ಸ್ವಾತ್ಮ ಪರಿಶುದ್ಧತೆಯೂ ಬೇಕು. ಲೌಕಿಕವಾದ ಅನುರಾಗಗಳ ಬಗೆಗೆ ವಿರಕ್ತಿ ಬರಬೇಕು. ಈ ಲೋಕದ ಸಂಪದ್ಯಕ್ಯಾರ್ಯಗಳು, “ರಾಜಕುಮಾರನ ಒಡವೆಗಳನ್ನು ಧರಿಸಿದ ಮಗುವಿನಂತೆ.” “The child who is decked with prince’s robes and who has jeweled chains round his neck loses all pleasure in his play; his dress hampers him at every step (8) ಇದರಿಂದ ಸುಖ ಸ್ವಾತಂತ್ರ್ಯವಿಲ್ಲ. “ನಲ್ಲನಲ್ಲಿಯರ ಸಮಾಗಮದಲ್ಲಿ ಅವರು ಧರಿಸಿದ ಒಡವೆಗಳ ರುಣತಾಢರ ಅವರ ಮೃದುನುಡಿಗಳನ್ನು ಮುಳುಗಿಸುವಂತೆ, ಅವರ ಸಮಾಗಮಕ್ಕೆ ಅಡ್ಡಬರುವಂತೆ, ಈ ಜಗತ್ತಿನ ಸುಖ ಜೀವನಿಗೂ ದೇವನಿಗೂ ನಡುವೆ ಬಂದಿದೆ. ಮೊದಲ ಕರ್ತವ್ಯ ಈ

ಒಡವೆಗಳನ್ನು ಕಿತ್ತೆಸೆಯುವುದು. ಆ ದೇವನ ಅವಶಾರಕ್ತೆ ಈ ಜೀವವನ್ನು ಹಸನುಗೊಳಿಸುವುದು. ಅದಕ್ಕಾಗಿ ಆ ದೇವನನ್ನು ಕುರಿತು” “Life of my life, I shall ever try to keep my body pure. Knowing that thy living touch is upon all my limbs. ...And it shall be my endeavor to reveal thee in my actions knowing it is thy power gives me strength to act (4) ಎಂದು ಮೊರೆಯಿಡುತ್ತದೆ. ದಿನದಿನವೂ ಲೋಕಮಗ್ನವಾಗುವ ವಯಸ್ಸಿನ ದೌಬಿಲ್ಯವನ್ನು ಕಂಡು “Give me strength to raise my mind high above daily trifles (36) ಎಂದು ಪ್ರಾರ್ಥನೆಯನ್ನು ಹರಿಯಿಸುತ್ತಾರೆ. ಈ ನಿರಂತರವಾದ ಧ್ಯಾನ, ಮೂರ್ಚಿ, ಪ್ರಾರ್ಥನೆಗಳಿಂದ ಶುದ್ಧಗೊಳ್ಳುವ ಈ ಜೀವನದಲ್ಲೇ ದೇವನನ್ನು ಕಾಣಬಹುದು; ಆತನನ್ನು ಕಾಣಲು ಕಾಡಿಗೆ ಓಡಬೇಕಾಗಿಲ್ಲ ಎಂಬುದನ್ನು ಅರಿಯುತ್ತದೆ. ಆಗ “ಸಾಕು ನಿಲ್ಲಿಸು ನಿನ್ನ ಜಪ ಮಂತ್ರ ಗೀತ ಘೋಷವನು. ಎಲ್ಲ ಬಾಗಿಲ ಮುಚ್ಚಿ ಈ ಕತ್ತಲೆಯ ಕೋಣೆಯಲ್ಲಿ ಯಾರನಾರಾಧಿಸುವ ಏಕಾಂಗಿಯಾಗಿ? ಕಣ್ಣರೆದುನೋಡು. ನಿನ್ನ ದೇವನು ಇಲ್ಲ ನಿನ್ನದುರಿನಲ್ಲಿ. ಎಲ್ಲಿ ಮಣಿನ ಮಗನು ಬಿರುನೆಲವನುಳ್ಳಿಹನೋ, ಮಾಗ್ರಣಿಮಾರ್ಪಕನು ಎಲ್ಲಿ ಕಲ್ಲುಡೆಯುವನೋ ಅಲ್ಲಿರುವನವನು. ಬಿಸಿಲಿನಲ್ಲಿ ಮಳೆಯಲ್ಲಿ ಧೂಳಿಡಿದ ಮೆಯ್ಯಾಗಿ ಅಲ್ಲಿರುವನವನು. ನಿನ ಮಡಿಯನ್ನೇಸೆದು ಅವನಂತಯೇ ಧುಮುಕು ಧೂಳಿನೆಡೆಗೆ” (11) ಎನ್ನತ್ತಾರೆ. ಆ ಅಸಾಮಾನ್ಯತೆ ಜೀವದಿಂದ ದೂರವಿಲ್ಲ; ಅದು ಮೃದೋರುವುದು ಸರಳಸುಂದರ ದೀನಹೃದಯಗಳಲ್ಲಿ. ಅದುದರಿಂದ “Meet him ad stand by him in toil and in sweat of thy brow (11) ಇದು ಕರ್ಮ ಯೋಗದ ಹಾದಿ. ಸುಮೃದ್ಧಿ ಕುಳಿತರೆ ದೇವ ದೊರೆಯುವನಲ್ಲ; ಎಲ್ಲ ಜೀವದ ಎದೆಯಲ್ಲಿ ಇದ್ದಾನೆ. ಅವರೊಡನೆ ಬೆರೆತು, ಹಣೆಯ ಬೆವರನು ಬಸಿದು ಕಾಣಬೇಕು. ಈ ಬಗೆಯ ‘ಕಾಯಕವೇ ಕೃಲಾಸ’. ಜಗತ್ತು ಒಂದು ಬಂಧನ ಎಂಬ ಭಾಂತಿ ಬೇಡ. ಏಕೆಂದರೆ “Our master himself has joyfully aken upon him the bonds of creation; hhe is bound with us all for ever (11)”

ಮನುಷ್ಯನಿಗೆ ಏನಿಲ್ಲದಿದ್ದರೂ ಹಾರ್ಡೆಕೆಯೋಂದೇ ಸಾಕು. ದಿವ್ಯ ಜೀವನದ ಹಾರ್ಡೆಕೆಯೂ ಜೀವದ ಎಷ್ಟೋ ಜನ್ಮದ ಸಂಸ್ಕಾರಗಳ ಫಲ. ಪ್ರಿಯನಿಗಾಗಿ ಹಾರ್ಡೆಸುವ ಪ್ರಿಯೆಯ ‘ಮದುರಭಾವ’ದಲ್ಲಿ ಸಾಧಕ ನಿಲ್ಲಬೇಕಾಗುತ್ತದೆ. ನನ್ನನ್ನೇಕೆ ಇಂದು ಏಕಾಂಗಿಯನ್ನಾದಿ ಮಾಡಿ ಕಾಯಿಸುತ್ತಿರುವೆ?” (18) “ನಾನು ನನ್ನನ್ನೇ ನಿನ್ನ ಕೃಗಳಿಗೊಪ್ಪಿಸಲು ಹಾತೋರೆಯುತ್ತಿರುವೆ” (17) ಎನ್ನತ್ತದೆ ಜೀವ. ಈ ಉದ್ದೇಶದಲ್ಲಿ ಅಸಮಾಧಾನವಿದ್ದರೂ ನಿರಾಶೆಯಿಲ್ಲ. “ನೀನು ನನ್ನೊಂದಿಗೆ ಮಾತನಾಡದಿದ್ದರೂ, ನಾನು ಆ ಮೌನದಿಂದಲೇ ನನ್ನ ಮನಸ್ಸನ್ನು ತುಂಬಿಕೊಂಡು ನಕ್ಷತ್ರ ಲಿಚಿತವಾದ ರಾತ್ರಿ ಮೌನಾಂಗಿ ಮುಂಬೆಳಗನ್ನು ಹಾರ್ಡೆಸುವಂತೆ ಕಾಯುತ್ತೇನೆ. ನಿಜವಾಗಿಯೂ ಕತ್ತಲು ಹರಿದೇ ಹರಿಯುತ್ತದೆ. ಬೆಳಕು ಬಂದೇ ಬರುತ್ತದೆ” (19) ಎಂಬ ತೀವ್ರವಾದ ಶ್ರದ್ಧೆಯ ಆಶಾವಾದದಿಂದ ನಿಲ್ಲುತ್ತದೆ. ಆ ದಿವ್ಯ ಶಕ್ತಿಯ ಆಗಮನದ ಹಾರ್ಡೆಕೆ

ನನಸಿನಲ್ಲಿ ಮಾತ್ರವಲ್ಲ, ಕನೆಸಿನಲ್ಲೂ ತನ್ನ ಶರಣವನ್ನೇ ಚಾಚುತ್ತದೆ. “From dawn till dusk I sit here before my door, and I know that of a sudden the happy moment will arrive when I shall see you” (44) ಎಂಬ ಶುಭದೃಷ್ಟಿಯಲ್ಲಿ ಆ ದಿವ್ಯಶಕ್ತಿ ಬರುವುದನ್ನು ನೆನೆದು ಪುಲಕಗೊಳ್ಳುತ್ತದೆ. ಹಿಂದೆ ಎಷ್ಟೋ ಸಲ ಬಂದವನು; ಇಂದೂ ಬರುತ್ತಾನೆ. “ಆಷಾಧಮಾಸದ ಜಡಿಮಳೆಯ ಕಾರಿರುಳಿನಲ್ಲಿ ಮಸೀಮಯವಾದ ನದೀತೀರದಲ್ಲಿ ಜಟಿಲ ಕುಟಿಲ ಕಂಟಕಿತ ಕಾನನಪರಧದಲ್ಲಿ, ಪ್ರಿಯಳಿಗಾಗಿ ಹಾತೋರೆದು ಧಾವಿಸುವ ಪ್ರಿಯನಂತೆ ಅವನು ಬರುತ್ತಾನೆ. ಆತನ ಮೆಲ್ಲಿಡಿಗಳ ಸಮ್ಮಳ ಕೇಳುತ್ತಿದೆ. ಆತ ಚೊಚೊದಲ್ಲೂ ಯುಗಯುಗದಲ್ಲೂ ಬರುತ್ತಿದ್ದಾನೆ. ಹಾಡಿನ ರಾಗದಲ್ಲಿ ಅದೇ ನುಡಿ – “ಅವನು ಬರುವನು, ಅವನು ಬರುವನು, ಬಂದೇ ಬರುವನು.” ಸುಖಿದಲ್ಲಿ ದುಃಖಿದಲ್ಲಿ ಅವನ ಬೆಳಕಿನ ಪಾದ ಕಾಣುತ್ತದೆ” (45) ಹೀಗೆ ಈ ಶ್ರದ್ಧೆಯ ಕವಿ ಜೀವಕ್ಕೆ ಆ ಮಹಾಶಕ್ತಿಯನ್ನು ಸುಖಿದುಃಖಿರುದರಲ್ಲೂ ಕಾಣುವ ಸಮದರ್ಶಕ ಲಭಿಸುತ್ತದೆ.

ಈ ಅನ್ನೇಷಣೆಗೆ ತೋಡಗಿದಾ ಜೀವ ಎದುರಿಸಬೇಕಾದ ಹೋಆಟ ಮೊದಲು ತನೊಂಡನೆ, ಅನಂತರ ಆವರಣದೊಡನೆ. ಜಗತ್ತಿನ ಪ್ರತೀಭಗಳು ಜೀವನನ್ನು ಮುತ್ತುತ್ವವೆ. ತನ್ನ ಆಶೆಗಳ ಸಂಕೋಳೆಯಲ್ಲಿ ಜೀವ ತಾನೇ ಬಂದಿಯಾಗುತ್ತದೆ. ತನ್ನ ಉದ್ದೇಶವನ್ನು ಮರೆತು ಜೀವ ತನ್ನ ಸುತ್ತ ಬಂದು ಗೋಡೆಯನ್ನು ಕಟ್ಟಿಕೊಳ್ಳುತ್ತದೆ. “I am very busy building this wall all around; on this wall goes up into the sky day by day I loose sight of my true being in its dark shadow (29) ಈ ಗೋಡೆಗೆ ಹಹೊರಿನ ಯಾವ ಬೆಳಕೂ ಬಾರದಂತೆ ಎಚ್ಚರಿಕೆ ವಹಿಸುತ್ತದೆ. ತಾನು ಕಟ್ಟಿದ ಸೆರೆಯಲ್ಲಿ ತಾನೇ ಬಂದಿಯಾಗುತ್ತದೆ. ಸ್ವಾಧ್ಯಾವಾದ ಆಸೆಗಳೇ ಈ ಬಂಧನಕ್ಕೆ ಕಾರಣ. ಈ ಆಸೆಗಳು ಹೀಗೆ ಜೀವವನ್ನು ಮುತ್ತಿಡುವುದೆಂಬುದನ್ನು ಕವಿ ರೂಪಕವಾಗಿ ಹೇಳುತ್ತಾರೆ. “ಹಗಲಿನ ಬೆಳಕಿದ್ದಾಗ ಅವರು ಬಂದರು, ಕೊಂಚ ಸ್ಥಳ ಕೊಡಿ ಎಂದರು. ನಿನ್ನ ಮಾಜೆ ಪ್ರಾರ್ಥನೆಗಳಲ್ಲಿ ನಾವೂ ನೆರವಾಗುತ್ತೇವೆ, ಆತನ ಕೃಪೆಗೆ ನಾವೂ ಪಾತ್ರಾಗುತ್ತೇವೆ ಎಂದರು. ಮೂಲೆಯಲ್ಲಿ ಮೌನವಾಗಿ ಕುಳಿತವರು ಇರುಳು ಕವಿಧಾಗ ಮೆಲ್ಲನೆ ದೇವರ ಗಭ್ರಗುಡಿಗೆ ನುಗ್ಗಿದರು. ಅಲ್ಲಿದ್ದ ಪ್ರಸಾದವನ್ನೇ ಕದ್ದರು.” (33) ಸಾಧುವಿನಂತೆ ಬಳಿಗೆ ಬಂದು ತಸ್ತರನಂತೆ ವರ್ತಿಸುವ ಈ ಸ್ವಾಧ್ಯಾಗಳಿಗೆ ಆಸ್ಪದ ಕೊಟ್ಟಿದ್ದ ತನ್ನ ಅಹಂಕಾರ. ಅಹಂಕಾರದೊಂದಿಗೆ ಜೀವ ದೇವನನ್ನು ಕಾಣಲಾರದು. “He is my little self, my lord, he knows, noo shame; but I am ashamed to come to thy door in his company” ಎಂದುಕೊಳ್ಳುತ್ತಾರೆ. ಈ ಅಲ್ಪವಾದ ಸ್ವಾಧ್ಯಾವನ್ನೂ ದೂರ ತಳ್ಳಿ ಹೃದಯವನ್ನು ಆತನ ಪ್ರಾರ್ಥನೆಯಿಂದ ತುಂಬಿಕೊಳ್ಳಬೇಕು. ಆದ್ವರಿಂದ “let that little be left of me whereby I may name thee my all” (34) Strike, strike as

the root of penury in my heart... And give me strength to surrender my to thy will with love  
(36) ಎಂದು ಮೊರೆಯಿಡುತ್ತದೆ. “ಇರುಳು ಬೆಳಕಿನ ಹಾರ್ಡೆಕೆಯ ಪ್ರಾರ್ಥನೆಯನ್ನು ತನ್ನ ಹೃದಯದಲ್ಲಿರಿಸಿ  
ನಿರೀಕ್ಷಿಸುವಂತೆ” ನಿರಂತರ ಪ್ರಾರ್ಥನೆಯಲ್ಲಿ ಶೋಡಗಿದೆ ಜೀವ ತನ್ನಲ್ಲಿ ಸರ್ವಸ್ವವನ್ನೂ ಸಮರ್ಪಿಸುವ ಶರಣ  
ಭಾವದಲ್ಲಿ ನಿಲ್ಲುತ್ತದೆ.

ಅರಿವಿನ ಕಣ್ಣ ತೆರೆದ ಈ ಜೀವಕ್ಕೆ ಆ ಮಹಾಶಕ್ತಿ ಸೃಷ್ಟಿಯಲ್ಲೇ ಅನುಭವಕ್ಕೆ ಬರುತ್ತದೆ. ಎಲ್ಲೆಲ್ಲೂ  
ಆ ಮಹಾಶಕ್ತಿಯ ಇರವನ್ನೂ ಅರಿಯುವ ಶಕ್ತಿ ಬಂದು ಜಗತ್ತೆಲ್ಲವೂ ಚಿನ್ನಿಯಾಗಿ ತೋರುತ್ತದೆ. ಎಲ್ಲ  
ಜೀವರ ಪಾತ್ರಗಳಲ್ಲಿ ಆ ಪಪರಮ ಚೈತನ್ಯವನ್ನು ಅರಿತಾಗ, ಈ ದೃವಾನಂದದಲ್ಲಿ ಬಾಳುವುದಕ್ಕಿಂತಲೂ  
ಬೇರೆಯ ಗುರಿ ಇನ್ನಿಲ್ಲ ಎನ್ನಿಸುತ್ತದೆ. “The same stream of life that runs through my being nnight  
and day runs through the world and dances in rhythmic measures (69)” ಈ ಜೀವನದಲ್ಲಿರುವ  
ಜೀವಕ್ಕೆ “Deliverence is not for me in renunciation. I feel the embrace of freedom in a  
thousand bonds of light” ಎನ್ನಿಸುತ್ತದೆ. “ಅರಿತರೆ ಶರಣ, ಮರೆತರೆ ಮಾನವ”. ಈ ಬಂಧುರವಾದ  
ಬಂಧನದಲ್ಲೇ ಅರಿತ ಜೀವ ಮುಕ್ತಿಯ ಆನಂದವನ್ನು ಪಡೆಯುವಾಗ, ಜೀವನ ವಿಮುಖಿತೆ ಏಕೆ ಬೇಕು?  
ಆದರೂ ಆ ಮೂಲಶಕ್ತಿಯನ್ನೇ ಮನದಣಿಯಿವಂತೆ ಕಾಣಬೇಕೆನ್ನುವ ಹಂಬಲದ ಬಗ್ಗೆ ಇನ್ನೂ ಅತ್ಯಾತ್ಮಿ  
ಇದೆ. “ಈ ಬದುಕಿನವಲ್ಲಿ ನಾನು ನಿನ್ನನ್ನು ಕಾಣಲಾಗದಿದ್ದರೆ, ನಿನ್ನನ್ನು ಕಾಣಲಿಲ್ಲವಲ್ಲಾ ಎಂಬ ವೇದನೆ  
ಸದಾ ಇರಲಿ. ಈ ವೇದನೆ ಕನಸಿನಲ್ಲಿ ನನಸಿನಲ್ಲಾ ನಿರಂತರವಾಗಿರಲಿ” (79) ಎಂದು ಹಾರ್ಡೆಸುತ್ತದೆ.

ಇಂತಹ ವಿರಹದಲ್ಲಿ ಇದ್ದಕ್ಕಿದ್ದಂತೆಯೇ ಸಾವು ಬಂದರೆ ಏನು ಮಾಡುತ್ತೀಯೆ ಎಂಬ ಪ್ರಶ್ನೆ ಈ  
ಜೀವದ ಮುಂದೆ ಬರುತ್ತದೆ. ಆಗ ಜೀವ ಎಂದುಕೊಳ್ಳುತ್ತದೆ ಮರಣ ಬಂದರೆ “I will set before my  
guest the full vessel of my life I will never let him go with empty hands (90) ಎಂದು. ಏಕೆಂದರೆ  
ಮೃತ್ಯುವೂ ಆತನ ದೂತ. ಭಗವದಿಚ್ಛೆಯ ಮೂರಣತೆಗಾಗಿ ಆತ ನನ್ನ ಬಳಿ ಬರುತ್ತಾರೆ. “And because  
I love this life, I know I shall love death as well (95) ಮೃತ್ಯು ಬಂದರೆ ಕೊರಗಬೇಕಾಗಿಲ್ಲ;  
ಕೊರಗುವುದಾದರೆ ಅದು ಅಮೂರಣದ್ವಾರ್ಜಿ “The child cries out when from the right breast the  
mother takes it away in the very next moment of finding in the left one it's consolation (95)  
ಬಲಗಡೆಯ ಸ್ತನದಿಂದ ಮಗುವಿನ ಬಾಯಿನ್ನು ತಾಯಿ ಕಿತ್ತಾಗ ಅದು ಕಿರುಚುತ್ತದೆ; ಆದರೆ ಮರುಕೊಳ್ಳಿ  
ಎಡಗಡೆಯ ಸ್ತನಕ್ಕೆ ತಾಯಿ ಮಗುವಿನ ಬಾಯಿನ್ನು ಒಡ್ಡಿ ತೃಪ್ತಿಗೊಳಿಸಲು ಆಕೆ ಹಾಗೆ ಮಾಡುತ್ತಾಳೆ. ನನ್ನ  
ಜೀವನ ಮರಣಗಳೂ ಅಂತೆಯೇ. ಈ ಹಿರಿಯರಿವಿನ ನಿಲವಿನಲ್ಲಿ ಬಾಳುವ ಜೀವ “In this play house  
of infinite forms I have had my play and here I caught sight of him that is

formless". ಸಾಕಾರದಿಂದ ನಿರಾಕಾರಕ್ಕೂ ಹೀಗೆ ಏರುತ್ತದೆ. ಅದರ ಪಾಲಿಗೆ ಸಾಕಾರ-ನಿರಾಕಾರ ಎರಡೂ ಸತ್ಯವೇ ಆಗಿ ತೋರುತ್ತದೆ. "ಮಗುವಿನ ತಂದೆ ಮಗುವಿನನ ಮೇಲಿನ ಪ್ರೀತಿಗಾಗಿ ಬಣ್ಣಿದಾಟದ ವಸ್ತುಗಳನ್ನು ತರುವಂತೆ ನೀನು ಜಗತ್ತಿನ ನಾನಾ ವರ್ಣರಮಣೀಯಗಳನ್ನು ನನ್ನ ಮುಂದೆ ಹರಡುತ್ತಿದ್ದೀರೆ (62) ಎಂದು ಹೊಂಡು "I shall be wise this time and wait in the dark, spreading my mat on the floor; whenever it is thy pleasure, myy lord, come silently and take thy seat here" (99) ಹಿಂದೆ ಎಷ್ಟೂ ಸಲ ನೀನು ಬಂದೆ, ಆದರೆ ನಿನ್ನ ಕೃಪೆಗೆ ಪಾತ್ರನಾಗುವ ಯೋಗ್ಯತೆಯನ್ನು ಪಡೆದಿರಲಿಲ್ಲ. ಇನ್ನು ಮುಂದೆ ಈ ಕತ್ತಲ ಹೋಣೆಯಲ್ಲಿ ಚಾಪೆ ಹಾಸಿ ಕಾಯುತ್ತೇನೆ. ನಿನಗೆ ಸಂತೋಷ ಬಂದಾಗ, ಮನಸ್ಸು ಬಂದಾಗ ಬಂದು ಅಲಂಕರಿಸುವ ಕೃಪೆ ಮಾಡು-ಎಂದು ಬೇಡುತ್ತದೆ.

"ನಿನ್ನ ಅನ್ನೇಷಣೆಗೆ ನಾನು ನನ್ನ ಕಾವ್ಯವನ್ನು ಒಂದು ಗಾದಿಯನ್ನಾಗಿ ಮಾಡಿಕೊಂಡಿದ್ದೇನೆ. ನನ್ನ ಹಾಡಿನ ಬೆಳಕಿನಲ್ಲಿ ನಿನ್ನನ್ನೇ ನಾನು ಹುಡುಕುತ್ತಿದ್ದೇನೆ." "Even in my life have I sought thee with my songs.... They showed me secret paths, they brought before my sight many a star on the horizon on myy heart (101) ಈ ಹಾಡುಗಳಿಂದ ನೀನು ನನಾನೇ ಅರಿಯದ ಗಳೆಯರಿಗೆ ನನ್ನನ್ನು ಪರಿಚಯಮಾಡಿಕೊಟ್ಟಿದ್ದೀರೆ: ನನ್ನದಲ್ಲದ ಎಡೆಗಳಲ್ಲಿ ನನಗೆ ಮನೆ ಮಾಡಿರುವೆ... ಅನೇಕದಲ್ಲಿ ಏಕವನ್ನು ಗುರುತಿಸಿ ಹಾಡುವ ಆನಂದದಿಂದ ನನ್ನನ್ನು ಚ್ಯಾತಿಗೊಳಿಸಬೇಡ" (63) ಈ ನನ್ನ ಹಾಡಗಳನ್ನು ಕೇಳಿ ಜನ ತಲೆದೂಗುತ್ತಾರೆ. ಆದರೆ ಅದರ ಪ್ರೌಯೋಜನ ಅದಕೂತಿತವಾದುದು. "From the words of the poet men take what meanings please them; Yet their last meaning points to thee." ಕಾವ್ಯದ ಪರಮೋದ್ದೇಶ ಆ ಪರಮಾತ್ಮನ ಕಡೆ ಬೆಳಕಿನ ಕೃಗಂಬವಾಗುವುದು. ಇದರಿಂದ ನಾನು, 'ಅನಂತ ಕಡಲಿನ ಕರೆಯ ಮೇಲೆ ನೆರೆದಿರುವ ದಿವ್ಯ ಶಿಶುಗಳ ಲೀಲೆಯಲ್ಲಿ ಸೇರಲು ಬಯಸುತ್ತೇನೆ. (60) ಆ ಮಕ್ಕಳಿಗೆ ಜಗತ್ತಿನ ಯಾವ ಪ್ರಲೋಭಗಳ ಮೇಲೂ ಆಸೆಯಿಲ್ಲ. ಅಂತಹ ದಿವ್ಯ ಜೀವಗಳ ಜಾತ್ಯೇಯಲ್ಲಿ ನಾನೂ ಸೇರಿ ಧನ್ಯನಾಗುತ್ತೇನೆ"- ಎಂದು ಕವಿ ಹಾರ್ಡೆಸುತ್ತಾರೆ.

ಕಡೆಗೆ "ನಾನು ನಿನ್ನ ಪಾದಗಳಿಗೆ ನನ್ನ ಪ್ರಣಾಮಗಳನ್ನು ಸುತ್ತೇನೆ. ಶ್ರಾವಣದ ಮೋಡ ಭಾರವಾದ ತನ್ನದೆಯಿಂದ ಸೆಲದೆಡೆಗೆ ಬಾಗುವಂತೆ ನನ್ನ ಮನಸ್ಸು ನಿನ್ನ ಕಡೆ ಬಾಗಲಿ; ನಿನ್ನ ಮಹಾ ಮೌನ ನೀಲ ನೀರಧಿಗೆ ನನ್ನ ಹಾಡಿನ ಕಿರುದೂರೆ ನಿರಂತರವು ಹರಿಯಲಿ. ಮಾನಸ ಸರೋವರಾಭಿಮುಖವಾದ ಹಂಸ ಸಂಕುಲದಂತೆ ನನ್ನ ಮನಸ್ಸು ಸದಾ ನಿನ್ನ ಕಡೆಗೇ ಹಾರಲಿ (103) ಎಂಬ ಪ್ರಾರ್ಥನೆಯಿಂದ ಈ ಗೀತಾಂಜಲಿ ಮುಗಿಯುತ್ತದೆ.

ಸತ್ಯ ಯಾವಾಗಲೂ ನಿತ್ಯವಾದುದರಿಂದ, ಅದು ಕಾಲ ದೇಶ ಪಾತ್ರಗಳಲ್ಲಿ ನವ್ಯವಾಗಿ ಮೂರಿಗೊಳ್ಳಬಹುದೇ ಹೋರತು, ಅದರ ಸ್ವರೂಪದಲ್ಲಿ ವ್ಯತ್ಯಾಸ ಹೊಂದುವುದಿಲ್ಲ. ಯಾವ ಕಾದ, ಯಾವ ದೇಶದ ಸಾಧಕನಿಗಾದರೂ ಅನುಭವಕ್ಕೆ ಬರುವುದು ಅದೇ ಸತ್ಯ. ವೇದ ಉಪನಿಷತ್ತುಗಳಲ್ಲಿ ಪ್ರತೀತವಾಗಿರುವ ಸತ್ಯವೇ, ವೀರಶೈವ ವಚನಗಳಲ್ಲಿ; ದಾಸರ ಶಿರ್ದನೆಗಳಲ್ಲಿ; ಕಬಿರನ ಹಾಡುಗಳಲ್ಲಿ; ಮೀರಾ ಬಾಯಿಯ ಗೀತಗಳಲ್ಲಿ; ಅಂಡಾಳಿನ ಸ್ಮಾತ್ರಗಳಲ್ಲಿ; “ವಿಕಂ ಸತಂ ವಿಪ್ರಾ ಬಹುಧಾವದಂತಿ” ಎಂಬ ಸೂತ್ರಕ್ಕೆ ವ್ಯಾಖ್ಯಾನದಂತೆ ಹೊಮ್ಮಿ ಬಂದಿದೆ. ಅಂತೆಯೆ ಗೀತಾಂಜಲಿಯಲ್ಲಿ ಹೊಮ್ಮಿ ಬಂದಿರುವ ಸತ್ಯವೂ ಅದೇ ಸನಾತನ ಸತಯ್. ಇವುಗಳನ್ನು ಅಂತೆಯೆ ಗೀತಾಂಜಲಿಯಲ್ಲಿ ಹೊಮ್ಮಿ ಬಂದಿರುವ ಸತ್ಯವೂ ಅದೇ ಸನಾತನ ಸತಯ್. ಇವುಗಳನ್ನು ಹೊಮ್ಮಿಸಿದ ಹೃದಯ ಕವಿಹೃದಯವಾದುದರಿಂದ ಈ ಆಧ್ಯಾತ್ಮ ಸಾಹಿತ್ಯ ತುಂಬ ಕಾವ್ಯಮಯವಾಗಿದೆ. ಪಾಶ್ಚಾತ್ಯರಿಗೆ ಇವು ಅತ್ಯಂತ ಪ್ರಿಯವಾದುದಕ್ಕೆ ಕಾರಣ ಎರಡು. ಒಂದು ಪಾಶ್ಚಾತ್ಯರ ಪ್ರಕಾರ ಕಾವ್ಯ ಮತ್ತು ಧರ್ಮ ಬಹುಮಟ್ಟಿಗೆ ಬೇರೆ ಬೇರೆ. ಅವರಲ್ಲಿ ಧರ್ಮವೂ ಕಾವ್ಯವೂ ಆಗಿ ಮೆಚ್ಚಿಗೆಯಾದ ಗೀತ ಬಹುಶಃ “lead kindly light” ಎಂಬುದೊಂದೇ. Bradley ಎಂಬ ವಿಮರ್ಶಕ ಕಾವ್ಯ ಮತ್ತು ಮತ್ತಧರ್ಮಗಳ ವಿಷಯವಾಗಿ ಹೇಳುತ್ತಾ ಕಾವ್ಯದ ಪ್ರಥಮ ಪ್ರಯೋಜನ ರಸಾನುಭವವೇ ಹೋರತು ಬೇರೆಯಲ್ಲ; ಮತ, ಧರ್ಮಗಳಿಗೆ ಸಂಬಂಧಪಟ್ಟ ಅನ್ಯಪ್ರಯೋಜನವನ್ನೂ ಕಾವ್ಯ ಪಡೆದಿರಬಹುದು. ಎಷ್ಟಾದರೂ ಅದು ಅನ್ಯಪ್ರಯೋಜನ ಎನ್ನುತ್ತಾನೆ. ಧರ್ಮಕ್ಕೂ ಸಾಹಿತ್ಯಕ್ಕೂ ಕೊಂಡ ದೂರವಿರುವ ಪಾಶ್ಚಾತ್ಯದೃಷ್ಟಿಗೆ ಟಾಗೂರರ ಉತ್ತಮ ಭಕ್ತಿ ಸಮರ್ಪಣ ಭಾವ ಶುದ್ಧ ಸಾಹಿತ್ಯ ವಿಧಾನದಲ್ಲಿ ಬಂದುದು ತಂಬ ಮೆಚ್ಚಿಗೆಯಾಯಿತು. ಎರಡನೆಯದಾಗಿ ಅದು ತನ್ನ ದೇಶದ ಮತ್ತಿಯ ಭಾವನೆಗಳನ್ನು ಬಿಟ್ಟು ಒಂದು ವಿಶ್ವರೂಪಧಾರಣೆ ಮಾಡಿತು. ವೀರಶೈವರ ವಚನಗಳಲ್ಲಾಗಲೀ, ದಾಸ ಹಾಡುಗಳಲ್ಲಾಗಲೀ, ಇನ್ನಾವ ಮತ್ತಿಯ ಗೀತಗಳಲ್ಲಾಗಲೀ ನಾವು ಆಯಾ ಮತಕ್ಕೆ ಸಂಬಂಧಿಸಿದ ದೇವದೇವತೆಗಳ, ಹಿಂದಿನ ಪುರಾಣತೆಗಳ ಸಂಬಂಧವನ್ನು ಕಾಣುತ್ತೇವೆ. ಆದರೆ ಟಾಗೂರರ ಗೀತಾಂಜಲಿಯಲ್ಲಿ ಭಾರತೀಯವಾದ ಯಾವ ದೇವದೇವತೆಗಳ ಹೆಸರೂ ಬರುವುದಿಲ್ಲ. ಅದರ ಬದಲು ಅದು ಸರ್ವಸಾಮಾನ್ಯವಾದ ಹಲವು ಪ್ರತಿಮೆಗಳನ್ನು ಧರಿಸಿತು. ಒಂದೊಂದು ಗೀತದಲ್ಲಾ ಒಂದೊಂದು ಪ್ರತಿಮೆ ಬರುತ್ತದೆ. ಪ್ರಿಯನಿಗಾಗಿ ಹಾರ್ದಿಸುವ ಪ್ರಿಯತಮೆ; ಆಭರಣದಿಂದ ಅಲಂಕೃತವಾದ ಮನು; ನುಡಿಸದಿರುವ ವೀಣೆ; ಬಿದಿರು ಕೊಳಲು; ಆಷಾಧದ ಮೋಡ; ದಾರಿಯ ಬದಿಯಲ್ಲಿ ಕುಳಿತ ತಿರುಇ ಇವು ಹಾರ್ದಿಸುವ ಜೀವದ ಪ್ರತಿಮೆಯಾದರೆ, ರಥವನ್ನೇರಿ ಬರುವ ದೂರೆ; ಸುಂದರವಾದ ಗಾಯನ; ಬೀಸುವ ಮಂದಾನಿಲ; ಮುಂಬೆಳಗು ಇತ್ಯಾದಿಗಳು ಹರಿದು ಬರುವ ಕೃಪೆಯ ಪ್ರತಿಮೆಯಾಗುತ್ತವೆ. ಆಯಾ ಪ್ರಕೃತಿವರ್ಣನೆಗೂ ಆಯಾ ಸಂದರ್ಭದ ಆಸೆ-ನಿರಾಸೆ-ಭಯ-ತಲ್ಲಣಗಳನ್ನು ಸೂಚಿಸುತ್ತವೆ. ಹೀಗೆ ಇದೊಂದು ಪ್ರತಿಮೆಗಳ ದಿಬ್ಬಣ. ಅವು ಒಂದೊಂದು ನಮ್ಮು

ಸಂಸ್ಕಾರಕ್ಕನುಸಾರವಾಗಿ ಧ್ವನಿಮೂರ್ಖವಾಗುತ್ತವೆ. ಈ ಎಲ್ಲ ಪ್ರತಿಮೇಗಳ ಹಿಂದಿರುವ ಸಾಮಾನ್ಯ ಸೂತ್ರ ಮಾತ್ರ ಒಂದೇ-ಅದು ಸತ್ಯಾನ್ವೇಷಣೆ; ಸಾಕ್ಷಾತ್ಕಾರದ ಸಕ್ರದ್ದರ್ಶನಾನಂದ ನಿರೂಪಣೆ. ಹೀಗೆ ಇವು ತಾವು ಹುಟ್ಟಿದ ಕಾಲ-ದೇಶ-ಮತದ ವ್ಯಾಪ್ತಿಯನನ್ನು ಮೀರಿ ವಿಶ್ವರೂಪವನ್ನು ತಾಳಿರುವುದರಿಂದಲೇ ಜಗನ್ನಾನ್ಯವಾದುವು.

ಇದಲ್ಲಿ ಮೂರ್ಖಗೊಂಡಿರುವುದು ವಿಶ್ವಧರ್ಮ. ಭಾರತದ ಎಲ್ಲ ಸಿದ್ಧಾಂತಗಳ ಸಾರವೇ ಇದರಲ್ಲಿ ಮೂರ್ಖಗೊಂಡಿದೆ. ವಂಗದೇಶದಲಲ್ಲಿ ಉರೂರನ್ನು ಅಲೆಯುವ ಬಾಯೂಲ್ ಎಂಬ ಪರಿವ್ರಾಜಕರಿಂದ ಟಾಗೂರರ ಈ ವಿಶ್ವಧರ್ಮ ಮೂರ್ಖಗೊಂಡಿರಬಹುದು. ಏಕೆಂದರೆ ಈ ಬಾಯೂಲ್ ಎಂಬ ಪರಿವ್ರಾಜಕರ ಧರ್ಮಕ್ಕೂ ಟಾಗೂರರ ಗೀತಾಂಜಲಿಯಲ್ಲಿ ಮೂಡಿರುವ ಧರ್ಮಕ್ಕೂ ಸಾದೃಶ್ಯವಿದೆ. ಅಜ್ಞಾತಕವಿ ರಚಿತವಾದ ಈ ಬಾಯೂಲ್ ಗೀತದ ಒಂದು ಆಂಗ್ಂಭಾಷಾಂತರವನ್ನು ಗಮನಿಸಿದರೆ ನಮಗೆ ಅದು ಟಾಗೂರರ ಈ ಗೀತಾಂಜಲಿಯಂತೆಯೇ ಇದೆ ಎನನಿಸುತ್ತದೆ. ಒಂದು ಕವನ ಹೀಗಿದೆ—

My heart is like a flute he has played on.

If ever it fall into other hands-

Let him fling it away.

My lover's flute is dear to him

Therefore, if today alien breath have entered it and

sounded strange notes,

Let him break it to pieces and strew the dust with them.

ಕವಿ ಟಾಗೋರರೇ ಈ ಬಾಯೂಲ್ ಗೀತಗಳ ಬಗ್ಗೆ ಹೇಳುತ್ತಾ”.. Gods love finding its finality in man's love. According to it, the lover, man, is the complement of the lover God, in the internal love drama of existence; and God's call is every wafted in man's heart in the world-music, drawing him towards the union. This idea has been expressed in rich elaboration f symbles verging upon realism” ಎಂದು ಹೇಳುವ ಮಾತೇ ಅವರ ಗೀತಾಂಜಲಿಗೂ ಅನ್ವಯಿಸುತ್ತದೆ.

ಗೀತಾಂಜಲಿಯ ಒಂದೊಂದು ಗೀತವೂ-ನಿಂತು ಸವಿದು ಆನಂದಿಸಬೇಕಾದುದು. ಇವು ಕವಿಯ ಆತ್ಮ ಸಂಸ್ಕಾರಗೀತಗಳು. ಇವು W.B. Yeats ಹೇಳುವಂತೆ “The work of a Supreme culture, they yet appears as much the growth of the common soil as the grass and the rushes. A tradition where poetry and religion are the same thing, has passed through the centuries, gathering

from learned and unlearned metaphor and emotion, and carried back again to the multitude the thought of the scholar and of the noble.

ಇವು ಲಘುವಿಲಾಸಿಗಳ ಕಾಲಹರಣಕ್ಕಾಗಿ; ಜೀವವನ್ನು ಶ್ರದ್ಧೆ ಉತ್ಸಾಹಗಳ ಹೊಸ ಆಶಯದಿಂದ ತುಂಬುವ ಪ್ರಾಣಕೋಶಗಳು. ಜೀವನದ ಹಾದಿಯ ಪತಿಕರು ತಮ್ಮ ಪರಿಣಾಮಾಯಾಸದಲ್ಲಿ ಹಾಡಿಕೊಂಡು ಮುನ್ನಡೆಯು ಉಸಿರಾಗತಕ್ಕವು. ಇದರಲ್ಲಿರುವುದು ಒಂದು ವೃಕ್ಷೀಯಲ್ಲ ವಾಣೀಯಲ್ಲ; “A whole people, a whole civilization,” ಒಂದು ಅವಿಂಡ ಜನತೆ, ಒಂದು ಅವಿಂಡ ನಾಗರಿಕತೆ.

ಒದುಪತ್ರ:

## ನಮ್ಮರು ಚಂದವೋ

- ಸಬೀಹ ಭಾವಿಗೌಡ

ನಮ್ಮ ಮುಷ್ಕರ ಅಂದಿಗೆ ನಾಲ್ಕನೆಯ ದಿನವನ್ನು ತಲುಪಿತ್ತು. ಅಪ್ಪನ ಹಟವೂ ಇಳಿದಿರಲಿಲ್ಲ. ನಮ್ಮ ದುಃಖವೂ ಮುಗಿದಿರಲಿಲ್ಲ. ಅಪ್ಪನಿಗೆ ಬಡ್ಟಿ, ಅದರೊಂದಿಗೆ ಬರಲಿರುವ ಹೊಸ ಹೊಸ ಅವಕಾಶಗಳ ಸುಂದರ ಭವಿಷ್ಯ ಎದುರಿಗಿತ್ತು. ನಮಗೋ ಎಳವೆಯಿಂದ ಓಡಿ ಆಡಿದ, ಬಿದ್ದು-ಎದ್ದು, ಜಗಣಾಡಿ ರಾಚಿಯಾಗಿ ಕಳೆದ ಅವಿಂದ ನೆನಮಗಳನ್ನು-ಜನರು, ಮನೆ, ನೆಟ್ಟಿ ಗಿಡ-ಮರ, ಸಮುದ್ರ ಕೆನಾರೆ, ಶಾಲೆ, ಪಕ್ಕದ ಹಳ್ಳಿ. . . ಹಿಗೆ ಅಸಂಖ್ಯೆ ವ್ಯಕ್ತಿ ಮತ್ತು ವಸ್ತುಗಳನ್ನು ಅಗಲಬೇಕು ಎಂಬ ನೋವು ಕಾಡುತ್ತಿತ್ತು.

“ಅಪ್ಪಾ, ನಮ ನೆನಪಿನ್ನು ಬೇರುಗಳು ಇಲ್ಲೇ ಇವೆ. ಇದನ್ನು ಈಗ ಕಿತ್ತು ಮತ್ತೆಲ್ಲೋ ಹೊಸ ಉಂಟಿಲ್ಲ ಹೊಸ ಮಣಿಲ್ಲ ನೆಡುವ ಪ್ರಯತ್ನ ಮಾಡೋಬೇಡಿ. ಅಪ್ಪಕ್ಕೂ ಬಲವಂತದಿಂದ ನಮನ್ನು ಕರಹೊಂಡು ಹೋದ್ದೆ ನಾವು ಜೀವಂತ ಹೊ ಆಗ್ನೇಯಾ ಅಪ್ಪೇ... ಹಂಗಾಗಿ ಪ್ಲೀಸ್...”

“ಇದು ಹುಚ್ಚಾಗಿ ಅಲ್ಲಿ ಬೇರೆ ಏನು? ನಾನು ಇವತ್ತಲ್ಲ ನಾಳೆ ಆದ್ದು ರಿಟಾಯರ್ ಆಗಬೇಕಾ? ಆಗಾದ್ದು ಈ ಮನಿ, ಉರು, ಎಲ್ಲಾನು ಬಿಡಾಕ ಬೇಕಲ್ಲ. ಆಗೂ ಹಿಂಗ ಹಟ ಹಿಡಿತೀರೇನು?”

“ಅದಾದ್ದು ಅನಿವಾಯ. ಅಪ್ಪಾಗ ನಾವೂ ದೊಡ್ಡೋರಾಗಿ ಕೆಲ್ಲದ ಮ್ಯಾಲೆ ಎಲ್ಲೋ ಹೊಕ್ಕೇವಿ. ಮತ್ತೆ ರಿಟಾಯರ್ ಆದ್ದೊಮ್ಯಾಲೂ ಇಲ್ಲೇ ಇರಾಕೆ ಬರಂಗಿಲ್ಲ ಅಂತ ನಮ್ಮ ಗೊತ್ತಿಲ್ಲೇನ್ನಾ? ಬೇಕಂದ್ರ ಇಲ್ಲೇ ಹಂಗೂ ಜಾಗ ತಗೊಂಡಿರಲ್ಲ, ಒಂದ್ ಮನಿ ಕಟ್ಟಿದ್ದು ಆಗತ್ತ.”

ಅದು ಅಪ್ಪನೊಂದಿಗೆ ನಮ್ಮ ಮೊದಲ ಯುದ್ಧವಾಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಪ್ಪ ತನ್ನ ಮಕ್ಕಳ ಅಭಿಪ್ರಾಯ ಕೇಳಿದ ಮೊದಲ ಸಂದರ್ಭವಾಗಿತ್ತು. ಆ ಕಡೆ ಅಪ್ಪ ಮತ್ತು ಅಮ್ಮೆ. ಈ ಕಡೆ ಸಾಲಾಗಿ ಇದು ಮಕ್ಕಳು. ಅದನ್ನು ಹಗ್ಗ ಜಗ್ಗಾಟ ಎನ್ನವಂತೆಯೂ ಇರಲಿಲ್ಲ. ಬಹುಶಃ ಅಪ್ಪನೂ ಮಕ್ಕಳಿಂದ ಇಂಥ ವಿರೋಧ ಬಂದಿತು ಎಂದು ಅಂದುಕೊಂಡಿದ್ದಿರಲಿಲ್ಲ. ಹೇಗೂ ಸಮೃತಿಸುತ್ತಾರೆ; ಒಂದು ಮಾತು ಕೇಳಿದರಾಯಿತು ಎಂದೇ ಪ್ರಸ್ತಾವಿಸಿದ್ದಿರಬೇಕು. ಇವೆಲ್ಲದರ ಪರಿಣಾಮವಾಗಿ ಅವರಿಗೂ ನಮ್ಮ ವಿರೋಧವನ್ನು ಕಂಡು ಆಫಾತವಾಗಿತ್ತು. ನಮ್ಮ ಮನವಿ ಬಿದ್ದ ಹೋಗುವುದು ಲಿಚಿತವೆನಿಸಿದಾಗ ನಮಗೂ ದಿಗಿಲೋ ದಿಗಿಲು. ಆಗಲೇ ನಮ್ಮ ಹುಡುಕಾಟ

ಆರಂಭವಾಗಿತ್ತು. ಗುಳೆ ಹೋಗುವವರ ನೋವನ್ನು ಮೊದಲ ಬಾರಿ ಅನುಭವಿಸಿದ್ದೇವು. ಯಾವುದನ್ನು ಹೊಸ ಉರಿಗೆ ಒಯ್ಯಬಹುದು? ಯಾವುದನ್ನು ಸಾಧ್ಯವಿಲ್ಲ? ಈ ಆಯ್ದು ಮತ್ತು ವಿಂಗಡಣೆಗಳು ಅನಿವಾರ್ಯವಾದಾಗ ದೇಹದ ಒಂದೊಂದೇ ಅಂಗವನ್ನು ಭೇದಿಸಿದಂತಹ ನೋವು!

ಕೆಆರ್ಜಿಸಿ-ಕೇಳುಗರಿಗೆ ಇಂಗ್ಲಿಝ್ ವರ್ಣಮಾಲೆಯ ನಾಲ್ಕು ಅಕ್ಷರಗಳು, ಸ್ಪ್ಲಿ ಹತ್ತಿರದವರಿಗೆ ಅದೊಂದು ಘನತೆವೆತ್ತು ಇಂಜಿನಿಯರಿಂಗ್ ಕಾಲೇಜು ಮತ್ತೂ ಸ್ಪ್ಲಿ ಹತ್ತಿರದವರಿಗೆ ಅದು ಜೀವನೋಪಾಯಕ್ಕೆ ದಾರಿ ಮಾಡಿದ ಸಂಸ್ಥೆ. ಆಸುಪಾಸಿನ ಉರಿನವರಿಗೆ ತಮ್ಮನ್ನು ಗುಳೇ ಎಬ್ಬಿಸಿ ಎದ್ದು ನನಿಂತ ದೃಶ್ಯ ಸಂಸ್ಥೆ. ಅದರೊಳಗಿನ ಭಾಗವಾಗಿ ಬೆಳೆದ ನಮಗೆ ಅದು ನಮ್ಮ ನೆನಪು, ಬದುಕು, ಉಸಿರು! ಅದರೊಳಗೆ ಒಂದು ಮಟ್ಟ ವಿಶ್ವವೇ ಇತ್ತು. ಬಹುಭಾಷಿಕರ, ಬಹುದೇಶಿಕರ, ಬಹುಜಾತಿಯ-ಅವೆಲ್ಲವನನ್ನೂ ಏರಿದ ‘ಕೆಆರ್ಜಿಸಿಯನ್’ ಸಂಸ್ಕೃತಿಯೊಂದನ್ನು ರೂಪಿಸಿದ ತಾಣವಯ. ಅದರಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಯೋಚಿಸಬೇಕಿತ್ತು. ಬೃಹತ್ ಕಟ್ಟಡಗಳು, ಸಾಲಾಗಿ ಎದ್ದು ನನಿಂತ ಐದು ಭವ್ಯ ಹಾಸ್ಪಿಲ್‌ಗಳು; ಅದರಲ್ಲಿ ವಾಸವಾಗಿದ್ದ ವಿವಿಧ ರಾಜ್ಯಗಳ, ಭಾಷೆಗಳ ವಿದ್ಯಾರ್ಥಿಗಳಿಂದ; ಏಶಾಲಿವಾದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳ ಸಾಲುಗಳು ಮನೆಗಳು; ಬೃಹತ್ ಹೊರಾಂಗಣ ಧಿಯೇಟರ್, ಸಿನಿಮಾ ಕ್ಲಬ್‌ನಿಂದ ಪ್ರಾಯೋಜಿತವಾಗಿ ಪ್ರದರ್ಶನಗೊಳ್ಳುತ್ತಿದ್ದ ವಾರಕ್ಕೂಂದು ಸಿನಿಮಾಗಳು, ವಾರಗಟ್ಟಲೇ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು; ಕ್ರೀಡಾಕೂಟಗಳು... ಪಕ್ಕದಲ್ಲೇ ಕಾಲ್ಪನಿಕೆಯ ದೂರದ ಸಮುದ್ರ ತೀರ, ಪಕ್ಕದ ಹಳ್ಳಿ, ಅಲ್ಲಿಯ ದೇವಸ್ಥಾನ, ಹರಿಯುವ ನದಿ, ಹಸುರು ಉಟ್ಟಿ ನಗುವ ಗದ್ದೆ, ಬಯಲು... ಗಂಡಸರ ಸಂಚಯ ಹರಟಿಯ ಕ್ಲಬ್‌, ವಾರಾಂತ್ಯಕ್ಕೆ ಮಹಿಳೆಯರು ಒಂದೆಡೆ ಸೇರುವ ಮಹಿಳಾ ಕ್ಲಬ್‌, ಪ್ರಾಥಮಿಕ ಶಾಲೆ, ಮಕ್ಕಳ ಕ್ರೀಡಾಂಗಣ, ಕಾಲೇಜಿನ ಭವ್ಯ ಕ್ರೀಡಾಂಗಣ, ಅಲ್ಲಿ ನಡೆಯುತ್ತಿದ್ದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳು; ಎನ್‌ಸಿ.ಸಿ. ಶಿಬಿರದ ಪ್ರಾಶ್ನಿಕೆಗಳು.. ಎಲ್ಲವೂ ಎಲ್ಲರೂ ಸೇರಿದ ಸಮುದಾಯವೇ ಕೆಆರ್ಜಿಸಿ.

ಇಲ್ಲಿ ಯಾರೆಬ್ಬರಿಗೂ ಪ್ರತ್ಯೇಕ ಪ್ರಪಂಚ ಇರಲಿಲ್ಲ. ಎಲ್ಲರೂ ವ್ಯೇಯಕ್ಕಿರುತ್ತಿರುತ್ತಿದ್ದು ಅನನ್ಯತೆಯನ್ನು ಮರೆತು ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಿದ್ದರು. ಹೋಳಿ ಹುಟ್ಟಿಮೆ ಬಂತೆಂದರೆ, ಎದುರು ಮನೆಯ ಉತ್ತರಭಾರತದ ಸಿಂಗ್ ಅವರ ಕುಟುಂಬದ ಸದಸ್ಯರು ವರ್ಣರಂಜಿತ ಬಣ್ಣಗಳನ್ನು ಹಿಡಿದು ಮನೆ ಮನೆಗೆ ಹೊರಟರೆಂದೇ ಅಥರ್. ಅದಕ್ಕಾಗಿ ನಾವು ಕೂಡಾ ತಯಾರಾಗಿ ಕಾರ್ಯಕ್ರಮದಲ್ಲಿ ಹಳೆಯ ಬಟ್ಟೆಗಳನ್ನು ತೊಟ್ಟಿ ಆ ದಿನ ಯಾರ ಮನೆಯಲ್ಲಿ ಯಾವ ನಿರ್ಬಂಧವೂ ಇಲ್ಲ. ಹೇರಿದರೆ ಕೇಳುವವರು ಇರಬೇಕ್ಕಿಲ್ಲ. ಸಿಂಗ್ ಪರಿವಾರದ ಜೊತೆ ಮನೆ ಮನೆಯನ್ನು, ಬೀರಿ-ಬೀರಿಗಳನ್ನು ಅಲೆಯುತ್ತಾ ಸಾಗಿದರೆ ಕಿಂದರಿ ಜೋಗಿಯ ಸೈನ್ಯ ಬೆಳೆಯುತ್ತಿರುತ್ತು. ಯುಗಾದಿ ಬಂದರೆ, ಅಕ್ಕಪಕ್ಕದ ಮನೆಗಳಿಂದ

ಬೇವು-ಬೆಲ್ಲದ ಮಟ್ಟ ಹರಿವಾಣಿಗಳು ನಮ್ಮ ಮನೆಗೆ ಬರುತ್ತಿದ್ದವು. ಬೇವನ್ನು ಪಕ್ಕಕ್ಕಿಟ್ಟು ಬೆಲ್ಲವನ್ನು ಮಾತ್ರ ಮೆದ್ದು, ಮಧ್ಯಾಹ್ನಕ್ಕೆ ಸಿದ್ಧವಾಗುತ್ತಿದ್ದ ಹೋಳಿಗೆ ಉಟಕ್ಕೆ ಮನ ಕಾಯುತ್ತಿತ್ತು. ಸಂಕ್ರಾಂತಿಯಂದು ಕುಸುರೆಳ್ಳನ್ನು ಹಂಚುವ ಭರಾಟೆ. ಮನೆಯಲ್ಲಿ ಕುಸುರೆಳ್ಳ ಮಾಡಲು ಮಕ್ಕಳ ಒತ್ತಾಯ ಮಧ್ಯಾಹ್ನ ಮೂರಕ್ಕೆ ಎಳ್ಳು ಹಂಚಲು ಮಕ್ಕಳ ಗುಂಪು ಹೊರಟರೆ, ರಾತ್ರಿ ಏಳು-ಎಂಟು ಗಂಟೆವರೆಗೆ ಪರಿಚಿತ-ಅಪರಿಚಿತ ಭೇದವಿಲ್ಲದೆ ಎಲ್ಲರ ಮನೆ ಬಾಗಿಲನ್ನು ತಟ್ಟಿ, ಅವರಿಗೆ ಎಳ್ಳನ್ನು ಬೀರಿ, ಅವರ ತೋಟದತ್ತ ದಿಟ್ಟಬೀರಿ, ಹೂದೋಟ ಚೆನ್ನಾಗಿದ್ದರೆ ಅಸೂಯೆಯ ನೋಟ ಬೀರಿ, ಅವರಿಂದ ಹೂವನ್ನೋ ಹಣ್ಣನ್ನೋ ಉಡುಗೊರೆಯಾಗಿ ಪಡೆದು, ಉಟ್ಟ ಲಂಗದ ನೆರಿಗೆಯನ್ನು ಮುಂಗಾಲಿನಿಂದ ಒದೆಯುತ್ತಾ ಸಾಗುತ್ತಿದ್ದ ಪರಿ ಒಬ್ಬರದಲ್ಲ. ಎಲ್ಲರದೂ!

ವಿಜಯದಶಮಿಯಂದು ಬನ್ನಿ ಎಲೆಗಾಗಿ ಪರಷ್ಪರ ಮೇಲಾಟ. ‘ಬನ್ನಿ ಹಂಚಿ ಬಂಗಾರದ ಹಾಗೆ ಇರೋಣ’ ಎಂಬ ಫೋಟ ವಾಕ್ಯವನ್ನು ಹೊತ್ತು. ಮನಮನೆಗೆ ಸಾಗಿ, ಹಿರಿಯರ ಪಾದಕ್ಕರಿಗಿ ಶಶೀವಾದ ಪಡೆಯುವ ಭರಾಟೆ. ಬನ್ನಿ ಹಂಚುವ ಪದ್ಧತಿ ಅರಿಯದ ಸ್ಥಳೀಯ ಕುಟುಂಬದವರಿಗೂ ಮಕ್ಕಳ ಈ ಸೈನ್ಯವನ್ನು ಹೇಗೆ ಸತ್ಯರಿಸುವುದೆಂದು ತಿಳಿಯದೆ ದಿಗಿಲು. ಅವರು ತಿಂಡಿಯನ್ನೋ, ಹಣ್ಣನ್ನೋ ಪ್ರತಿಯಾಗಿ ನೀಡಿದಾಗ, ತಾವು ಕೈನೀಡಬೇಕೋ ಬೇಡವೋ ಎಂದು ಮಕ್ಕಳಾದ ನಮ್ಮಲ್ಲಿ ಹೋಲಾಯಮಾನ ಸ್ಥಳಿ ನಿಮಾಣಿವಾಗುತ್ತಿತ್ತು. ದೀಪಾವಳಿ ಬಂದರೆ ನಮ್ಮ ಮನೆಯಲ್ಲೂ ಆಕಾಶಬುಟ್ಟಿ ಏರಬೇಕು. ಕತ್ತಲಾದೊಡನೆ ಸಾಲಾಗಿ ಎಲ್ಲರ ಮನೆಗಳಲ್ಲೂ ಸುರ್ಹಾಸುರ್ಹಾ ಬತ್ತಿ, ನೆಲಚಕ್ರ, ಹೂಕುಂಡ, ಪಟಾಕ, ಅಟಂಬಾಂಬಾಗಳ ಸೃಜನ ಸಂಗೀತದ ಭರಾಟೆ. ರಂಜಾನ್ ಬಂದರೆ ಸುರ್ಹಾಸುರ್ಹಾ ಕೇಳಿಕೊಂಡು ನೆರೆಹೊರೆಯ ದೊಡ್ಡ ಗುಂಪಿನ ಆಗಮನ. ಅಮ್ಮ ಪಾಯಸ ಮಾಡುತ್ತಿದ್ದುದು ಮಟ್ಟ ಹಂಡೆಯಲ್ಲೇ ಆದರೂ ರಾತ್ರಿ ಉಟದ ವೇಳೆಗೆ ತಳಕಂಡು ಅದು ಸದ್ಗು ಮಾಡುತ್ತಿತ್ತು. ಕ್ಯಾಂಪಸ್‌ನಲ್ಲಿ ಕೈಸ್ತರ ಮನೆಗಳು ವಿರಳವಾಗಿದ್ದವು. ಎರಡೇ ಎರಡು ಕುಟುಂಬಗಳಿದ್ದವು. ಅವರ ಬದುಕಿನ ಕ್ರಮ, ಅವರ ಮನೆಯೋಜಗಿನ ಅಲಂಕಾರ, ಹೀರೋಪಕರಣಗಳು ನಮ್ಮನ್ನು ಬೆರಗುಗೊಳಿಸುತ್ತಿದ್ದವು. ಅವರೆಲ್ಲೋ ಕುಬೇರನ ವಂಶಸ್ಥರಿರಬೇಕೆಂಬ ಉಹೆ ನಮ್ಮದಾಗಿತ್ತು. ಅವರ ಮನೆಗಳಲ್ಲಿ ಯಾವತ್ತೂ ದೊರೆಯುತ್ತಿದ್ದ ಬ್ರೇಡ್, ಕೇಕ್, ಬಿಸ್ಕಿಟ್‌ಗಳನ್ನು ಕಂಡು, ನಾವೂ ಕೈಸ್ತರಾಗಿ ಹುಟ್ಟಿದ್ದರೆ ಎಷ್ಟು ಮಜವಾಗಿರುತ್ತಿತ್ತು ಎಂದು ಕರುಬಿದ್ದ ಅದೆಷ್ಟು ಬಾರಿಯೋ.

ನಾಗರಪಂಚಮಿ ಬಂತೆಂದರೆ ಬಗೆಬಗೆಯ ಉಂಡೆಗಳು ಸಿದ್ಧವಾಗುತ್ತಿದ್ದವು. ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಸುರುಳಿ ಹೋಳಿಗೆ ಹೀಗೆ ಒಂದೊಂದು ಮನಮನೆಗೆ ಯಾತ್ರೆ ಹೊರಡುತ್ತಿದ್ದವು. ಎಲ್ಲ ಮಕ್ಕಳದ್ದೂ ಬಂದೇ ರಾಗ. “ನೀನು ಮಾಡಿದ್ದು ಚೆನ್ನಾಗಿಲ್ಲ, ಅಂಟಿ ಮಾಡಿದ್ದು ಚೆನ್ನಾಗಿದೆ”. “ಅಲ್ಲೇ

ಹೋಗಿ ತಿನ್ನು, ನಿನ್ನ ಬಾ ಅಂತ ಕರ್ದಾವು ಯಾರು?” ಎಂದು ಹಿರಿಯರಿಂದಲೂ ಮಾಮೂಲಿ ರಾಗ. ಇಂಥ ಎಲ್ಲ ಹಬ್ಬಗಳಿಗೆ ಕಿರೀಟಪಿಟ್ಟಂತೆ ಇರುತ್ತಿದ್ದುದು ಗಣೇಶನ ಹಬ್ಬ. ಗಣೇಶ ಚತುರ್ಥಿಯ ದಿನದಂದು ಯಾರು ಗರಿಷ್ಠ ಸಂಖ್ಯೆಯ ಗಣೇಶನನ್ನು ನೋಡುತ್ತಾರೆ ಎಂಬ ಸ್ವರ್ಥ ನಮ್ಮಲ್ಲಿ ಹುಟ್ಟಿತ್ತು. ಹೀಗಾಗಿ ಮನೆ ಮನೆಯ ಕದತಟಿ; ತಳಿರು-ತೋರಣ ಟ್ಟಿದ ಮನೆಯನ್ನು ಬಿಡದೆ ನುಗ್ಗಿ, ಗಣೇಶನ ದರ್ಶನ ಪಡೆಯುತ್ತಿದ್ದೇವು. ಹೋದಹೋದಲ್ಲಿ ತಿಂಡಿ-ತೀರ್ಥ ಎನ್ನುತ್ತ ಸಂಚಯವೇಳಿಗೆ ರೊಣಪ ಹೊಟ್ಟೆಯ ಗಜಾನನನ ಅನುಯಾಯಿಗಳೇ ಆಗುವುದಿತ್ತು. ಹದಿನ್ಯೇದು, ಇಪ್ಪತ್ತು, ಇಪ್ಪತ್ತೆದು... ಅವರವರ ಸಾಮಧ್ಯಕ್ಕೆ ಅನುಸಾರವಾಗಿ ಗಣೇಶನ ದರ್ಶನವಾಗುತ್ತಿತ್ತು. ಕಾಲೇಜು ಆವರಣದೊಳಗೆ ಸ್ಥಾಪಿತ ಗಣೇಶ ಎಲ್ಲರಿಗೂ ಹಿರಿಯಣ್ಣ-ಗಾತ್ರ ಮತ್ತು ವೈಭವದಲ್ಲಿ. ಗಣೇಶ ಚತುರ್ಥಿಯ ದಿನ ಕಾಲೇಜಿನಲ್ಲಿ ಸಂಗೀತ ಕಾರ್ಯಕ್ರಮ; ಬಳಿಕ ಪ್ರಸಾದ ವಿನಿಮಯ. ನಮಗೆ ಎಲ್ಲರಿಗೂ ಇವೆಲ್ಲ ನಮ್ಮದಲ್ಲದ ಹಬ್ಬಗಳು ಎಂಬ ಭಾವ ಉದಯಿಸಿದ್ದೇ ಇಲ್ಲ. ಗಣೇಶ ವಿಸರ್ವಣನೆಯ ದಿನದಂದು ಇಡೀ ಕ್ಯಾಂಪಸ್ ಸಂಭ್ರಮದಿಂದ, ಸಡಗರದಿಂದ ಪಾಲ್ನೊಳ್ಳುತ್ತಿತ್ತು. ಎರಡು ಕಿಲೋಮೀಟರ್ ದೂರದಿಂದ ಉದ್ದದ ನೇರ ರಸ್ತೆಯಲ್ಲಿ ಮೆರವಣಿಗೆ ಬರುತ್ತಿದ್ದರೆ, ಎಲ್ಲ ಧೂಯರೂ ಗಣೇಶನನ್ನು ಭಾವಮೂರ್ಚಕವಾಗಿ ಬೀಳೆಳ್ಳಡಲು ಸೇರುತ್ತಿದ್ದರು.

ಇವುಗಳಿಗೆಲ್ಲ ಶೀವಿರಪ್ಪಾಯವಾಗಿ ನಿಲ್ಲುತ್ತಿದ್ದುದು ಕಾಲೇಜಿನಲ್ಲಿ ವರ್ಷಕ್ಕೊನ್ನೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು. ಇವು ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಅವರ ಕುಟುಂಬಿಕರೆಲ್ಲ ಸೇರಿ ನಡೆಸುವ ಕೆಆರ್-ಇಸಿಯನ್ ಹಬ್ಬಗಳು ಎನಿಸಿದ್ದೇವು. ಉಳಿದ ಹಬ್ಬಗಳಲ್ಲಿ ಕಂಡುಬರುತ್ತಿದ್ದ ಸಂಭ್ರಮ, ಸಡಗರಗಳು ಇಲ್ಲಾ ವ್ಯಕ್ತವಾಗುತ್ತಿತ್ತು. ಹೆಂಗಸರೆಲ್ಲ ಮಧ್ಯಾಹ್ನವೇ ಅಡುಗೆ, ಅಡುಗೆಮನೆ ಕೆಲಸ ಮುಗಿಸಿ, ಲಘು ನಿದ್ದೆಯನ್ನು ಹೊಡೆದು ಅಲಂಕರಿಸಿಕೊಂಡು ಕಾರ್ಯಕ್ರಮಕ್ಕೆ ಹೊರಟರೆಂದರೆ, ಕಲಾಮಂದಿರದಲ್ಲಿ ಅವರು ಕಾರ್ಯಕ್ರಮ ವೀಕ್ಷಿಸುತ್ತ ಸಂಭ್ರಮಿಸುತ್ತಿದ್ದುದು ಯಾವ ಬಂಧು-ಬಾಂಧವರ ಒಡನಾಟಿದ ಆಪ್ತತೆಗಿಂತಲೂ ಕಡಿಮೆಯದ್ದಾಗಿರಲಿಲ್ಲ. “ಕ್ಷೀಜ್”, “ಡಮಾಶೆರಾಡ್” ಮುಂತಾದ ಕಾರ್ಯಕ್ರಮಗಳಂದು ಕ್ಯಾಂಪಸ್‌ನ ಎಲ್ಲರ ಮನೆಗಳನ್ನೂ ಲಂಟಿ ಮಾಡಿದರೂ ಅಡ್ಡಪಡಿಸುವವರು ಯಾರೂ ಇರುತ್ತಿರಲಿಲ್ಲ.

ಕೆಆರ್-ಇಸಿಯನ್ ಸಂಸ್ಕೃತಿ ಹುಟ್ಟಿದ್ದ ಈ ಆವರಣದಲ್ಲಿ. ಅಲ್ಲಿ ಯಾರಿಗೂ ಜಾತಿ, ಉಪಜಾತಿ, ಧರ್ಮ, ಉರು, ರಾಜ್ಯ ಎಂಬ ಪ್ರತ್ಯೇಕ ಬಡೆಂಟಿಟಿ ಇರಲಿಲ್ಲ (ಅಥವಾ ಇದ್ದರೂ ಅವರವರು ಅದನ್ನು ಪ್ರತಿಜ್ಞಾಮೂರ್ಚಕವಾಗಿ ನೆನಪಿಸಿಕೊಳ್ಳಬೇಕಿತ್ತು). ಇದ್ದುದು ಒಂದೇ ಐಡೆಂಟಿಟಿ-ಅದುವೇ ಕೆಆರ್-ಇಸಿಯನ್. ಸಾಮಾನ್ಯವಾಗಿ ಧಾರವಾಡ ಅಂದೆ ಪೇಡ, ಬೆಳಗಾಂ-ಹುಂದ, ಅಮೀನಗಡ-ಕರದಂಟು, ಮದ್ದಾರು-ವಡೆ

ಹೀಗೆ ಒಂದೊಂದು ಉರನ್ನೂ ಒಂದೊಂದು ಪ್ರಸಿದ್ಧ ಭಕ್ತಿದ ಹೆಸರಿನಲ್ಲಿ ಗುರುತಿಸುವಂತೆ, ಕ್ಯಾಂಪಸ್‌ನೊಳಗೆ ನಮ್ಮದೂ ಒಂದು ಪರಂಪರೆಯಿತ್ತು. ಪಾಟೀಲರ ಮನೆಯ ಸುರುಳಿ ಹೋಳಿಗೆ, ರಂಗಣ್ಣ ಅವರ ಮನೆಯ ವಾಗಿಬಾತ್, ದೇವರಾವ್ ಮನೆಯ ಪಾಯಸ, ಶೈಟ್ರ ಮನೆಯ ಕೋಳಿರೊಟ್ಟಿ-ಕೋಳಿಸಾರು, ಇಸ್ಯಾಯಿಲ್‌ರ ಮನೆಯ ಬಿರಿಯಾನನಿ, ಪಾವಟಿಯವರ ಮನೆಯ ಗೋಡಿ ಹಗ್ಗಿ, ಅಕ್ಷಯವರ ಮನೆಯ ರವೆಲಂಡೆ, ಗುರಪ್ಪ ಅವರ ಮನೆಯ ಬಿಸಿಬೇಳಿಬಾ... ಹೀಗೆ ಒಂದೊಂದು ಮನೆಯೂ ಒಂದೊಂದು ಭಕ್ತಿಕ್ಕೆ ಪ್ರಸಿದ್ಧವಾಗಿತ್ತು. ಒಂದು ವರ್ಷ ಪೂರ್ತಿ ತುಂಬಿವುದರೊಳಗೆ ಒಂದಲ್ಲ ಒಂದು ಕಾರಣಕ್ಕೆ ಅವರೆಲ್ಲರ ಮನೆಯಯಲ್ಲಿ ಉಟದ ಸಂದರ್ಭಗಳು ಒದಗಿ ಬರುತ್ತಿದ್ದವು. ನೆಪಕ್ಕೇನು ಕಡಿಮೆ-ಹುಟ್ಟುಹಬ್ಬ. ತರಗತಿಯಲ್ಲಿ ರ್ಯಾಂಕ್ ಬಂದುದು, ಯಾರದೋ ಪ್ರಮೋಶನ್, ಇನ್ನಾರದೋ ಮನೆಗೆ ಆಗಮಿಸಿದ ಅತಿಧಿಗಳು, ಹಬ್ಬಗಳು ಒಂದೇ ಎರಡೇ.

ವರ್ಷದಲ್ಲಿ ಅಪರೂಪಕ್ಕೆ ಜರುಗುತ್ತಿದ್ದ ಬೆಳದಿಂಗಳ ಉಟದ ಸಂಭ್ರಮವಂತೂ ಸುಂದರ ಕಾವ್ಯ ಎಲ್ಲಾ ಮನೆಯವರೂ ಮೊದಲೇ ಮಾತಾಡಿಕೊಂಡು ಒಂದೊಂದು ಬಗೆಯ ಭಕ್ತಿವನ್ನು ಮಾಡಿ ತರುತ್ತಿದ್ದರು. ಸಂಜೆಯಿಂದ ಎಳೆರಾತ್ರಿಯವರೆಗೆ ಮಕ್ಕಳಿಗೆ ವಿವಿಧ ಬಗೆಯ ಆಟದ ಸ್ವರ್ಥಗಳು; ಹಿರಿಹಾಸಿ-ಹಾಸಿ ಆಟ, ವಿವಿಧ ಮನರಂಜನಾ ಕಾರ್ಯಕರಮಗಳು ನಡೆಯುತ್ತಿದ್ದು, ಎಲ್ಲವೂ ಎಲ್ಲರನ್ನೂ ಒಳಗೊಳ್ಳುತ್ತಿದ್ದವು. ಉಟಕ್ಕೆ ಸಜ್ಜಾಗಿ, ಒಂದು ಕಡೆಯಿಂದ ಒಂದೊಂದೇ ಭಕ್ತಿವನ್ನು ರುಚಿಸೋಡಲೇಂದು ಹಾಕಕೊಂಡು ಒಂದರೂ ಕೈಯ ತಟ್ಟೆ ತುಂಬಿ ತುಳುಕುತ್ತಿತ್ತು. ಹೊಟ್ಟೆ ಮತ್ತು ಮನಸ್ಸು!

ಸಾವಿರದಷ್ಟು ವಿದ್ಯಾರ್ಥಿ ಸಂಖ್ಯೆಯನ್ನು ಹೊಂದಿದ್ದ ಸಂಸ್ಥೆಯು ಕುರಿತು ಒಂದು ದಂತಕಥೆಯೂ ಇತ್ತು. ಅದನ್ನು ಕಟ್ಟುವಾಗ ನರಬಿಲಿ ಕೊಡಬೇಕು ಎಂದು ಶಾಸ್ತ್ರಗಳು ಹೇಳಿದ್ದರಂತೆ. ಆದರೆ “ಕಟ್ಟುತ್ತಿರುವುದೇ ಇಂಜಿನಿಯರಿಂಗ್ ಕಾಲೇಜು, ನಿಮ್ಮ ನಂಬಿಕೆ, ಶ್ರದ್ಧೆಗಳನ್ನೆಲ್ಲ ಮೂಲಿಗೆ ತಳ್ಳಿ” ಎಂದು ಮುಖ್ಯ ಇಂಜಿನಿಯರ್, ಮರೋಹಿತರ ಹಿತನುಡಿಗೆ ಕಿವುಡರಾಗಿದ್ದರಂತೆ. ಅದರ ಫಲವೇನೋ ಎಂಬಂತೆ ವರ್ಷಕ್ಕೆ ಒಬ್ಬರಲ್ಲಿ ಒಬ್ಬ ವಿದ್ಯಾರ್ಥಿಯನ್ನು ಆ ‘ಅಮ್ಮ’ ಬಲಿ ತೆಗೆದುಕೊಳ್ಳುತ್ತಿದ್ದಾಳೆ ಎಂದು ಮಾತಾಡಿಕೊಳ್ಳುತ್ತಿದ್ದರು. ಇಂತಹ ಕಥೆಗಳೆಲ್ಲ ಹುಟ್ಟುತ್ತಿದ್ದುದು ಯಾರೋ ದುರ್ಘಟನೆಗೆ ಒಳಗಾಗಿ ಇಹಲೋಕ ತ್ಯಜಿಸಿದಾಗ. ಅವರ ಅಂತ್ಯಕ್ಕೆಯೆಯ ಜೊತೆಗೆ ಅದೂ ನಮ್ಮ ಮನೋಲೋಕದಿಂದ ಮರೆಯಾಗುತ್ತಿತ್ತು. ಅಂತೂ ನಂಬಿಕೆಯನ್ನು ನಿಜಗೊಳಿಸುವಂತೆ ವರ್ಷದಲ್ಲಿ ಒಬ್ಬರಲ್ಲಿ ಒಬ್ಬ ವಿದ್ಯಾರ್ಥಿಯ ಸಾವು ತಪ್ಪುತ್ತಿರಲಿಲ್ಲ. ಈಜಿಗೆಂದು ಸಮುದ್ರಕ್ಕೆ ಹೋದವರು, ನೀರಿನಲ್ಲಿ ಘೋಟೋ ತೆಗೆಸಿಕೊಳ್ಳುವ ಹುಣಿಗೆ ಬಲಿಯಾದವರು, ನೀರಿನಲ್ಲಿ ಮುಳುಗುವವರನನ್ನು ರಕ್ಷಿಸಿಹೋದವರು... ಹೀಗೆ ಒಬ್ಬರಲ್ಲಿ ಒಬ್ಬರು ಬಲಿಪೀಠ ಏರುತ್ತಿದ್ದರು. ಅಂತಹ ದಿನಗಳಲ್ಲಿ ನೂರಾರು ವಿದ್ಯಾರ್ಥಿಗು ಬಿಳಿ ಉಡುಪು ಧರಿಸಿ,

ಹಾಸ್ಪೋನಿಂದ ಸಮುದ್ರ ದಂಡೆಯವರೆಗೆ ‘ಕೊನೆಯ ಯಾತ್ರೆಯಲ್ಲಿ ಭಾಗಿಗಳಾಗಿ ಹೋಗುತ್ತಿದ್ದರು. “ರಾಮ್ ನಾಮ್ ಸತ್ಯ ಹೇ” ಪ್ರತೀ ಯಾತ್ರೆಯಲ್ಲೂ ಕೇಳಬರುತ್ತಿದ್ದ ನುಡಿಯಾಗಿತ್ತು. ಸತ್ಯವನು ಯಾವ ಭಾಷಿಕ? ಯಾವ ಜಾತಿಯವ? ಯಾರಿಗೂ ನೆನಟಿರುತ್ತಿರಲ್ಲಿ. ಎಲ್ಲಿರಿಗೂ ಒಂದೇ ಬಗೆಯ ಶೃಂಗಾರ, ಮೆರವಣಿಗೆ, ಕೊನೆಯ ಯಾತ್ರೆ ಮತ್ತು ಸಂಸ್ಕಾರ. ದೂರದೂರದ ಉರುಗಳಿಂದ ಒಂದ ಮೃತನ ಹಂತವರು ಮಗನನ್ನು ಕಳೆದುಕೊಂಡ ದುಃಖದಲ್ಲಿ ಕುಸಿದವರು, ಕೆಆರ್ಎಸಿಯಿಂದ ಮರಳುವಷ್ಟರಲ್ಲಿ ನಾಲ್ಕಾರು ಮುಕ್ಕಳನ್ನು ಸಂಪಾದಿಸಿ, ಅವರ ಪ್ರೀತಿಯನ್ನು ಹೊತ್ತು ಸಾಗುತ್ತಿದ್ದರು.

ಬೇಸಿಗೆ ಬಂತಂದರೆ ಅದು ಗಾಳಿಪಟದ ಕಾಲ. ಬಣ್ಣಾದ ಕಾಗದ, ಕಡ್ಡಿ, ಅಂಟು, ಕತ್ತರಿ, ದಾರ... ಒಂದೊಂದೇ ಮನೆಯಿಂದ ಮಂಗಮಾಯವಾಗುತ್ತಿದ್ದವು. ಆಗ ಯಾರ ಮನೆಯಲ್ಲಿ ಕಡಿಮೆ ಬೈಗಳು ಸಿಗುತ್ತೇ? ಯಾರ ಮನೆಯಲ್ಲಿ ದೊಡ್ಡ ವರಾಂಡ ಇದೆ? ಯಾರ ಅಣ್ಣ, ಬಿಕ್ಕಪ್ಪ, ಅಪ್ಪ ಗಾಳಿಪಟದ ನಮ್ಮ ತಯಾರಿಗೆ ಕ್ಯು ಜೋಡಿಸುತ್ತಾರೆ? – ಎಂಬ ಚಚೆ ನಡೆದು ಇಡೀ ಮಕ್ಕಳ ದಂಡು ಆ ಮನೆಗೆ ಲಗ್ಗಿ ಹಾಕುತ್ತಿತ್ತು. ಈ ಸಂದರ್ಭದಲ್ಲಿ ಯಾರೂ ತಮ್ಮ ತಮ್ಮ ಮಕ್ಕಳಿಗೆ ಮಾಡಿಕೊಟ್ಟರೆ ಸಾಕು ಎಂಬ ಅಲ್ಲ ಬುದ್ಧಿ ತೋರಿದ್ದೇ ಇಲ್ಲ. ಮತ್ತೆ ಒಂದು ವಾರದ ಕಾಲ ಗಾಳಿಪಟ ಹಾರಿಸುವ ಅದರ ಅಂತೆ ಕಂತೆಗಳ ಸುದ್ದಿಯೇ ಹೊಟ್ಟೆ ತುಂಬಿಸುತ್ತಿತ್ತು.

ಕ್ಷಾಂಪಸೋನಲ್ಲಿ ಇದ್ದ ಹಿರಿಯರೆಲ್ಲ ನಮಗೆ ಅಂಕಲ್ ಇಲ್ಲವೇ ಆಂಟಿ. ಸಮವಯಸ್ಕರನ್ನು ಬಿಟ್ಟರೆ ಒಂದೋ ಅಣ್ಣ, ಅಕ್ಕ ಅಥವಾ ತಮ್ಮ, ತಂಗಿ. ವ್ಯಕ್ತಿ ವ್ಯಕ್ತಿಗಳ ನಡವೆ ಗೋಡೆಗಳೇ ಇಲ್ಲದಿದ್ದ ಅಥವಾ ಗೋಡೆಗಳು ಏಳಲು ಬಿಡದೇ ಇದ್ದ ಅಂದಿನ ಕಾಲದ ಮಹತ್ವ ಇಂದು ಅರಿವಿಗೆ ಬರುತ್ತಿದೆ. ಅಪ್ಪ ಹೊಡೆದರೆಂದು, ಅಮ್ಮ ಬೈದರೆಂದು ಮನಿಸಿಕೊಂಡು ನೆರೆಮನೆಯವರೆಗೆ ದೂರು ಒಯ್ದು ರಾಜೀ-ಪಂಚಾಯಿತಿಕೆ ನಡೆಸಿದವರು ನಾವು. ಮುಂದೆ ಏನನ್ನು ಓದಬೇಕು ಎಂಬ ಇಚ್ಛೆಯನ್ನು ತಂದೆಯಲ್ಲಿ ಹೇಳಲು ಅಳುಕಾದಾಗ ಅಪ್ಪನ ಸಹೋದ್ರೋಗಿಯ ಮೋಹನದವರು; ಎದುರುಮನೆ ಚಕ್ರಪಾಣಿಯವರ ಮಟ್ಟಮಗು ತಾಯಿಯ ‘ಎಣ್ಣೆಸೇವೆ’ಯಿಂದ ತಪ್ಪಿಸಿಕೊಳ್ಳಲು ದಿಗಂಬರಳಾಗಿ ಓಡಿ, ಬೇಲೀಯನ್ನು ತೂರಿಕೊಂಡು ನಮ್ಮ ಮನೆಯ ಬಾಗಿಲು ತಟ್ಟಿ ಅಡಗಿಕೊಂಡದ್ದು, ಎಲ್ಲ ತೀರ ಮಾಮೂಲೀ ಸಂಗತಿಯನಿಸಿತ್ತು. ಫೇಲಾದ ಹುಡುಗ ಮನೆಗೆ ಬಾರದೆ ಇದ್ದಾಗ ಪಕ್ಕದ ಬೀದಿಯ ಶಿವಾಜಿ ಶೆಟ್ಟಿ ಗಲ್ಲಿ ಗಲ್ಲಿಗಳನ್ನು ಸುತ್ತಿ. ಆತನ ಇರವನ್ನು ಪತ್ತೆಹಚ್ಚಿ ಮನೆಗೆ ಕರೆತಂದು ಹೆತ್ತವರ ಕಣ್ಣೀರು ಒರಸಿದ್ದು, ಅತ್ಯೆಯ ಹಿಂಸೆಗೆ ಬೇಸತ್ತ ಅಮ್ಮ ಮನಿದು ಕುಳಿತಾಗ ವಾತಾವರಣ ತಿಳಿಗೊಳಿಸಿದ ಇನ್ನೊಂದು ಬೀದಿಯ ಪಾಟೀಲ ದಂತಿಯ ಜೀದಾಯ್... ಇಂತಹ ಅಸಂಖ್ಯಾ ನೆನಪುಗಳು; ಅಶಿಂಡ ಬದುಕನ್ನು ಕಂಡ ನಾನು ‘ಕ್ಷಾಂಪಸ್ ಕಲ್ಪರ್’ ಎಂದರೆ ಜಾತ್ಯಾತೀತ ಭಾರತದ ಕಲ್ಪರ್ ಎಂದು ಒಟ್ಟಿಕೊಂಡಿದ್ದೆ.

ಕೆಆರ್ಜಿಸಿ ಇಂದು ಎನ್‌ಎಟಿಕೆ ಆಗಿದೆ. ‘ಕೆಆರ್ಜಿಸಿಯನ್’ ಸಂಸ್ಕೃತಿ ಉಳಿದುಕೊಂಡಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಕಾಲಚಕ್ರ ಉರುಳಿ ನಾನು ಓವ್ ಮಗಳ ತಾಯಾದ ಕಾಲವಾದು. ಆಗ ನಾವು ಇನ್ನೊಂದು ಬಗೆಯ ಕ್ಯಾಂಪಸ್‌ನಲ್ಲಿ ವಾಸಿಸುತ್ತಿದ್ದೇವು. ಮಗಳು ಕ್ಯಾಂಪಸ್ ಸಂಸ್ಕೃತಿಯಲ್ಲಿ ಬೆಳೆಯುವ ಅವಕಾಶ ಪಡೆದದ್ದೇ ನನ್ನಲ್ಲಿ ಮುಲಕವನ್ನು ಹುಟ್ಟುಹಾಕಿತು. ಎರಡೂವರೆ ದಶಕಗಳ ಬಳಿಕವೂ ‘ಕ್ಯಾಂಪಸ್ ಕಲ್ಜೀ’ ಕುರಿತು ನಾನು ಏಕಾಕಾರದ ಚಿಂತನೆಯನ್ನೇ ಹೊಂದಿದ್ದೇ. ಕಾಲವಾಗಲೀ, ಜೀವನಕ್ರಮವಾಗಲೀ ಬದಲಾಗದೇ ಉಳಿದಾವೇ? ಕ್ರಮೇಣ ಒಂದೊಂದೇ ಗೋಚರಕ್ಕೆ ಬರತೊಡಗಿದವು. ಈ ಪುಟ್ಟ ಕ್ಯಾಂಪಸ್‌ನಲ್ಲಿ ಮಕ್ಕಳು ಸಂಜೆ ಹೊತ್ತು ಬಿಗುಮಾನವಿಲ್ಲದೆ ಕಲೆತು ಆಡುವುದಕ್ಕೆ ಶಂಡರ್‌ಗಾಡನ್, ವಿಶಾಲವಾದ ಬಯಲು, ವಾಹನ ದಟ್ಟಣೆಯಿಲ್ಲದ ವಿಶಾಲವಾದ ಟಾರ್ ರಸ್ತೆಗಳು ಎಲ್ಲವೂ ಮುಕ್ತವಾಗಿ ತೆರೆದಿದ್ದವು. ಮನೆಯಲ್ಲಿ ಒಂದಲ್ಲಿ ೧೦ ಬಗೆಯ ಜಗಳ ತೆಗೆದು ಉಣಿಲು ನಿರಾಕರಿಸುತ್ತಿದ್ದ ಮಗಳು, ಸ್ನೇಹಿತರ ಮನೆಯಲ್ಲಿ ಹೊಟ್ಟೆತುಂಬಾ ಉಣಿವುದು ಕಂಡಾಗ ನಿಶ್ಚಿಂತೆಯಿಂದ ಅವರಲ್ಲಿಗೆ ಕಳಿಸಿದ್ದೆ. ಒಂದಲ್ಲಿ ಎರಡಲ್ಲ, ಮೂರು ನಾಲ್ಕು ತಿಂಗಳು ಅವರ ಮಕ್ಕಳೊಂದಿಗೇ ಅವಳ ಉಂಟ ಸಾಗಿದರೆ ಸಂಗಾತಿಗೆ ಮುಜುಗರವಾದರೆ ನನಗೆ ಅದೊಂದು ಸಾಮಾನ್ಯ ಸಂಗತಿ ಎನಿಸಿತ್ತು.

ಆದರೂ ಈಗಿನ ಪುಟ್ಟ ಕ್ಯಾಂಪಸ್‌ನೊಳಗೆ ಏನೋ ಒಂದು ಕೊರತೆ ಇದ್ದೂ ಇಲ್ಲದಂತೆ, ಮುಸುಕಿನನೊಳಗೇ ಗುದ್ದಿನಂತೆ ಆವರಿಸುತ್ತಾ ಬಂದಿತ್ತು. ಅದರ ಸ್ವರೂಪ ಹೀಗೇ ಎಂದು ಹೇಳಲು ಬಾರದ ಸ್ಥಿತಿಯದು. ಅಂತಹ ದಿನಗಳಲ್ಲಿ ಗೆಳತಿಯ ಮನೆಗೆ ಆಡಲೆಂದು ಹೋದ ಪುಟ್ಟ ಮಗಳು ಒಂದು ದಿನ ಹೊಸದೊಂದು ಪ್ರಶ್ನೆಯನ್ನು ಹೊತ್ತು ತಂದಿದ್ದಳು.

“ಅಮ್ಮಾ, ನಾವು ಹಿಂದೂನ? ಮುಸ್ಸಿಮಾ?”

ನೀರಿಳಿಯದ ಗಂಟೆಂಜಳಿ... ಮಾತು ನೆನಪಾಯಿತು.

“ಯಾಕೆ ಪುಟ್ಟಾ? ನಿನ್ನ ಹಾಗೆ ಕೇಳಿದವರ್ಯಾರು?!

“ಕಾವ್ಯ ಮನೆಗೆ ಅವಳ ನೆಂಟು ಬಂದಿದ್ದು. ಅವು ಕೇಳಿತ್ತಾ ಇದ್ದು. ಹೇಳಿಮ್ಮಾ, ನಾನು ಹಿಂದೂನಾ? ಮುಸ್ಸಿಮಾ?”

“ನಿನ್ನ ಪ್ರೇಂಡ್ಸ್‌ನ ಅಪ್ಪ ಅಮ್ಮೆ ಹಾಗಂತ ಕೇಳಿದ್ದಾ?”

“ಎಷ್ಟು ಸಲ ಕೇಳ್ತೇಂದುಮ್ಮಾ? ಅವ್ಯಾಲ್ಲ, ಅವು ಮನೀಗೆ ಬಂದಿದ್ದಲ್ಲ ಅವು ಕೇಳಿದ್ದು... ಉತ್ತ ಕೊಡ್ದೆ ಬರೇ ಪ್ರಶ್ನೆ ಕೇಳ್ತೇಯಲ್ಲ”

ಮಗಳ ಮುಂದೆ ಎಡ್ಡಿದ್ದ ಯಕ್ಕಪತ್ನೀಯನ್ನು ತಿಳಿದಾಗ ಸುಧಾರಿಸಿಕೊಳ್ಳಲು ಸಾಕಷ್ಟು ಕಾಲ ಬೇಕಾಗಿತ್ತು. ಮುಂದೆ ಸಹೋದ್ರೋಗಿ ಏನೇನೇ ಸಬ್ಬಾಬು ಹೇಳಿದರೂ ಅಂತಹ ಪ್ರಶ್ನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ದಿವ್ಯಾಸ್ತ್ರಗಳ ಬಳಕೆಯನ್ನು ಮಗಳಿಗೆ ತಿಳಿಸಿಕೊಟ್ಟರೂ... ಉಹಂ... ಮನಸ್ಸು ಮತ್ತೆ ಒಗ್ಗಿಡಲೇ ಇಲ್ಲ.

ಇನ್ನೊಮ್ಮೆ, ಅಕ್ಕಪಕ್ಕದ ಮನೆಯ, ಆಚೆ-ತಾಚೆಯ ಬೀದಿಯ ಮಕ್ಕಳನ್ನು ತನ್ನ ಮನುವಿನ ಹುಟ್ಟಿಹಬ್ಬಕ್ಕೆ ಕರೆದಿದ್ದ ನೆರಮನೆಯ ಗೃಹಿಣಿಗೆ ತನ್ನ ಮನೆಯ ಕೆಳಗಿದ್ದ ನನ್ನ ಮಗಳನ್ನು ಆಹ್ವಾನಿಸುವುದು ಅಗತ್ಯವೇನಿಸಿರಲಿಲ್ಲ. ತನ್ನ ಎದುರೇ ಬಣ್ಣಬಣ್ಣದ ಅಂಗಿ ತೊಟ್ಟು, ಪುಟ್ಟ ಉಡುಗೊರ್ಗಳನ್ನು ಹಿಡಿದು ಮೇಲಿನ ಮನೆ ಮೆಟ್ಟಿಲು ಏರುತ್ತಿದ್ದ ಗೆಳೆಯರ ಗುಂಪನ್ನು ಏಕಚಿತ್ತದಿಂದ ವೀಕ್ಷಿಸುತ್ತ ನಿಂತಿದ್ದ ಮಗಳ ಲಕ್ಷ್ಯವನ್ನು ಬೇರೆಡೆ ತಿರುಗಿಸಲು ಹರಿಸಾಹಸ ಪಟ್ಟು ವಿಫಲವಾದದ್ದು ಮಾಗದ ಗಾಯಾಗಿ ಉಳಿದಿದೆ. ಎಲ್ಲಿಗಾದರೂ ಸುತ್ತಾಡಲು ಹೋಗೋಣ ಎಂದು ಎಷ್ಟೇ ರಮಿಸಿದರೂ ಕೇಳದೆ, ತಾನೂ ಹೊಸ ಅಂಗಿ ತೊಟ್ಟು ಮೇಲಿನ ಮನೆಯ ಮೆಟ್ಟಿಲ ಬಳಿ ದ್ವಾರಪಾಲಕಳಂತೆ ನಿಂತ ಮಗಳನ್ನು ಅಲ್ಲಿಂದ ಅಲುಗಿಸುವುದು ನಷ್ಟಿಸಿದ್ದು ಕೊನೆಗೂ ಆಗಲಿಲ್ಲ. ಒತ್ತಾಯ ಹೆಚ್ಚಿದಷ್ಟೂ ಅವಳ ದನಿ ಎತ್ತರಕ್ಕೆ ಏರಿ, ಎಲ್ಲಿ ನಗೆಪಾಟಲಿಗೆ ಈಡಾಗುತ್ತೇನೋ ಎಂಬ ತಳಮಳಕ್ಕೆ ಒಳಗಾದುದು ಇಂದಿಗೂ ಹಸಿರಾಗಿದೆ.

ಹೀಗೆ ತೀರ ಪುಟ್ಟಾದ ಕ್ಯಾಂಪಸ್‌ನೋಳಿಗೆ ಏಕಾಕಾರದ ಜಿಂತನೆ, ಜೀವನಕ್ಕುಮುಕ್ತಿ ವಿಚಾರಧಾರೆಗಳು ಮೂಡದೆ, ಒಳಗೊಳಿಗೆ ಜಾತಿ, ಪ್ರದೇಶ, ಭಾಷೆಯ ಹೆಸರಿನಲ್ಲಿ ಪುಟ್ಟ ಪುಟ್ಟ ಘಟಕಗಳಾಗಿ ಕಂಡೂ ಕಾಣದಂತೆ ಹಾಜರಿದ್ದವು. ನಮ್ಮ ಬಾಲ್ಯದ ಶ್ರೀಮಂತ ಜಗತ್ತು ಮಗಳಿಗೆ ದೊರೆಯಲಾರದು ಎಂದು ಏಬಿತವಾದಾಗ, ಖಾಸಗಿಯಾಗಿ ರೂಪಿಸುವ ಪ್ರಯತ್ನವನ್ನೂ ನಡೆಸಿದೆವು. ಒಂದಿಷ್ಟು ಸ್ನೇಹಿತರು ಸೇರಿ, ಮಕ್ಕಳಿಗೆ ಸಹಜೀವನದ ಅರಿವು, ಹಂಚಿ ತಿನ್ನುವ ಗುಣ ಬೆಳೆಯಲಿ, ಅಣ್ಣ-ತಮ್ಮ, ಅಕ್ಕ-ತಂಗಿ ಎಂಬ ಭಾವ ಹಬ್ಬಲಿ ಎಂಬ ನೆಲೆಯಲ್ಲಿ ಒಂದೊಂದು ವಾರ ಒಂದೊಂದು ಮನೆಯಲ್ಲಿ ಮಕ್ಕಳನ್ನು ಸೇರಿಸುತ್ತಿದ್ದೇವು. ಅವರ ಕೇಕೆ, ಜಗಳ, ರಾಜೀ, ಆಟ, ಶ್ರೀಯಾಶೀಲತೆ, ಪರಸ್ಪರ ಸಹಕಾರ ಹೀಗೆ ಒಂದೊಂದನ್ನೂ ವೀಕ್ಷಿಸಿ ಕಣ್ಣಂಬಿಕೊಳ್ಳುವ ಸ್ಥಿತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಯಿತು. ಇಂಥ ಬಿಡಿ ವೈಯಕ್ತಿಕ ಪ್ರಯತ್ನಗಳಿಗೂ ಮಿತಿ ಇರುತ್ತದಲ್ಲ; ಅದರ ಯಶಸ್ವಿ ತಾತ್ಕಾಲಿಕ ತಾನೆ.

ಕಾಲ ಮತ್ತೂ ಮುಂದೆ ಸಾಗಿದೆ. ಕ್ಯಾಂಪಸ್ ಬಿಟ್ಟು ಸ್ವಂತ ಮನೆಯ ಕನಸು ಕಂಡು, ಅದನ್ನು ಆಗುಮಾಡಿಕೊಂಡಿದ್ದೇವೆ. ಸುತ್ತಲೂ ದಟ್ಟ ಹಸಿರು, ಮನೆಯ ಯಾವ ಕಿಟಕಿಯಿಂದ ನೋಡಿದರೂ ಹಸಿರೋ ಹಸಿರು. ರಸ್ತೆಗೆ ಸಮೀಪದಲ್ಲಿದ್ದೂ ಕಾಡಿನ ಮಧ್ಯೆ ಇದ್ದ ಅನುಭವ. ಮುಂದಿನ ಸಾಲುಗಳಲ್ಲಿ

ಎತ್ತರದಲ್ಲಿ ಕೆಲ ಮನೆಗಳು, ಅಂಗಡಿಗಳೇನೋ ಇದ್ದಾವೆಂದರೆ ಇವೆ; ಇಲ್ಲವೆಂದರೆ ಇಲ್ಲ ಎಂಬಂತೆ ಇವೆ; ನಮ್ಮ ಏಕಾಂತಕ್ಕೆ ಅವರು ಭಂಗ ತರುವವರಲ್ಲ. ನಾವಾಯ್ತು, ನಮ್ಮ ಮನೆಯಾಯ್ತು, ಆಗೋಮ್ಮೈ ಈಗೋಮ್ಮೈ ಬಂದು ಹೋಗುವ ಸ್ವೇಹಿತರು, ಅವರ ಕುಟುಂಬ- ಇದೇ ನಿಜ. ಇದೇ ನೆಮ್ಮೆದಿ, ಈ ಬದುಕೇ ಅನಿವಾಯ ಎಂದು ನಮ್ಮನ್ನ ನಾವೇ ನಂಬಿಸಿಕೊಂಡ ಬದುಕುವ ಕಾಲವೂ ಬಂದಾಯ್ತು.

“ಅಪ್ಪಾ, ಇವತ್ತು ಎಲ್ಲಾದ್ದೂ ಹೋಗೋಣಪ್ಪಾ”

“ಎಲ್ಲಿಗೆ ಹೋಗುವ ಹೇಳು”

“ಯಾರ ಮನೆಗಾದ್ದೂ ಹೋಗೋಣಪ್ಪಾ”

“ಯಾರ್ ಮನೆಗೆ ಅಂತ ಹೇಳು. ಮೊದಲ್ಲ ಅವು ಇದಾರಾ ಅಂತ ಫೋನ್ ಮಾಡಿ ಕೇಳು, ಬಿಡುವಾಗಿದ್ದಾರಾ ತಿಳಿಷ್ಟೋ. ಮತ್ತೆ ವಿಚಾರ ಮಾಡೋಣಂತೆ.”

“ಅದೆಲ್ಲಾ ನಾನೇ ಮಾಡ್ದೇಕಾ? ನಂಗೊತ್ತು, ನನ್ನ ಪ್ರೇಂಡ್ಸ್ ಮನೆಗೆ ನೀವು ಬರಲ್ಲ. ನಿನ್ನ ಪ್ರೇಂಡ್ಸ್ ಮನೇಲೆ ನನ್ನೆ ಬೋರು. ಎಲ್ಲಾ ಕರ್ಮಾಂಡು ಹೋಗೋಬೇಡ ಬಿಡು”

“ಮುಟ್ಟಾ, ಬೇಜಾರಾದೆ ಬಿಂಬಿಗೆ ಹೋಗೋಣ, ಜಾಲಿ ರೈಜ್ ಹೋಗಿ, ಅಥವಾ ಹೋಟೆಲ್‌ಗೆ ಹೋಗಿ ಒಳ್ಳೆ ಉಂಟಾ ಮಾಡಿ ಬರೋಣ. ಇಲ್ಲಿ ಹತ್ತೆದಲ್ಲಿ ಯಾರ ಮನೆ ಇದೆ ಹೇಳು? ಹಂಗೆಲ್ಲಾ ನಮ್ಮೆ ಬೇಜಾರಾಯ್ತು ಅಂತ ಹೋಗಿ ಅವಿಗೆ ತೊಂದರೆ ಕೊಡೋದು ಸರಿಯಾ ಮುಟ್ಟಾ?”

ಹಾದು, ಇಲ್ಲಿಗೆ ಬಂದು ನಿಂತಿದ್ದೇವೆ. ಎಂಥ ಬರಡು ಬಾಲ್ಯವನ್ನು ನಮ್ಮ ಮಕ್ಕಳಿಗೆ ನೀಡುತ್ತಿದ್ದೇವೆ ಎಂಬ ಖೇದ ನಮ್ಮೆಲ್ಲರನ್ನೂ ಒಂದೊಂದು ರೀತಿಯಲ್ಲಿ ಕಾಡುತ್ತಿರುವ ವಾಸ್ತವವಾಗಿದೆ. ಬದುಕಿನ ವೇಗ, ಒತ್ತಡ ಮತ್ತು ಅದರ ವಿನ್ಯಾಸಗಳು ನಮ್ಮನ್ನೆಲ್ಲ ಥಿದ್ರಗೊಳಿಸುತ್ತ ಸಾಗಿರುವುದನ್ನು ಕಂಡೂ ಮೂಕವಾಗಿ ಅನುಭವಿಸಬೇಕಾಗಿದೆ.

ಎಲ್ಲಿಗಾದರೂ ಬಸ್ಸಿನಲ್ಲಿ ಹೋಗಿ ಬರುವಾಗಲೆಲ್ಲ ನನ್ನ ಕಣ್ಣಗಳು ಹೊಸ ಮನೆಗಳ ಹುಟ್ಟಿಗಳನ್ನು ಇನ್ನಿಲ್ಲದಂತೆ ಗಮನಿಸುತ್ತವೆ. ಕೆಲವು ಮನೆಗಳ ಗೋಡೆಗೆ ಬಳಿದ ಬಣ್ಣದಿಂದಲೇ ಅದು ಯಾವ ಧರ್ಮೀಯರದೆಂದು ಗುರುತಿಸಬಹುದು ಎಂಬ ಸರಳ ಶಿಮಾನ ಸಾಧ್ಯವಾಗುತ್ತದೆ. ಅಂತಹ ಮನೆಯ ಸುತ್ತಮುತ್ತ ಅದೇ ಧರ್ಮೀಯರ ಇಲ್ಲವೆ ಜಾತಿಯವರ ಮನೆಗಳು ನಾಯಿಕೊಡೆಗಳಂತೆ ಏಳುವುದನ್ನು ಕಂಡಾಗ ನನ್ನ ಉಹೆ ಗಟ್ಟಿಗೊಂಡದ್ದ್ವು ಇದೆ. ಆಗೆಲ್ಲ ವಿಷಾದದ ಎಳೆಯೋಂದು ನನಗರಿವಿಲ್ಲದೆ ಹಾದು ಹೋಗುತ್ತದೆ. ಅಭದ್ರತೆಯ ಕಾರಣವೋ, ಸಂಘಟನೆಯ ಸೂಚಕವೋ, ಮತ್ತೆ ಇತರ ಕಾಣದ

ಕಾರಣಗಳೋ ಇಂಥ ಮನೆಗಳ ನಿರ್ಮಾಣಕ್ಕೆ ಕಾರಣವಿರಬಹುದು. ನಮ್ಮ ಪ್ರನ ಸರಕಾರಗಳೂ ಇಂಥ ನಿರ್ಧಿಷ್ಟ ಸಮುದಾಯದ ಮನೆಗಳಿಗೆ, ಕೇರಿಗಳ ನಿರ್ಮಾಣಕ್ಕೆ ತಮ್ಮ ಕೊಡುಗೆಯನ್ನೂ ಸಲ್ಲಿಸುತ್ತಿವೆಯಲ್ಲ! ದುರಂತವಿರುವುದು ಇಂತಹ ಬದುಕಿನಲ್ಲಿ; ಜಿಂತನೆಯಲ್ಲಿ, ಎಲ್ಲೆಲ್ಲಿ ಒಂದೊಂದು ಜಾತಿಯ ಅಥವಾ ಧರ್ಮದ ಕೇರಿಗಳು ಆರಂಭವಾಗುತ್ತವೋ ಅಲ್ಲಿ ಧಾರ್ಮಿಕ ಅಸೆಂಟ್ಲೆಗಳೂ ಹುಟ್ಟಿಕೊಳ್ಳುತ್ತವೆ; ಪರಸ್ಪರರಲ್ಲಿ ಗುಮಾನಿ, ಉಹಾಮೋಹ, ಕಲ್ಪತ ಕಥೆಗಳು ಉಂಖಾನುಮಂಬಿವಾಗಿ ಪ್ರಚಲಿತಕ್ಕೆ ಬರುತ್ತವೆ. ‘ಸ್ವತಕೋತ್ತರ ಪದವಿಯಲ್ಲಿ ಓದುತ್ತಿದ್ದ ನನ್ನ ವಿದ್ಯಾರ್ಥಿಯೊಬ್ಬರು ತನ್ನ ನೆರೆಯಲ್ಲಿದ್ದ ಅಲ್ಪಸಂಖ್ಯಾತ ಸಮುದಾಯದವರ ಮನೆಗೆ ಒಂದು ಬಾರಿಯೂ ಹೋಗಿರಲಿಲ್ಲ’ ಎಂಬುದು ಅತ್ಯಂತ ಅಪ್ರಾಸಂಗಿಕವಾದ ರೀತಿಯಲ್ಲಿ ಗೋಚರಕ್ಕೆ ಬಂದಾಗ ನಾನು ಮಾತು ಕಳೆದುಕೊಂಡಿದ್ದೆ.

ಇಂತಹ ದಿನಗಳಲ್ಲಿ ಮನೆಯ ಪಕ್ಷದಲ್ಲಿ ಹೊಸಮನೆಯ ನಿರ್ಮಾಣಕಾರ್ಯ ಆರಂಭಗೊಂಡಿತು. ಅದು ಮುಗಿಯುತ್ತಿದ್ದಂತೆ ಅದರ ಮಗ್ನಿಟಿಲ್ಲಿ ಇನ್ನೊಂದು ತೀರ್ಳಾ ವಿರಳವಾಗಿದ್ದ ಆಸುಪಾಸಿನಲ್ಲಿ ಈಗ ಹತ್ತಾರು ಮನೆಗಳು ತಲೆ ಎತ್ತಿ ಜನವಸತಿಯೂ ಆರಂಭವಾಗಿ ಹೊಸದೊಂದು ಆಶಂಕವನ್ನು ನಿರ್ಮಾಣ ಮಾಡಿದೆ. ನಮ್ಮ ಮನೆ ಸುತ್ತಮುತ್ತೆ ಎದ್ದ ಹೊಸಮನೆಗಳಲ್ಲಿ ಸಹಜವೋ ಆಕಸ್ಮಿಕವೋ ಎಂಬಂತೆ ಒಂದೇ ಸಮುದಾಯದವರು ಒಂದು ನೆಲೆಸತೊಡಗಿದ್ದಾರೆ. ಈಗ ಉಳಿದಿರುವುದೊಂದೇ ದಾರಿ. ನಾವು ಹೊಸನೆಲೆಯೊಂದರ ಮುದುಕಾಟದಲ್ಲಿ ಇದ್ದೇವೆ. ಈ ಕುಬ್ಬ, ಯೂನಿಫಾರಂ ತೊಟ್ಟ ಜನರಿಂದ ದೂರ ಬಹುಬಳ್ಳಿಗಳ ಬಹುಭಾಷಿಕರ ‘ಪರಿಸರ’ವೊಂದು ನಮಗೆ ದೊರೆತೀತೇ? ಎಂಬ ಪ್ರಶ್ನೆ ಎದುರಾದ ಕ್ಷಣಾದಲ್ಲೇ ನನಗೆ ‘ಕೆಆರ್ಎಸಿಯನ್ ಸಂಸ್ಕೃತಿ’ಯ ಬೈಜಿತ್ಯ ಮಹತ್ವ ಮತ್ತು ಆದರ್ಶ ತುಂಬ ಮೌಲಿಕವೆನಿಸಿದೆ.

\* \* \* \* \*